

UNIVERSAL
LIBRARY

OU_200035

UNIVERSAL
LIBRARY

ಶಾರದೀಯ ಮತ್ತಿನ ಶರ

(೫)

ಶುದ್ಧಿಸಂಪರ್ಟೆನ

ಲೇಖಕ ಮತ್ತು ಪ್ರಕಾಶಕ

ಹಂಡಿತ ಭೀ. ಜೀ. ಹುಲಿಕ್ಕಾರಿ, ಎಸ್. ಟಿ. ಸಿ.

ಉಪಾಧ್ಯಾಪಕ ಗವ್ನೆ. ಹಾಯಸ್ಕೂಲ
ಮತ್ತು

ಸಂಪಾದಕ 'ಶಾರದೀ' ಶಾರದಾಮಂದಿರ, ಧಾರವಾಡ



ಸರ್ವಾಧಿಕಾರವು ಸಂಪಾದಕರಿಗೆ

(All rights reserved by the Editor)

Printed by M. K. Joshi at the K. P. Works, Dharwar and
Published by Pandit B. J. Hulikavi at the Sharda Mandira,
DHARWAR.

~~~~~  
ಶಕೆ ಗಳಣ

ಮುಕ್ಕಣಿ ಸಂಪನ್ಮೂರ್ತಿ—ಚೈತ್ರ ಮತ್ತು ವೃಷಭ

ಚಿಲೆ ೧-೦-೦

# ಶ್ರೀಪದ್ಮಣ ಪತ್ರಿಕೆ

ಉತ್ತರಾಂಶ

ನನ್ನ ಪರಮಪೂಜ್ಯ ನೂತಾಮುಹಿಯಾದ

ವೈ. ವಾ. ಕಾಶಿಬಾಯಿ ಗೋಪಾಲರಾವ ಮುಜುಮದಾರ

ಇವರ ಸ್ವಗಣಸ್ಥವಾದ

ಆತ್ಮಕ್ರಿಯೆ

ಚಿರಶಾಂತಿಯುಂಟಾಗಲೆಂದು

ಅತ್ಯಂತಕೃತಜ್ಞತೆಯಿಂದಲೂ ಮಾತ್ರಭಕ್ತಿಯಿಂದಲೂ

## ಶುದ್ಧಿ-ಸಂಪರ್ಯನ

೧೦೭

ಈ ಚಿಕ್ಕ ಪುಸ್ತಕವನ್ನು

ಸಮರ್ಪಿಸಿದ್ದೇನೆ.

— ಶ್ರೀ

## ನಿವೇದನ

**ಇ**ದು ಶಾರದೀಯ ಕುಲ್ಲ ಸಂವತ್ಸರದ ವಸಂತದ (ಜ್ಯೇಶ್ವರ, ಮತ್ತು ವೈಶಾಹಿಕ ಮಾಸಗಳೇ) ಸಂಚಿಕೆಯೂ ಕಾಣಿಕೆಯೂ ಪುಸ್ತಕವೂ ಆಗಿದೆ. ಬಡವೆಯಾದ ಶಾರದೀಯು ಬಡತನದ ಈ ಕಾಲದಲ್ಲಿ ಬಡತನದ ರೀತಿಯಿಂದಲೇ ತನ್ನ ಓದುಗರಿಗೆ ಮನ್ಮಣಿಯನ್ನು ಮಾಡಿದ್ದಾಗಿ. ಸಹ್ಯಾದರ್ಯರಾದ ಬಂಧು-ಭಗಿನಿಯರು ಇದನ್ನು ಸಪ್ರೇಮವಾಗಿ ಸ್ವೀಕರಿಸುವರೆಂದು ಕೋರುತ್ತೇವೆ.

ಶಿವಾಚಿಯ ಕಾಲದ ಮಹಾರಾಷ್ಟ್ರವು ಈಗಿನ ಹಿಂಡೂ ಸಮಾಜಕ್ಕೆ ಪೂಜಾ ಸಾಫಿನವಾಗಿದೆ. ಆ ಕಾಲದಲ್ಲಿ ಹೀಂದೂ ಮನುಷ್ಯನು ಯಾರು? ಶುದ್ಧಿ ಸಂಘಟನವು ಆದರಣೀಯವೇ ಅಲ್ಲವೇ? ಎಂಬ ಪ್ರಶ್ನೆಗಳಿಗೆ ಯಾವ ಉತ್ತರವು ಕೊಡಲ್ಪಡುತ್ತಿತ್ತೆಂಬುದರ ಬ್ಯಾಂಡಿತ್ತಿನು ಈ ಚಿಕ್ಕಪುಸ್ತಕದಲ್ಲಿ ರೀಖಿ ಸಲ್ಪಟ್ಟಿದೆ. ಶಿವಾಚಿಯ ಕಾಲದ ಪರಿಸ್ಥಿತಿಯ ಪ್ರಕ್ರಿಯೆಗೆ ನಾವು ಕಲಿಯಬಹುದಾಗಿದೆಯೆಂಬ ವಿಚಾರವು ಸರ್ವಮಾನ್ಯವಾಗುತ್ತ ನಡೆದಿರುವದರಿಂದ, ಮೇಲಿನ ಮಹತ್ವದ ಪ್ರಶ್ನೆಗಳ ಉತ್ತರವು ಈಗಿನ ಕಾಲದಲ್ಲಿಯೂ ಜನಸಮಾಜಕ್ಕೆ ಬೋಧಪ್ರದಾಗಬಹುದೆಂದು ತಿಳಿದು ಈ ಕೆಲಸವನ್ನು ಕಯಿಲ್ಲಿಂದಿದ್ದೇವೆ. ನಮ್ಮ ದೇಶದವರೆಲ್ಲರನ್ನೂ ಒಂದುಗೂಡಿಸಬೇಕೆಂಬ ಶ್ರೀ ರಾಮದಾಸರ ಉಪದೇಶವು ಈಗಿನ ಕಾಲದಲ್ಲಿ ಯಾದರೂ ಆಗಿನಷ್ಟೇ ಉಪಯೋಗಕರವಾದುದಿರುತ್ತದೆ. ಆದದರಿಂದ ಮತ ಸ್ವಾತಂತ್ರ್ಯದ ಈಗಿನ ಕಾಲದಲ್ಲಿ ರಾಷ್ಟ್ರೀಯದೃಷ್ಟಿಯಿಂದ ಅಕ್ಷಾತ್ ಮಹತ್ವವನ್ನು ಮೇಲಿನ ಪ್ರಶ್ನೆಗಳಿಗೆ ಶಿವಾಚಿಯ ಕಾಲದಲ್ಲಿ ಯಾವ ಉತ್ತರವು ದೊರೆಯುತ್ತಿದ್ದುವೆಂಬುದನ್ನು ವಿಚಾರಿಸುವುದು ಬಲು ಅವಶ್ಯವಾಗಿದೆ.

ಕ್ರಿ. ಶ. ಗಣಾಂಕನೆಯ ವರುಷದಲ್ಲಿ ಈ ಕಥೆಯು ನಿಜವಾಗಿಯೂ ನಮ್ಮ ದೇಶದಲ್ಲಿ ಸಂಭವಿಸಿತು. ಐತಿಹಾಸಿಕಸಂಗತಿಯು ವಿವರ್ಯಾಸ್ತವಾಗದಂತೆ ಕಥಾಲೀಖಕರಿಗೆ ಇರತಕ್ಕ ಸ್ವಾತಂತ್ರ್ಯವನ್ನು ಮಾತ್ರ ಈ ಪುಸ್ತಕದಲ್ಲಿ ಉಪಯೋಗಿಸಿದೆ. ಆದುದರಿಂದ ಐತಿಹಾಸಿಕ ದೃಷ್ಟಿಯಿಂದ ಈ ಪುಸ್ತಕವನ್ನು ಓದುವವರು ಕಾಲ್ಪನಿಕತ್ವದ ಭೇಡಿಯನ್ನು ಮನಸ್ಸಿನಲ್ಲಿಡಲು ಕಾರಣವಿಲ್ಲ. ಕ್ರಿ. ಶ. ಗಣಾಂಕನೆಯ ವರುಷದಲ್ಲಿ ರಾಮದಾಸರಿಗೂ ಶಿವಾಚಿಗೂ ಸಂದರ್ಭನವಾಯಿತೋ ಇಲ್ಲವೇ? ಎಂಬುದೊಂದು ವಾದಗ್ರಸ್ತಪ್ರಶ್ನೆಯಾಗಿದೆ. ಆದರೆ ಅಸ್ತಿಪ್ರಕ್ರಿಯೆ ವಾದ ಉತ್ತರವೇ ನಿಜವೆಂದು ಈ ಪುಸ್ತಕದಲ್ಲಿ ಎಣಿಸಲ್ಪಟ್ಟಿದೆ. ಆದದರಿಂದ ನಾಸ್ತಿಪ್ರಕ್ರಿಯೆಯಾದ ಇತಿಹಾಸಜ್ಞರು ಕ್ವಮಿಸುವರೆಂದು ನಂಬಿದ್ದೇವೆ.

ಎಲ್ಲಕ್ಕೂ ವೋದಲು ಇದಕ್ಕೆ ‘ಪತಿತೋದ್ದಾರ’ ಎಂಬ ಹೆಸರಿತ್ತು. ಆದರೆ ಸಂಘಸಂಸ್ಕರಣಕ್ಕೆ ಸಂಬಂಧಪಟ್ಟ ಉಪನ್ಯಾಸರೂಪವಾದ ಅದೇ ಹೆಸರಿನ ಚಿಕ್ಕದೊಂದು ಪ್ರಸ್ತರವಿದ್ದು ತಿಳಿದ ಬಳಿಕ, ಪತಿತಪರಾವರ್ತನ’ ಎಂಬ ನಾಮಧೇಯದಿಂದ ಇದನ್ನು ‘ಮಧುರವಾಣಿಯಲ್ಲಿ ಪ್ರಕಟಿಸಿದ್ದೇವೆ. ಆದರೆ ಇದರಪ್ರಸಾರವು ಸಾಕಷ್ಟು ಆಗಲಿಲ್ಲವಾದದರಿಂದ ಮತ್ತೆ ಪ್ರಕಟಿಸಿದ್ದೇವೆ. ಈಗ ‘ಪತಿತೋದ್ದಾರ’ ಕ್ಕೆ ‘ಶುದ್ಧಿ-ಸಂಘಟನ’ ವೆಂಬ ಶಬ್ದವು ಎಲ್ಲಿಡೆಯಲ್ಲಿಯೂ ರೂಢವಾಗಿರುವದರಿಂದ ಆ ಎರಡನೇಯ ಹೆಸರನ್ನು ಬಿಟ್ಟು ಬಿಟ್ಟು ಈ ಹೊಸ ಹೆಸರಿಟ್ಟೇವೆ. ಇನ್ನು ಪ್ರಸ್ತುತದ ಅಂತರಂಗದಲ್ಲಿ ಕೇವಲ ಭಾಷೆಗೆ ಸಂಬಂಧ ಪಟ್ಟ ಕೆಲವು ಸಣ್ಣಪ್ರಟ್ಟ ತಿದ್ದು ಪಡಿಗಳನ್ನು ಮಾಡಿದ್ದೇವೆ. ಮೂಲಲೋಖಿಕರಾದ ಶ್ರೀ. ನಾ. ಕೇ. ಬೇಹರಿ ಎಮ್. ಏ. ಬಿ. ಎಸ್, ಸೀ. ಎಲ್. ಟಿ. ಇವರಿಗೆ ಮತ್ತೊಮ್ಮೆ ವ್ಯಕ್ತತಜ್ಞತೆಯನ್ನು ವ್ಯಕ್ತಗೊಳಿಸುವದಭ್ರಂತಿ, ದೇವತಾಸ್ವರೂಪರಾದ ಮಾತಾ ಮಹಿಯವರ ಆತ್ಮಕ್ಕೆ ಇದನ್ನು ಭಕ್ತಿಭಾವದಿಂದ ಸಮಾಖ್ಯಿಸಿದ್ದೇವೆ.

**ಶಾರದೀ'ಯ ಮೇಲಿನ ಮುಖೆಯಿಂದ ಪ್ರಸ್ತುತವನ್ನು ಅಂದವಾಗಿ ಸಕಾಲ ಧಲ್ಲಿ ಮುದ್ರಿಸಿಕೊಟ್ಟಿದ್ದ ಕ್ಷಮಿ, ‘ಕನಾಟಕ ಪ್ರಿಂಟಿಂಗ್ ವರ್ಕ್ಸ್’ ಮುದ್ರಣಾಲ ಯದ ಒಡೆಯರಾದ ಶ್ರೀ ಯ. ಭಾ. ಜಿತಾರ ಬಿ. ಎಸ್. ಎಲ್. ಎಲ್. ಬಿ. ಇವರಿಗೂ, ವ್ಯವಸ್ಥಾಪಕರಾದ ಶ್ರೀ. ಮಾ. ಕೃ. ಜೋತಿ ಇವರಿಗೂ ಅತ್ಯಂತ ಕೃತಜ್ಞರಾಗಿದ್ದೇವೆ.**

ಇನ್ನು ‘ಶಾರದೀ'ಯ ವಿಷಯಕ್ಕೆ ಒಂದು ಮಾತು. ಅವಳು ಗಾರಹಕ ರಿಂದ ಬಯಸುವ ಒಂದು ವರ್ಷದ ಬೆಲೆಗೆ ೧೦-೧೦ ಅದರಲ್ಲಿ ಮೇಲಿನ ಇತ್ತಾ. ಅಂಚೆಯ ವೆಚ್ಚಕ್ಕೆ ಹೋಗುವವು. ಅಂದರೆ ನಿಜವಾಗಿ ಸಂಪಾದಕರ ಕೈಸೇರ ತಕ್ಕದ್ದು ಒಂದೇ ರೂಪಾಯಿ. ಹೀಗಿದ್ದರೂ ಗ್ರಂಥ ಬೆಲೆಯ ಪ್ರಸ್ತುತವನ್ನು ಅವಳು ಈಗಳೇ ವಾಟಕರಿಗೆ ಅರ್ಜಿಸಿದಳು! ಇನ್ನು ಹತ್ತು ತಿಂಗಳುಗಳ ವರಿಗೆ ಅವಳು ಏನನ್ನೂ ಅಪೇಕ್ಷಿಸದೆ ಗ್ರಂಥಕರ್ಮಕಾರಿಯರ ಮನೆಯಲ್ಲಿ ಎಡೆಯಾಡುವಳು! ಬಡವೆಯಾದ ಶಾರದೀಯ ಈ ಸಾಹಸವನ್ನು ನೀಡಿದೆ ಕನ್ನಡಿಗರು ಸ್ವಪರಹಸ್ತಗಳಿಂದ ನೇರವಾಗಿ ಅವಳಿಗೆ ಹುರುಪುಗೊಟ್ಟು ಕೆಲಸಮಾಡಿಸಿಕೊಳ್ಳುವರೆಂದು ಅಶಿಸುವೆನ್ನ; ಮತ್ತು ಸರ್ವರಿಗೂ ಮಂಗಲವನ್ನುಂಟುಮಾಡೆಂದು ಪರಮಾತ್ಮನನ್ನು ಪ್ರಾರ್ಥಿಸುವೆನ್ನ.

॥ ೪೧ ॥



## ಶುದ್ಧಿ-ಸಂಪೂರ್ಣ

ಶ್ಲಾಷ್ಟಾ

ಮೊದಲನೆಯ ಪ್ರಕರಣ

ಶಿವಾಜಿಯ ಕಾಲದ ಮಹಾರಾಷ್ಟ್ರದೇಶವು



ಎತ್ತಾ

ಮೈ ಕಥಾನಕದ ಕಾಲದಲ್ಲಿ ಮಹಾರಾಷ್ಟ್ರದೇಶವು ಉಜ್ಜವಲ್ ತಿಂಡಿಯಲ್ಲಿತ್ತೆಂದು ಹೇಳಲಿಕ್ಕಾಗುವುದಲ್ಲ; ಯಾಕೆಂದರೆ, ವಾಘಾರಪ್ರಸಾರದ ಸಾಧನಗಳು ಈಗಿನಂತೆ ಆ ಕಾಲದಲ್ಲಿ ಪ್ರಚಾರದಲ್ಲಿರಲಿಲ್ಲ. ಆ ಕಾಲವು ದೇಶದೊಳಗಿನ ಪೆದ್ದುತ್ತೆಯ ನಿದರ್ಶಕವಾಗಿತ್ತೆಂದೂ ಹೇಳಲಿಕ್ಕೆ ಬರುವಂತಿಲ್ಲ; ಯಾಕಂದರೆ ಈಗಿನಂತಹ ಸುಶಿಕ್ಷಿತರನ್ನೂ ಪದವೀಧರರನ್ನೂ ಸಿದ್ಧಮಾಡುವ ಸಾಲೆಗಳೂ ವಿದ್ಯಾನಿಲಯಗಳೂ ಆ ಕಾಲದಲ್ಲಿದ್ದಿಲ್ಲ. ಆದರೆ, ಸಾಂಪ್ರತಕಾಲದಲ್ಲಿ ಎಲ್ಲಿಯೂ ಗೋಚರವಾಗದಿರುವ ಒಂದು ಸಂಗತಿಯು ಆ ಕಾಲದಲ್ಲಿತ್ತು. ಈಗಿನ ಕಾಲಕ್ಕೆ ಸ್ವಪ್ನದಂತೆ ಓರ್ಮೆರುವ ವಿಷಯಗಳು ಆ ಕಾಲದಲ್ಲಿ ನಿಜವಾಗಿಯೂ ಸಂಭವಿಸುತ್ತಿದ್ದವು. ಪ್ರಕೃತಕ್ಕೆ ಕಾಗದದಲ್ಲಿಯೇ ಜೀವಿಸಿರುವ ಕಥಾಕಾದಂಬರಿಗಳು ಆ ಕಾಲದಲ್ಲಿ ಪ್ರತ್ಯೇಕಸ್ವಾಷಿಷ್ಟಯಲ್ಲಿಯೇ ಒದಲು ದೊರೆಯುತ್ತಿದ್ದವು. ಈಗಿನ ಕಾಲದಂತಹ ಕಾದಂಬರೀಯರು ತತ್ವಾಲಂದಲ್ಲಿ ಇದ್ದಿಲ್ಲ. ಆದರೆ, ತಮ್ಮ ಕೌರ್ಯದಿಂದ ನಿಜವಾದ ಕಾದಂಬರಿಯನ್ನು ಉತ್ಪನ್ನಮಾಡುವ ಏರರು ಆ ಕಾಲದ ಮಹಾ

ರಾಷ್ಟ್ರದೇಶವಲ್ಲಿ ಪ್ರಕಾಶಿಸುತ್ತಿದ್ದರು. ಆಗಿನ ಕಾಲದ ಲೇಖಕರ ಲೆಕ್ಕಣಿಕೆಯೊಳ್ಳಿಗಂದ ನಾಯಕ—ನಾಯಿಕೆಯರ ಕಥಾನಕಗಳು ಈಗಿನಂತೆ ಉದ್ಭಿದವಾಗುತ್ತಿದ್ದಿಲ್ಲ; ಆದರೆ ಖಡ್ಗದ ಸಾಮಧ್ಯದಿಂದ ವೀರನಾಯಕನಾಗುವ ಪ್ರತಿಜ್ಞೆಮಾಡುವಂತಹ ಶೂರಪುರುಷರೂ, ಕತ್ತಿಯ ಕಕ್ಷೀಯಿಂದ ಪಾತಿಪ್ರತ್ಯಾವನನ್ನು ರಕ್ಷಿಸಿಕೊಳ್ಳುವಂತಹ ನಾರೀಮಣಿಗಳೂ ಆಗ ತಮ್ಮ ತೇಜಸ್ಸಿನಿಂದ ಮೇರಿಯುತ್ತಿದ್ದರು.

ಇಂತಹ ಆ ಕಾಲದಲ್ಲಿ ಮಹಾರಾಷ್ಟ್ರದ ಭಾಗೋದಯಕ್ಕೆ ಅರಂಭವಾಗಿತ್ತು. ಮರಾಠಿರು ಅಜ್ಞಾನನಿದ್ರೆಯನ್ನು ತೊರೆದು ಕಣ್ಣಾರೆಸುತ್ತೇ ಏಳುವ ಆಲೋಚನೆಯಲ್ಲಿದ್ದರು. ಏನೂರು ಮರುಷಗಳ ವರಿಗೆ ಮುಸಲಾಖನರ ಅಧಿಪತ್ಯಕ್ಕೆ ಅಧಿನಿರಾಗಿದ್ದ ಮೂಲಕ ಮರಾಠಿರ ಸತ್ಯವು ಇಲ್ಲದಂತಾಗಿತ್ತು; ಆತ್ಮಪರಿಜಯವನ್ನೇ ಅವರು ಮರಿತು ಬಿಟ್ಟಿದ್ದರು; ಅಜ್ಞಾನನಿದ್ರೆಯು ಅವರನ್ನು ಅವರಿಸಿತ್ತು. ಅದನ್ನು ಹಾಳುಮಾಡುವಂತಹ ಜನರು ಆ ಕಾಲದಲ್ಲಿ ಜನ್ಮಿಸಿದರು. ಶರುಣವಯಸ್ಸಾರಾದ ಹುಡುಗರು ಮಹಾರಾಷ್ಟ್ರದೇಶಕ್ಕೆ ಸ್ವಾತಂತ್ರ್ಯವನ್ನುಂಟು ಮಾಡುವವರಕ್ಕಾಗಿಯೂ, ಹಿಂದೂಧರ್ಮವನ್ನು ಉದ್ದರಿಸುವದಕ್ಕಾಗಿಯೂ, ಗೋ—ಬ್ರಾಹ್ಮಣರನ್ನು ರಕ್ಷಿಸುವದಕ್ಕಾಗಿಯೂ ಒಳ್ಳೆ ಪರಿಕರಾಗಿದ್ದರು. ಆ ಶರುಣರ ತಂಡ ತಾಯಿಗಳೂ, ಹಿತಚಿಂತಕರೂ ಅವರನ್ನು ಹಾಸ್ಯಮಾಡತಕ್ಕಿಡಿದರು. “ಆ ಹುಡುಗರು ಕೆಟ್ಟಿರು; ತಮ್ಮ ತಂಡತಾಯಿಗಳ ವೋರಿಗೆ ಮಸಿಹಚ್ಚುವರು; ವಂಶಕ್ಕೆ ಕಳಂಕವನ್ನು ತೊಡಿಯುವರು.” ಈ ಪ್ರಕಾರದ ಮಾತುಗಳಿಂದ ಜನರು ಅವರನ್ನು ಸಿಂದಿಸಹತಿದರು. ಆ ಕಾಲದ ಜನರ ದೃಷ್ಟಿಯಿಂದ ಈ ನಿಂದೆಯು ಯೋಗ್ಯವಾಗಿಯೇ ಇತ್ತು. ಯಾಕಂಡರಿ, ಮುಸಲಾಖನರು ಕಾಲಿನಿಂದ ಸರಿಸಿದುದನ್ನು ಆನಂದದಿಂದ ತಿಂದು ಅವರಿಗೆ ವಿಜಯವನ್ನುಂಟುಮಾಡುವವರಕ್ಕೊಳ್ಳುವುದಾಗಿಯೂ, ಅವರ ಮಹತ್ವಾಕಾಂಕ್ಷೆಯನ್ನು ಪೂರ್ವೇಸುವದಕ್ಕಾಗಿಯೂ ಸಾಯಂ ವರಿಗೆ ಎಲವು ಸಣ್ಣ ಮಾಡಿಕೊಂಡು ಪೂರ್ಣವನ್ನು ಕೂಡ ಕಳೆದುಕೊಳ್ಳಲು ನಿಂತ ಹೆಚ್ಚೆಯ ಮೇಲೆಯೇ ಸಿದ್ಧರಾಗಿದ್ದು, ಸ್ವಾಮಿಭಕ್ತರೆಂಬ ಅದ್ವಿತ್ವವಾದ ಹೆಸರಿನಿಂದ ಕರೆಯಿಸಿಕೊಳ್ಳುವುದೇ ಆಗಿನಕಾಲದ ಪ್ರತಿಯೊಬ್ಬ ಮರಾಠಿನ ಗುರುಮಂತ್ರವಾಗಿತ್ತು! ಮುನಿಣಾನ್ನರ ಅಧಿಕಾರದ ವಿರುದ್ಧವಾಗಿಯೂ, ಅವರ ದುರಾಗ್ರಹದ ವಿರುದ್ಧವಾಗಿಯೂ ಒಂದು ಅಕ್ಷರವನ್ನು ಕೂಡ ಯಾವನೂ ಮಾತಾಡುವಂತಿದ್ದಿಲ್ಲ; ಅಂತಹನು ರಾಜದೊರ್ಹೀಯೆಂದೂ, ಉಂಡಪನೆಯ ಗಳ ಎಣಿಸುವವನೆಂದೂ ಕೃತಫ್ಳ

ನಂದೂ ತಿಳಿಯುವ ಪೀಪಾತನೆ ನೋಡಲಿನಿಂದಲೂ ಮರಾಠಿರಲ್ಲಿ ರೂಢಿವಾಗಿತ್ತು. ಸಾಲೆಯೊಳಗೆ ಹುಡುಗರು ಈ ವಾಣಿಜ್ಯಯನ್ನೇ ಪಾಠಮಾಡುತ್ತಿದ್ದುದು; ಇಂದೆ ತಾಯಿಗಳು ಈ ವಾಣಿಜ್ಯಯನ್ನೇ ಪ್ರತಿದಿನವೂ ಮಕ್ಕಳಿಂದ ಅನ್ನಿಸುತ್ತಿದ್ದುದು ಇಂತಹ ರೂಧಿಗೆ ವಿರುದ್ಧವಾಗಿ ಗೊಂಡಲವನ್ನೆಬ್ಬಿಸಿದ ನೋಗನಿಷಿಸುತ್ತು. ಕೂಡ ಒಡೆಯುದೆ ಇದ್ದ ಹುಡುಗರನ್ನು ಜನರು ಹಾಸ್ಯಮಾಡಿದು ದರಲ್ಲಿ ಆಕ್ರ್ಯಾರ್ ವೇನು? “ನಾವು ತಿನ್ನವ ಅನ್ನವು ನಷ್ಟುದೇ; ನಾವು ನಾಸಮಾಡುವ ದೇಶವೇ ನಮ್ಮುದೇ; ಆದುದರಿಂದ ನಮ್ಮ ದೇಶದ ಮೇಲೆ ನಷ್ಟ ಅಧಿಕಾರವೇ ನಡೆಯುತ್ತ ಕ್ಷಮ್ಮು.” ಎಂದು ಸುಂತಾಗಿ ಪ್ರತಿಪಾದಿಸುವ ಮತ್ತು ಅದರಂತೆ ವರ್ತಿಸುವ ನವಯುವಕರು ವಿಜಾಪುರದ ಅದಿಲಶಾಹಿಯ ವಿರುದ್ಧವಾಗಿ ಕಾಢಬೇವನ್ನು ಸೂಚಿಸುವ ಬಾವೃಟವನ್ನು ಸಿಲ್ಲಿಸಿದುದನ್ನು ನೋಡಿ ಯಾರು ನಗಲಿಕ್ಕಿಲ್ಲ?

ಆದರೆ ಆ ಹುಡುಗರ ಧೈರ್ಯವು ಅದ್ವಿತೀಯವಾಗಿತ್ತು; ಅವರ ಆತ್ಮವಿಶ್ವಸವಾದರೂ ದೃಢವಾಗಿತ್ತು. ತಮ್ಮ ಅಭಿಪ್ರಾಯವನ್ನು ಬಿಟ್ಟು ಹಾತುಗಳಿಂದ ವ್ಯಕ್ತಿಬಿಡಿಸಬೇಕೆ, ಕೃತಿಯಿಂದಲೂ ಅದನ್ನು ಜನರ ಮನಸ್ಸಿನಲ್ಲಿ ಬಿಂಬಿಸುವದಕ್ಕೊಂಡು ಸ್ವರ ಅವರು ನಡುಕಟ್ಟಿ ನಿಂತರು. ಮರಾಠರು ನಿದ್ದೆಯಿಂದೆದ್ದು ಭವ್ಯತ್ವಕರ್ಮಕೊಳ್ಳಿಸ್ವರ ಜಾಗೃತರಾಗಬೇಕೆಂಬ ಉದ್ದೇಶದಿಂದಲೇ ಅವರು ಯುದ್ಧದ ಪತಾಕೆಯನ್ನು ಸಿಲ್ಲಿಸಿದರು; ರಣಕಹಳೆಯನ್ನು ಉದಿದರು. ತೋರಣಾಕೋಟಿಯ ಮೇಲೆ ವಿಜಯಕೋರಣವನ್ನು ಕಟ್ಟಿದರು. ಆದರೆ ಅವರ ರಣಗಳನೇಯು ವ್ಯಧರಿಗೆ ಕೇಳಿಸಲಿಲ್ಲ; ವ್ಯಧರು ಅತ್ಯಕ್ಷದಿಗೆ ಉಪ್ಪುವನ್ನೇ ಕೊಡಲಿಲ್ಲ; ಆ ತರ್ಲಿಣಿರು ಸಾಹಾಯ್ಯಕೊಳ್ಳುವಸ್ವರ ಕರೆಯಲು ಮಹಾರಾಷ್ಟ್ರ ಸರದಾರರೂ ಅವರಿಗೆ ನೇರವಾಗಲಿಲ್ಲ, ಪೂರ್ವಪರ್ವತನೇಯವಾಗಿ ಮುಖಲಾಂತರ ಸೇವಮಾಡುತ್ತು ಬಂದುದರಿಂದ ಅವರ ವಿರುದ್ಧವಾಗಿ ಬಾಡಾಯಿನನ್ನೆಬ್ಬಿಸಿದವರಿಗೆ ಸಾಹಾಯ್ಯಮಾಡುವುದು ರಾಜಮೌಲ್ಯವನೆಂದು ಆಗಿನ ಜನರು ತಿಳಿಯುತ್ತಿದ್ದರು. ಆದುದರಿಂದ ಕೃತಷ್ಟ್ವರಾಗಲು ಅವರ ಮನಸ್ಸು ಒಪ್ಪಲಿಲ್ಲ. ನಾವು ತಿನ್ನವ ಅನ್ನವು ವಿಜಾಪುರದ ಅದಿಲಶಾಹೀ ಬಾದಶಾಹರದಾಗಿರದೆ, ನಮ್ಮದಾಗಿದೆಯಂಬ ತರುಣರ ಯುಕ್ತಿವಾದವು ಆ ಸರದಾರರಿಗೆ ರುಚಿಸಲಿಲ್ಲ. ಅವರು ವಿಜಾಪುರದ ರಾಜನಿಷ್ಟ ಸೇವಕರಾಗಿಯೇ ಉಳಿದರು.

ಹಾಗಾದರೆ, ಆ ತರುಣರಿಗೆ ಆರು ನೇರವಾದರು? ಅವರಂತೆಯೇ ಉಳ್ಳುಂಬಲರಾದ ಹುಡುಗರೇ ಅವರಿಗೆ ಸಹಾಯರಾಗಲು ಬುಡಿ ಬಂದರು. ಅವರು ತಮ್ಮ ಬಾಲಪೀತ್ರರನ್ನು ಸೇರಿದರು. ತರುಣರ ಯುಕ್ತಿವಾದವು ಅವರ ಮನಸ್ಸಿಗೆ

ಯೋಗ್ಯವೆಂದೇನಿಸಿತು. ಆದುದರಿಂದ, ಎಲ್ಲರೂ ಕೂಡಿ ತೋರಣಾಕೋಚೆಂಟಿಯನ್ನು ವರ್ತಮಾಡಿಕೊಂಡರು. ಅವರನ್ನು ಈ ಕೆಲಸದಿಂದ ನಿನ್ಯತ್ತರನ್ನಾಗಿ ಮಾಡಬೇಕೆಂದು ಜನರು ಬಹಳ ಪ್ರಯತ್ನಮಾಡಿದರು. ಅವರ ತಾಯಿತಂದೆಗಳು ಅವರನ್ನು ಬೆದರಿಸಿದರು; ಮಿತ್ರರು ಉಪದೇಶಮಾಡಿದರು; ನೆರೆಹೊರೆಯವರು ಶಿವಾಚೆಯ ಸಂಗತಿಯಿಂದಾಗುವ ದುಷ್ಪರಿಣಾಮವನ್ನು ಉಪ್ಪುಕಾರಹಚ್ಚಿ ವರ್ಣಿಸಿತ್ತೂ ಡಗಿದರು. ಆದರೆ ಆ ಹುಡುಗರು ಸಂಕಟಗಳಿಗೆ ಹೆದರಲಿಲ್ಲ. ಮತ್ತು ಮುಸ್ಲಿನರ ರಾಜನಿಷ್ಠೆಸೇವಕರಾಗಿರುವುದರಿಂದ ದೊರೆಯಬಹುದಾದ ಅನ್ವಯ ಅಗಳಿಗೂ ಮಾನಕ್ಕೂ ಆಶಿಸಲಿಲ್ಲ. ಆದುದರಿಂದ ನಿಭಾಯದಿಂದಲೇ ತೋರಣಾಕೋಚೆಯ ಮೇಲೆ ದಂಡೆತ್ತಿಹೋಗಿ ಅವರು ವಿಜಯತೋರಣವನ್ನಲ್ಲಿ ಕಂಟಿದರು. ಇವರ ವಿಷಯವಾಗಿ ವೃದ್ಧರಿಗೆ ಸಹಾನುಭೂತಿಯುಂಟಾಯಿತು. ಮೂರಿಂದಿರಾದ ಈ ಹುಡುಗರು ತಿಳಿಯದೆ ಅವಿಚಾರವ ಕೆಲಸವನ್ನು ನಾಡಿ ಹಾಸಿಗೊಳಿಗಾಗುವರೆಂದು ಅವರು ಹಳಹಳಿಸಿದರು! ಮತ್ತು ವಿಜಾಪುರದ ಬಾದಕಹನು ಬಂಡುಗಾರರಾದ ಇತರಿಗೆ ದೇಹಾಂತಕ್ಷೇತ್ರಯನ್ನು ವಿಧಿಸಿದರೆ ಏನುಮಾಡುವಿರಿಂಬ ಪ್ರಶ್ನವನ್ನು, ನೆರೆಹೊರೆಯವರೂ ಹಿತಕೆಂತಕರೂ ಅವರ ತಂಡತಾಯಿಗಳಿಗೆ ಕೇಳಹತ್ತಿದರು!

ಆ ತರುಣರು ತಂಡೆ ತಾಯಿಗಳ ದೃಷ್ಟಿಯಿಂದ ಹುಚ್ಚೆರೆಸಿದರು; ಸಂಬಂಧಿಕರ ದೃಷ್ಟಿಯಿಂದ ಗೌರವಸ್ಥರಲ್ಲವೆಂದು ಹೇಳಿಸಿಕೊಂಡರು; ಮತ್ತು ಅಧಿಕಾರಿಗಳ ದೃಷ್ಟಿಯಿಂದ ಅವಿಧೇಯರಾದರು! ಆದರೆ ಇತಿಹಾಸದ ದೃಷ್ಟಿಯಿಂದ ಇವರಿಗೆ ಪ್ರಾವೃತ್ತವಾದ ಹೇಸ್ತಾವುದು? ‘ಯೇಶಾ’ನಿಗೆ, ‘ಸರದಾರ ಯೇಸಾಚಿ ಕಂಕ’ ಎಂಬ ಹೇಸ್ತಾ ‘ತಾನ್ಯಾ’ನಿಗೆ, ‘ಸರವೀರ ತಾನಾಚಿ ಮಾಲಸುರೆ’ ಎಂಬ ಹೇಸ್ತಾ ‘ಭೋಸಲೆಯ ಮಗನಾದ, ಶಿವಾಜಿ’ಗೆ, ‘ಪರಮೇಶ್ವರನ ಅವತಾರ’ವೆಂಬ ಪದ ವಿಯಾ ಪ್ರಾವೃತ್ತವಾಯಿತು! ಶಿವಾಚಿಯ ಹೇಸ್ತಾನ ಒಂದೆ, ‘ಶ್ರೀ’ಎಂಬ ಉಪವದವು ಸಿಫಿತವಾಗಿ ಉಳಿಯಿತು! ಆತನೇ ಮಹಾರಾಷ್ಟ್ರ ರಾಜ್ಯದ ಸಂಸಾರಪಕನು! ಆತನೇ ಮಹಾರಾಷ್ಟ್ರದ ಉದ್ದ್ಯರಕನು! ಆತನೇ ಗೋಬಾರಹಂತ್ರಾರ ಪ್ರತಿಪಾಲಕನು! ಆತನೇ ಹಿಂದುಸ್ಥಾನವ ಸ್ವರಾಜ್ಯದ ಪುರಸ್ಕತ್ತಪು! ಆತನೇ ಹಿಂದೂಧರ್ಮದ ನಾಯಕನು!!!

ಮಹಾರಾಷ್ಟ್ರದ ಈ ಭಾಗೋದ್ಯೇದಯಸಮಯದಲ್ಲಿ ಜಗತ್ತಿನ ರಂಗಭೂಮಿಯಲ್ಲಿ ನಾಂತರಾಂತರೋದ ನಮ್ಮ ಕಥಾನಕದ ಸಂಗತಿಯು ಕಾಗದ ಸೃಷ್ಟಿಯ

ಶ್ರೀದ್ವೀ ಕಾಲವರ್ಣದಿಂದ ಚಿತ್ತಿಕವಾಗಿರುವುದರಿಂದ ಅದರ ಯಥಾರ್ಥಕಲ್ಪನೆಯು ಕೇವಲ ಶಬ್ದಗಳಿಂದುಂಟಾಗುವುದು ಅಶಕ್ಯವಾಗಿದೆ! ಆ ಕಾಲದ ಚಿತ್ರವು ಯಥಾವತ್ತಾಗಿ ಕಣ್ಣಿ ಮುಂದೆ ನಿಲ್ಲಬೇಕಾದರೆ ಕಲ್ಪನಾಶ್ವರನ್ನು ಮನಬಂದಂತೆ ಹೋಗಿ ಗೊಟ್ಟಿ ಹೇಳಿತು ಗತ್ಯಂತರವೇ ಇಲ್ಲ!

ಆ ಕಥೆಯು ಕ್ರಿ. ಶ. ಗಳಿಜಾಜಿ-ಜಾಸೆಯು ವರುಷದಲ್ಲಿ ಸಂಭವಿಸಿದುದು. ಭೋಸಲೆಯು ಮಗನನ್ನು ಹುಚ್ಚಿಸೆಂದು ಕರೆಯುವ ಜನರು ಆ ಕಾಲದಲ್ಲಿಯೂ ಇದ್ದರು; ಮತ್ತು ಅವನನ್ನೇ ತಿವನ ಅವತಾರವೆಂದು ತಿಳಿಯುವ ಏಕನಿಷ್ಠೆತರು ಓರೂ ಅದೇ ಸಮಯದಲ್ಲಿ ಜನ್ಮನೇತಿದರು ಶಿವಾಚೀಯ ತಂಡೆಯು ತನ್ನ ಮಗನ ಕೆಲಸವು ಒಳ್ಳೆಯ ಸಾಹಸದ್ವೀಕಾರ, ಪರಿಜಾಮವದಲ್ಲಿ ಕಷ್ಟದಾಯಕ ವಾದದ್ವೀಕಾರ ತಿಳಿದಿದ್ದನು; ಆದರೆ ತನ್ನ ಮಗನು ನಿಜವಾಗಿಯೂ ಹಿಂದುಸ್ಥಾನದಲ್ಲಿ ಸ್ವರಾಜ್ಯವನ್ನು ಸಾಧಿಸುವನೆಂದು ಶಿವಾಚೀಯ ತಾಯಿಯು ಮನಃಪೂರ್ವಕವಾಗಿ ಇಚ್ಛಿಸುತ್ತಿದ್ದಳು. ಆಗಿನ ಕಾಲದಲ್ಲಿ ಪ್ರಾಚೀನಸಂತತಿಯ ವರು ಅದಿಲಾಹಿಗೆ ಸಂಬಂಧಿಸಿದವರೂ, ನೂತನಸಂತತಿಯವರು ಶಿವಾಚೀ ಭೋಸಲೆಗೆ ಸಂಬಂಧಿಸಿದವರೂ ಆಗಿದ್ದರು. ತಂಡೆಯು ಮುಸಲ್ಲಾನರ ಸ್ವಾಮಿಭಕ್ತನೂ ರಾಜನಿಷ್ಟನೂ ಏಕನೂ ಆಗಿದ್ದು, ಮಗನು ಮಾತ್ರ ಶಿವಾಚೀಯ ಸೇವಕನೂ ಮಹಾರಾಷ್ಟ್ರದ ಏಕನಿಷ್ಠೆಭಕ್ತನೂ ಆಗಿದ್ದುಂತಹ ವಿಲಕ್ಷಣವಾದ ಪಿತಾಪುತ್ರರ ಚಿತ್ರವನ್ನು ಆಗಿನ ಕಾಲದಲ್ಲಿ ನೋಡಬಹುದಾಗಿತ್ತು. ವಿಜಾಪುರದ ಬಾಡಕಹನು ಶಿವಾಚೀಯನ್ನು ದುರ್ಘಾತ್ಮಿಸಿದರೆ ನಡೆಯುವಂತಹ ಸ್ಥಿತಿಯು ಆಗಿನ ಕಾಲದಲ್ಲಿವಿಲ್ಲ. ಇತ್ತೀಚೆಯಾದರೂ ಹೊಗಲಸಮ್ಮಾಜರೋಡನೆ ಸಂಧಾನವಾಡಿ ವಿಜಾಪುರದ ಬಾಡಕಹನೋಡನೆ ಪ್ರತ್ಯಕ್ಷವಾಗಿ ಯುದ್ಧಮಾಡಬೇಕೆಂದೆಣಿಸುತ್ತಿದ್ದುನು. ಇಂತಹ ಕಾಲದಲ್ಲಿಯೇ ನಮ್ಮ ಕಥಾನಕವು ಆರಂಭವಾಯಿತು. ಪ್ರಾಚೀನರಂತೆ ಅಂಡುಬುರಕರಾಗಿರದೆ ಧೈಯವಂತರಾಗಬೇಕೆಂಬ ಉತ್ಸರ್ಕತೆಯು ಆಗಿನ ಕಾಲದ ಜನರಲ್ಲಿ ಉತ್ಸನ್ನವಾಗಿತ್ತು. ಒಟ್ಟಿನಲ್ಲಿ ಮಹಾರಾಷ್ಟ್ರದೇಶವು ನಿರ್ದಿಖಿಯಾದ ಏಳತೋಡಿಗಿತ್ತು; ಕಾಲವನಾಹಾತ್ಯಾದಿಯ ಮಹಾರಾಷ್ಟ್ರದೇಶದ ಪ್ರಾಚೀನಸ್ಥಿತಿಯಲ್ಲಿ ಸ್ಥಿತ್ಯಂತರವುಂಟಾಗಿ ನೂತನಪರಿಸಿ ತಿಯು ಅವಕ್ಕೆ ಪ್ರಾರ್ಥಾವಾಗುವ ಸುಚಿತ್ಯಗಳು ತೋರಿಕೊಡಿದ್ದುವೆ.



ಎರಡನೆಯ ಪ್ರಕರಣ

ಜಾತಿಭ್ರಷ್ಟನು!

**ವಿ** ಜಾಪುರದೊಳಗಿನ ಒಂದು ಭಷ್ಯವಾದ ಮಂದಿರದಲ್ಲಿ ನವಾಬು  
ಬಜಾಬೀಖಾನನು ಲೋಡಿಗೆ (ಒರಗುದಿಂಬಿಗೆ) ಒರಗಿ ಕುಳಿತು  
ಕೊಂಡಿದ್ದನು. ಆತನು ಕುಳಿತುಕೊಂಡಿದ್ದ ಗಾದಿಯು ಉತ್ತರ  
ಮೆಷಾದ ಕಿನಿಖಾಪಿನಿಂದ ಮಾಡಲ್ಪಟ್ಟಿತ್ತು. ಆತನು ಆತುಕೊಂಡಿದ್ದ ಲೋಡಾ  
ದರೂ ಒಳ್ಳೆಯ ಬೆಲೆಯುಖ್ಚ ವಸ್ತುದಿಂದ ಆಚ್ಚಾದಿತವಾಗಿತ್ತು. ಅಲ್ಲಿಯ ಗೋಡೆ  
ಗಳ ಮೇಲೆ ಅನೇಕವಿಧವಾದ ಚಿತ್ರಗಳನ್ನು ತೆಗೆದ್ದರು; ಆದರೆ ಆ ಚಿತ್ರಗಳು  
ರಾಮಾಯಣ ಅಥವಾ ಮಹಾಭಾರತದೊಳಗಿನ ಪ್ರಸಂಗಗಳ ಸೋಂಗಳಾಗಿದ್ದಿಲ್ಲ.  
ಅವೆಲ್ಲವೂ ಮುಸಲ್ಕಾನೀವೆದ್ದ ತಿಯ ಯುವಕರು ವಶಿಯರ ಚಿತ್ರಗಳಾಗಿದ್ದಿಲ್ಲ.  
ಚಿತ್ರಗಳು ದರ್ಶನೀಯವಾಗಿದ್ದರೂ, ಸಾತ್ತಿಕಭಾವನೆಯು ಅವರು ಸಾಮಾನ್ಯ  
ಯೆಂಬು ಮೇಲೆ ಒಷ್ಟುತ್ತಿದ್ದಿಲ್ಲ. ಮುತ್ತಿನ ಸುಣಿ ದಿಂದ ಆ ಚಿತ್ರಗಳಿಗೆ ಬಣಣ  
ವನ್ನು ಕೊಟ್ಟಿದ್ದರು; ಆದರೆ ಆ ಮೂರ್ತಿಗಳ ಮುಖದ ಮೇಲೆ ಮುತ್ತಿನ  
ಕಾಂತಿಯು ಪ್ರಕಾಶಮಾನವಾಗಿದ್ದಿಲ್ಲ.

ಆ ವಿಶ್ವಾಮೃತದ ಸೆಲದಮೇಲೆ ಉತ್ತಮವಾದೊಂದು ರನ್ನಗಂಬಳ  
ಯನ್ನು ಹಾಸಿದ್ದರು. ಮೇಲ್ಮೈಗದಲ್ಲಿ ವಿಧವಿಧವ ಗುಳಾಪುಗಳನ್ನು ತೊಗಹಾಕಿ  
ದ್ದರು; ಈ ಪ್ರಕಾರವಾಗಿ ಅಲ್ಲಿಯ ಬಾಹ್ಯಸೌಂದರ್ಯವು ವೋಹಕವಾಗಿದ್ದರೂ  
ನೋಡಿದಲ್ಲಿಲ್ಲ ಉದಾಸೀನತೆಯೇ ಇದ್ದಂತೆ ತೋರುತ್ತಿತ್ತು. ಬಜಾಬೀಖಾನನಿಗೆ  
ಸಂಸಾರದ ಆವ ವಿಷಯದಲ್ಲಿಯೂ ನಾಯನತೆಯಿದ್ದಿಲ್ಲ. ವಿಜಾಪುರದ ದರಬಾರ  
ದಲ್ಲಿ ಬಾದಶಹನ ತರುವಾಯ ಮಾನಾರ್ಥನಾದ ಮನುಷ್ಯನು ಬಜಾಬೀಯೇ! ಆತನು  
ದೊಡ್ಡ ಸರದಾರನಾಗಿದ್ದನು; ಬಾದಶಹನು ಆತನಿಗೆ ವಿಪುಲವಾದ  
ಉಂಬಳಿಯನ್ನು ಕೊಟ್ಟಿದ್ದನು; ಆತನ ಸಂಪತ್ತಾದರೂ ಅವರಿಮಿತವಾಗಿತ್ತು;  
ಪರಾಕ್ರಮದಲ್ಲಿಯೇ ಆತನ ಸಮಾನರು ಅರೂ ಇದಿಲ್ಲ; ಆತನ ಕರ್ಕ್ಯಾತ್ಮಕಕ್ಕಾ  
ಯನ್ನೂ, ಸೈನ್ಯದ ವ್ಯವಸ್ಥೆಯನ್ನೂ ನೋಡಿ ಬಾದಶಹನು ತನ್ನ ಮಗಳಾದ  
ರೋಷನಳನ್ನು ಆತನಿಗೆ ವಿವಾಹಮಾಡಿಕೊಟ್ಟಿದ್ದನು. ಈ ಆಪ್ತತ್ವದ ಮೂಲಕ  
ಬಜಾಬೀಖಾನನ ಮಾನಮಯಾದೆಯು ಅಧಿಕವಾಯಿತು. ಆತನು ಒಳ್ಳೆಯ  
ಬಹುಯ್ಯವಂತನಾದನು. ಜನರೆಳ್ಳರೂ ಅದಿಲಶಾಯಿಯ ಆಧಾರಸ್ತಂಭವೆಂದು

ಆತನನ್ನ ತಿಳಿಯಕತ್ತಿದರು. ಬಾದಕಹನಿಗಾದರೋ ಆತನು ಮನೆಯ ಅಳಿಯ ನಾಗಿದ್ದನು. ಆದುದರಿಂದ ಬಾದಕಹನಿಂದ ಆತನಿಗೆ ಬಹುಮಾನದೊರಿಯುತ್ತಿದ್ದ ದರಲ್ಲಿ ಆಶ್ಚರ್ಯವೇನು? ಅದರಲ್ಲಿಯೂ ಬಜಾಬೇಖಾನನ ದರ್ಶಕ್ಕೆ ಬಾದಕಹನು ಒಳಗಂಡೊಳಗೇ ಹೆಡರಿದ್ದನು; ಅಂದಮೇಲೆ ಕೇಳುವದೇನು?

ಬಜಾಬೇಖಾನನು ಪೈಭವದಿಂದ ಹೊಡ್ಡವನಾಗಿದ್ದರೂ, ಸೌಖ್ಯದಿಂದ ಚಿಕ್ಕವನೇ ಇದ್ದನು. ದುಡ್ಡಿನಿಂದ ಎಲ್ಲ ಕಾರ್ಯಗಳೂ ಸಾಧಿಸುತ್ತವೆಂದು ಹೇಳುತ್ತಾರೆ; ಆದರೆ ಈ ಮಾತ್ರ ಬಜಾಬೇಖಾನನ ವಿಷಯದಲ್ಲಿ ಅಷ್ಟೂಂದು ಸಮಂಜಸ ವಾಗಿದ್ದಿಲ್ಲ. ಈ ವೇಳೆಯಲ್ಲಿ ಬಜಾಬೇಖಾನನು ಗುಡುಗುಡಿಯ ಉದ್ದವಾದ ನಲಕೆಯನ್ನು ಕರ್ಯಾಲ್ಯಿ ಹಿಡಿದು ಸ್ಪಷ್ಟಚಿತ್ತದಿಂದ ಅದರ ಹೊಗೆಯನ್ನು ಹೊರಗೆ ದಹುತ್ತ ಬಿಡ್ಡಕೊಂಡಿದ್ದನು; ಆ ಗುಡುಗುಡಿಯಿಂದ ಆತನ ಹೃದಯದಲ್ಲಿ ವೇದನೀಗಳು ಮಾತ್ರ ಹುಟ್ಟುತ್ತಿದ್ದವು. ಆತನ ಮುಖವು ಖಿನ್ನನಾಗಿತ್ತು. ಗುಡುಗುಡಿಯ ತರಂಗಗಳು ಹೆಚ್ಚುದಂತೆ ಆತನ ಖಿನ್ನಕೆಯೂ ಬೇಳೆಯುತ್ತಿತ್ತು; ಪ್ರತಿಯೊಂದು ತರಂಗವಿಂದ ಆತನ ಮುಖಮುದ್ರೆಯ ವೇಲೆ ನಿಲಕ್ಕಣಾದೊಂದು ಸ್ಥಿತ್ಯಂತರವು ಉಂಟಾಗುತ್ತಿತ್ತು.

ಬಜಾಬೇಖಾನನು ಈ ಪ್ರಕಾರ ಗೂಡಿನಿಚಾರದಲ್ಲಿ ಮಗ್ನನಾಗಿರಲು ಅವುದೋ ಒಂದು ಸಪ್ಪಳವು ಆತನಿಗೆ ಕೇಳಿಸಿತು; ಕೂಡಲೇ ಎಚ್ಚತ್ತನು; ಕಯೋಳಿಗಿನ ನಲಕೆಯು ಕೆಳಗೆ ಬಿತ್ತು. ತನ್ನ ದರ್ಶನಕ್ಕಾಗಿ ಆರು ಬಂದರೂ ಈ ಕೋಣೆಯಲ್ಲಿ ಅವರನ್ನು ಬಿಡಲಾಗದೆಂದು ದ್ವಾರಪಾಲಕರಿಗೆ ಮಾಡಿದ ಕಟ್ಟಪ್ರಣೆಯನ್ನು ಮಿರಿದ ಸಾಹಸಿಕರಾರೆಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಆತನು ಕೋಪದಿಂದ ಮೇಲಕ್ಕೆ ಹೊಗವೆತ್ತಿ ನೋಡಿದನು. ರೋಷನಬೇಗಮಳು ಮಂದಸ್ಯಿತದಿಂದ ಆತನ ಕಣ್ಣಿ ದುರಿಗೆ ಬಂದು ನಿಂತಕು!

ಬಜಾಬೇಖಾನನ ಕೋಪವು ಶಾತವಾಗಲು ವಿಷಾದದ ಚಿಹ್ನೆವು ಹೊದಲಿ ನಂತೆ ಆತನ ಮುಖದವೇರೆಲೇ ಪಸರಿಸಿತು. ಆದರೂ, ಆ ವಿಷಾದವನ್ನು ಹೊರಗೆ ತೋರ್ವಡಿಸದೆ ಆತನು ಮಾತನಾಡಿದನು. “ಸುಂದರಿ, ಈ ವೇಳೆಯಲ್ಲಿ ಇಂದು ಇಲ್ಲಿ ಯಾಕೆ ಬಂದೆ? ನಿನ್ನ ಸಖಿಯರು ಮಾತನಾಡಲು ಈಹೊತ್ತು ಬಂದಿಲ್ಲವೇನು?”

ಬಜಾಬೇಖಾನನು ನಗುವ ಪ್ರಯತ್ನ ಮಾಡಿದನು; ಆದರೆ ಆ ನಗುವಿನೇಂಳಿಗಿನ ದಾಂಧಿಕತೆಯು ಚಿಕ್ಕಮಗುವಿಗಾದರೂ ತಿಳಿಯವಂತಿತ್ತು. ಬಜಾಬೇಖಾನನ ಉದಾಸಮುಖಮುಕ್ಕೆಯನ್ನು ನೋಡಿ ಬೇಗಮಳಿಗೆ ವ್ಯಾಸನವಾಯಿತು.

ಆಗಲವಳು ಇಂತು ನುಡಿದಳು. “ತಾವು ಹೀಗೆ ದುಃಖದಿಂದ ಬಳಲುತ್ತಿರಲು, ನಾನು ಸಮಿಯರೊಡನೆ ಹಾಸ್ಯವಿನೋಡದಲ್ಲಿ ಕಾಲಕೆಳಿದರೆ ನನಗೆ ಸುಖವಾಗುವ ದೆಂದು ತಿಳಿದರುವಿರೋ?”

**ಬಜಾಜಿ:**—ನಾನು ದುಃಖದುತ್ತಿರುವೆನಿಂಬ ಮಾತೇ ಸುಳ್ಳು! ಈ ಸುಳ್ಳು ಮಾತನ್ನು ನಿನಗೆ ಆಪು ಹೇಳಿದರು? ನಾನಾದರೋ, ಸುಖವಾಗಿಯೇ ಇದ್ದೇನೇ.

ಇಷ್ಟು ಮಾತನಾಡಿ ಭಾನನು ಪ್ರಯತ್ನತೂರ್ವಕವಾಗಿ ಹೊಗದ ಮೇಲೆ ನಗೆಯನ್ನು ತೋರಿಂಬನು!

**ರೋಷನ:**—ತಮ್ಮ ಮುಖಮುದ್ದೆಯೇ ತಮಗರುವ ದುಃಖನ್ನು ತೋರುಡಿಸುತ್ತಿದೆ. ತಾವು ನಗನುರುಚಕ್ಕೆ ಹೆಚ್ಚುಹೆಚ್ಚಾಗಿ ಪ್ರಯತ್ನಮಾಡಿದಂತೆ ತಮ್ಮ ಹೃದಯದೊಳಗಿನ ವ್ಯಾಸನವು ಅಧಿಕಾಧಿಕವಾಗಿ ಸುಷ್ಯವಾಗುತ್ತಿದೆ. ಇಷ್ಟು ರಿಂದಿಗಳ ವರಿಗೆ ತನ್ನ ಸಹವಾಸದಲ್ಲಿದ್ದರೂ ನನಗೆ ತಮ್ಮ ಸ್ವಭಾವವರಿಜಯವು ಇಷ್ಟುಮುಟ್ಟಿಗಾಡರೂ ಆಗಿಲ್ಲವೆಂದು ತಿಳಿದರುವಿರೋ?

**ಬಜಾಜಿ:**—ಅರೇ, ಅಲ್ಲಾ! ಹೆಗಸರು ಬಹಳ ಹಟಪೂರಿಗಳು! ಅವರು ಯಾವದೊಂದು ಮಾತನ್ನು ಮನಸ್ಸಿನಲ್ಲಿ ಹಿಡಿದರೆಂದರೆ ಪ್ರತ್ಯಕ್ಷಭೂತ್ಯಾದ ದೇವರು—ಅಲ್ಲಿಭೂ, ಅಲ್ಲಾನು—ಮೇಲಿನಿಂದ ಕೆಳಗೆ ಇಳಿದು ಬಂದರೂ ಅವರು ಆ ಹಟವನ್ನು ಬಿಡುವುದಿಲ್ಲ. ಈ ಸಾಮಾನ್ಯನಿಯಮಕ್ಕೆ ತೋಷನಳು ಅವವಾದವಾಗುವದು ಹೇಗೆ? ನಾನು ದುಃಖದುತ್ತಿರುವೆನೀದು ಅವಳಿನೋ ಒಮ್ಮೆ ತಿಳಿದುಕೊಂಡಿರುವಲ್ಲ! ಅದು ಕೊನೆಗೂ ಪಜಲೇಪವೇ! ನಾನು ಸುಖವಾಗಿ ದ್ವೇನಿಂದು ಎಷ್ಟು ಹೇಳಿಕೊಂಡರೂ ಅವಳು ತನ್ನ ಹಟವನ್ನು ಬಿಟ್ಟುದುಂಟೆ?

**ರೋಷನ:**—ತಮ್ಮ ಮಾತು ನಿಜವೆಂದು ಹೇಗೆ ನಂಬಿಲಿ? ಯಾವ ಬಜಾಜಿಖಾನರ ದರಬಾರದಲ್ಲಿ ಜನಸಂದರ್ಶಿಯ ಯಾವಾಗಲೂ ಇರುತ್ತಿತ್ತೋ, ಅಂತಹರು ಮಟ್ಟಮಟ್ಟಿ ಮಧ್ಯಾಹ್ನದಲ್ಲಿ ಬ್ಯಾಂಕೆ ಕುಳಿತುಕೊಳ್ಳುತ್ತಾರೆ? ಇಷ್ಟೇ ಅಲ್ಲ; ಆಳುಮಕ್ಕಳೇ ಆಗಲಿ ಆರೇ ಆಗಲಿ, ಬಳಗೆ ಇಂತಿಕಿ ಸಹ ನೋಡಿದಂತೆ ವ್ಯವಸ್ಥೆಯನ್ನಿಟ್ಟಿರುತ್ತಾರೆ! ಯಾವ ಮಂದಿರವು ವಿವಾಹಗೃಹದಂತೆ ಬರುಹೋಗುವ ಜನರ ದಟ್ಟಣೆಯಿಂದ ತಾಂಬಿರುತ್ತಿತ್ತೋ, ಅದರಲ್ಲಿ ಈಗ ಸ್ವಾಂತಿಕಾನಿಂದಂತೆ ಭಯಂಕರವಾದ ಸ್ವಾಂತಿಕಾನಿಂದ ತುಂಬಿಹೋಗಿದೆ! ಕಾರ್ಯಬಾಹ್ಯಲ್ಯಾದ ಮೂಲಕ ಯಾವ ಬಜಾಜಿಖಾನರಿಗೆ ತಮ್ಮ ಪ್ರಿಯಬೇಗಮ್ಮೆಳ ಕಯ್ಯಿಂದ ವೀಳ್ಳಿವನ್ನು ತೆಗೆದು

ಕೊಳ್ಳುವುದಕ್ಕೆ ಕೂಡ ಅವಕಾಶವು ಸಿಕ್ಕುತ್ತಿದ್ದಿಲ್ಲವೋ, ಅವರೇ ಈಗ ತಾಮು ಗಳ ಎಣಿಕೆಯಿಲ್ಲದಂತೆ ಒಂದೇ ಸಮನೆ ಗುಡುಗುಡಿಯನ್ನು ಸೇಡುತ್ತೆ ಬೆಧ್ಯುಕೊಳ್ಳು ತಾರೀ! ಯಾವ ಬಜಾಬೀಖಾನರ ಕರ್ಯುಗ್ಗು ಕತ್ತಿಯನ್ನೆತ್ತಿಕೊಂಡು ಅವಿಶ್ವಾಸ ವಾಗಿ ತನ್ನ ಪರಾಕ್ರಮವನ್ನು ಪ್ರಕಾಶಪಡಿಸುತ್ತಿತ್ತೊಂದ್ರೀ, ಅದೇ ಕರ್ಯುಗ್ಗು ಈಗ ಗುಡುಗುಡಿಯ ನಲಿಕೆಗೆ ಅಧಿನವಾಗಿದೆ! ಇವೆಲ್ಲ ಲಕ್ಷ್ಯಾಗಳನ್ನು ನೋಡಿದ ಮನು ಷ್ಟ್ಯಾನು ಇನ್ನಾವ ಕಲ್ಪಿಸುವುದು ಮಾಡಬಿಲ್ಲನು!!!

ಮಾತನಾಡುತ್ತಾಡುತ್ತೆ ಜೀಗಮಳ ಕುತ್ತಿಗೆಯ ನರಗಳು ರಿಗಿದುವು, ಅವ ಇಂದ ಮುಂದೆ ಮಾತಾಡುವುದಕ್ಕಾಗಲಿಲ್ಲ, ಇವನ್ನು ಕಂಡು ಬಜಾಬೀಖಾನನು ರೋಷನೆಳನ್ನು ತನ್ನ ಸಮಿಂಧಕ್ಕೆ ಎಳೆದುಕೊಂಡು ಮಾತನಾಡಿದನು—

“ಪ್ರಿಯೇ! ಮನುಷ್ಯನು ಕೆಲಸಮಾಡಿ ದಣಿದನೆಂದರೆ ಆತನಿಗೆ ವಿಶ್ವಾಸ ತಿಯು ಜೀಕಾಗುತ್ತದೆ. ಆದುದರಿಂದ, ಅಂತಹ ಮನುಷ್ಯನು ಏಕಾಂತದಲ್ಲಿ ಕುಳಿತುಕೊಂಡರೆ ಆತನು ದುಃಖಬುಡುತ್ತಿರುವನೆಂದು ಕಲ್ಪಿಸುವುದು ತಪ್ಪಾಗಿದ್ದು. ನಾನು ದುಃಖಬುಡಲಿಕ್ಕೆ ಕಾರಣವಾದರೂ ಏನು? ನಾನು ಈಜಾಪ್ಯಾರದ ಬಾದಶಾಹನ ಅಳಿಯನು! ಮೇಲಾಗಿ ಅಡಿಲಶಾಹೀರಾಜ್ಯಕ್ಕೆ ಆಧಾರಸ್ಥಳಿಫಾಗಿದ್ದೇನೆ! ವಿಜಾ ಪುರದಲ್ಲಿಯೇ ಯಾಕೆ, ಇಡೀ ಮಹಾರಾಷ್ಟ್ರಕನಾರ್ಥಿಕ ಪ್ರಾಂತಗಳಲ್ಲಿ ನನಗೆ ಸಮಾಧ ಸರದಾರನು ಯಾವನೂ ಇಲ್ಲ! ಇವೆಲ್ಲಕೂಣ ಹೆಚ್ಚಿನ ಮಾತೆಂದರೆ ಈ ಪ್ರಾಂತದಲ್ಲಿಲ್ಲ ತನ್ನ ಸೌಂದರ್ಯಾತ್ಮಿಕಯಾದಿಂದ ಸುಪ್ರಸಿದ್ಧಾದ ರೋಷನ ಬೇಗಮಣಿಗೆ ನಾನು ಪಕಿರೆಂಬುದು!!! ಶಾಜಾಹಾನನಿಗೆ ಮನುತಾಜಮುಹಾಲಳು ಹೇಗಡ್ಡಿಕ್ಕೇ, ಹಾಗೆಯೇ ಬಾಜಾಬೀಖಾನನಿಗೆ ಹೊಷನಳು! ಅವಳಿಂತೆಯೇ ಸುಂದರಿ, ಅವಳಿಂತೆಯೇ ವಿನಯತೀಲೆ, ಅವಳಿಂತೆಯೇ ಪ್ರೇಮಲೆ! ಇಂತಹ ಅಪೂರ್ವ ಸಂಪತ್ತಿನ್ನಿಳ್ಳಿ ನನಗೆ ಷ್ಟ್ಯಾನೆವಾಗಲು ಕಾರಣವಾದರೂ ಏನು? ಪ್ರಿಯತಮೇ, ನೀನೇ ಹೇಳು. ನಾನನ್ನುವದರಲ್ಲಿ ಎಳ್ಳಷ್ಟಾದರೂ ಸುಳಿದೆಯೇ! ಸುಂದರೀ, ನನ್ನಂತಹ ಭಾಗ್ಯವಂತನು.....”

ಬಜಾಬೀಖಾನನು ತನ್ನ ವಾಕ್ಯವನ್ನು ಮುಗಿಸಲು ಸಮರ್ಥನಾಗಲಿಲ್ಲ. ರೋಷನಬೇಗಮೆಯ ಕಣ್ಣಾಳಗಿಂದ ಬಾಷ್ಟಿಗಳು ಸುರಿಯತೊಡಗಿದುವು. ಅವಳು ಬಿಕ್ಕುತ್ತೆ ಬಿಕ್ಕುತ್ತೆ “ಆದರೆ, ಆದರೆ, ಆದರೆ” ಎಂದು ಸುಡಿಯುತ್ತಿದ್ದಳು; ಆದರೆ ದಾಂಖಾವೇಗದ ಮೂಲಕ ಅಭಿಪ್ರಾಯವನ್ನು ಪ್ರಣಾವಾಗಿ ಷ್ಟ್ಯಾನೆಬಡಿಸುವುದು ಅವಳಿಂದಾಗಲಿಲ್ಲ. ಆದನ್ನು ನೋಡಿ ಖಾನನು ಅಕ್ಕಂತಪ್ರೇಮದಿಂದ

ಆಕೆಯ ಮೊಗವನ್ನು ಚುಂಬಿಸಿದನು; ಮತ್ತು ಅವಳನ್ನು ಸಮಾಧಾನಗೊಳಿಸುವ;  
ಉದ್ದೇಶದಿಂದ ಮಾತನಾಡಿದನು : —

“ಹುಚ್ಚೀ, ದರಿದ್ರರಾದವರು ‘ಆರೆ, ಆದರೆ’ ಎಂದು ಬಡಬಡಿಸಬೇಕು!  
ಈ ಬಜಾಬೆಂಬಾನನೂ ಈತನ ಪ್ರಿಯೆಯೂ ‘ಆದರೆ’ ಎಂದುಚ್ಚಿರಸಲು ಕಾರಣ  
ವೇನು? ಸಾಕ್ಷಾತ್ ಸೈತಾನನು ನಮ್ಮ ಎದುರಿಗೆ ಬಂದು ನಿಂತರೂ ನಮ್ಮ  
ಸೌಖ್ಯದಲ್ಲಿ ‘ಆದರೆ’ ಎಂಬುವನ್ನು ಸಮಾವೇಶಿಸಲು ಸಮಫ್ರನಾಗಭಾರನು!  
ಅಂದಮೇಲೆ ಇತರರ ಹಾಡೇನು? ಪ್ರಿಯೀ, ಹೀಗೇಕೆ ಹುಚ್ಚಿಯಂತೆ ಮಾಡುವೇ?  
ನಿನ್ನ ಸೌಖ್ಯದಲ್ಲಿ ಯಾವ ಕೊರತೆಯುಂಟಾಗಿದೆ?”

ಬೇಗಮಳು ದೊಡ್ಡದನಿಯಿಂದ ಬೆಕ್ಕೆ ಬಿಕ್ಕೆ ಅಳಹತ್ತಿದಳು; ಮತ್ತು  
ಅದೇ ದಸಿಯಿಂದಲೇ ಮಾತನಾಡಲಾರಂಭಿಸಿದಳು—

“ಪ್ರಾಣಾಧ! ನನ್ನ ಸೌಖ್ಯದಲ್ಲಿ ವ್ಯಕ್ತಿಯವನ್ನುಂಟುಮಾಡುವ ಸಾಹಸ  
ವನ್ನು ಯಾವನು ಮಾಡುವ್ಯಾದಿ! ಸಿಹವಾತೆ ಪೂಕೃವಿಗಳೂ, ಎರಡಿಯಂತೆ  
ಪ್ರೀಮಲರೂ ಆದ ತಮ್ಮ ಬೆಬಿಲವಿರಲು ನನಗೆ ಅದಾವ ಕೊರತೆಯುಂಟಾಗು  
ವಿದು? ವಿಜಾಪುರದ ಅದಿಲಶಾಹಿಯು ತಮ್ಮ ಎದುರಿಗೆ ಕೈಕೆಷಿಕೊಂಡು ನಿಂತಿ  
ರುವಾಗ ನನಗಾವ ವಿಷಯವು ಅಸಾಧ್ಯವಾಗುವುದು? ಆದರೆ, ಪ್ರಿಯಾ.....”

**ಬಜಾಜಿ:**— ಪ್ರಾಣಕಾಂತೇ! ‘ಆದರೆ’ ಎಂದು ಮತ್ತೆ ನುಡಿಯುತ್ತಿರ್ದೀ  
ಯಲ್ಲ! ನಿನಗಾವ ಅವೇಕ್ಕೆಯಿರುವದೆಯನ್ನು ಈ ಬಜಾಜಿಂಬಾನನಿಗೆ ಅವುಣಿ  
ಕೊಡು, ಕ್ಷಣಾಧರದಲ್ಲಿ ಅದನ್ನು ನಿನ್ನ ಮುಂದ ತಂದಿರಸುತ್ತೇನೆ.

**ರೋಜನೆ:**— ನಾಥಾ, ನಾನು ತಮ್ಮ ಪೂಕೃಮದ ವಿಷಯಕ್ಕೆ ಸಂದೇಹ  
ಬಡುವುದಿಲ್ಲ. ಆದರೇನುಮಾಡಲಿ? ನಾನು ನಿಪುತ್ತಿಕಳಾಗಿಯೇ ಇರಬೇಕೆಂದು  
ಈಶಸಂಕಲ್ಪವಿದ್ದ ಮೇಲೆ ನಾನೆನು ಮಾಡಬಲ್ಲೆನು? ಪವಿತ್ರಪೂ ಶುದ್ಧಪೂ  
ಆದ ತಮ್ಮ ಪ್ರೀಮದ ಫಲವು ಲಭಿಸಬಾರದೆನೇ ಆ ಭಾಗವಂತನ ಇಷ್ಟೆಯಿದ್ದರೆ  
ಆರೇನುಮಾಡುವರು? ತಮ್ಮ ಹೃದಯುನನ್ನು ನಾನು ತಿಳಿದ್ದೇನೆ. ಈ ಮಾತೇ  
ತಮ್ಮ ಮನಸ್ಸಿಗೆ ಶಲ್ಯದಂತೆ ಚುಚ್ಚುತ್ತಿದೆ; ಇದಿಂದಲೇ ಬಜಾಜಿಂಬಾನರ  
ಸೌಖ್ಯವು ಮಣ್ಣಾವಾಗಿದೆ, ಆದುದರಿಂದ ಇದಿಂದಲೇ ಬಜಾಬೆಂಬಾನರ  
ದೃಷ್ಟಿಗೆ ಈ ಬೇಗಮಳು ದಿನದಿನಕ್ಕೆ ಕಟ್ಟಿವಳಾಗಿ ತೋರಹತ್ತುವಳಿಗೇ. ಏನೋ ಎಂಬ  
ಬ್ರಿತಿಯು ನನ್ನ ಮನಸ್ಸಿನಲ್ಲಿ ಹುಟ್ಟಿದೆ! ನನಗೆ ಮಕ್ಕಳಾಗಲಿಲ್ಲವೆಂದು  
ಅಷ್ಟೇನೂ ವ್ಯಸನವಾಗುವುದಿಲ್ಲ; ಆದರೆನಿಪುತ್ತಿಕಳಾಡ ನಾನು ತಮ್ಮ ಮನಸ್ಸನ್ನು

ಹೇಗೆ ರಮಿಸುವ್ಯಾಸೆಂಬುವೇ ನನಗೆ ಬಲವಾದ ಚಿತ್ತಿ ! ಪಾರಣಾಧಿಕಾ, ನಾನು ತಮ್ಮ ಪ್ರೇಮಜಲವನ್ನಾತೀಸಿ ಬಂದ ಆಕಳವು ! ತಮ್ಮ ಪ್ರೇಮವನ್ನೆಲ್ಲಿ ಕಳೆದು. ಕೊಳ್ಳುವೆನೋ ಎಂದು ನಾನು ಬಹಳ ಅಂಚಿದ್ದೇನೆ. ಸಂತಾನರಹಿತೆಯೆಂದು ನನ್ನನ್ನು ತಾವು ತಿರಸ್ಯಾರಿಸುವದಿಲ್ಲವಷ್ಟೇ ? ತಮಗೆ ಕೈಜೋಡಿಸುತ್ತೇನೆ; ಸೇರಿಗೊಡ್ಡುತ್ತೇನೆ; ಸಾಷ್ಟಾಂಗವಾಗಿ ನಮಸ್ಕರಿಸುತ್ತೇನೆ.

ರೋಷನಳು ನಿಜವಾಗಿಯೂ ಶಾಸನಿಗೆ ಸಾಷ್ಟಾಂಗವಾಗಿ ನಮಸ್ಕರಿಸಿ. ದಳು; ಆಕೆಯು ಅಲ್ಲಿಯೇ ಮೂಳ್ಳಿತಳಾದಳು !

ಶಾಸನು ಆಕೆಯನ್ನು ಮೆಲ್ಲನೇ ಎಬ್ಬಿಸಿ ಅಪ್ರಿಕೊಂಡನು; ಆ ಸುಖಸ್ವರ್ಗ ದಿಂದ ರೋಷನಳು ಮೆಲ್ಲಮೆಲ್ಲನೇ ಎಚ್ಚತಳು; ಬಜಾಬೆಯು ಹೇಳಿಂದ ಮೇಲೇ ಆಕೆಯನ್ನು ಮುದ್ದಿದುತ್ತ ಕಣ್ಣೀರುಗಳನ್ನು ಒರಿಸಹತ್ತಿದನು. ಮತ್ತು ಅವಳನ್ನು ಕುರಿತು ಹೇಗೆ ಹೇಳಿದನು.

“ ಕಾಂತೇ ! ನಿನ್ನ ಸಂಶಯವು ವ್ಯಾಧಾವಾಗಿದೆ ! ನಾನು ಒಮ್ಮೆ ಯಾವ ಇಗೆ ನನ್ನ ಪ್ರೇಮವನ್ನು ಸಮರ್ಪಿಸಿದನೋ, ಅವಳನ್ನು ಪರಿಶ್ಯಾಚಿಸುವುದು ಅಸಂಭವನಿಯವಾಗಿದೆ. ಇದು ಮರಾಟಿಗೆ ಶೋಭಿಸತಕ್ಕುದಲ್ಲ ! ನಾನು ನಿಜವಾಗಿಯೂ ಮರಾಟನು ! ಈ ಶರೀರದಲ್ಲಿ ಜೀವವಿರುವ ವರಿಗೂ ಬಜಾಬೇ ನಿಂಬಾಳಕರನು ನಿನ್ನನ್ನು ಮರೆಯಲಿಕ್ಕಿಲ್ಲ ಕಂಡೆಯಾ ! ಮೂಡಲ ಸಾರ್ಥಕನು ಪಡು. ವಲಿಗೆ ಮಾಡಿದರೂ ಮೂಡಬಹುದು; ಆದರೆ ಈ ನಿಂಬಾಳಕರನು ನಿನ್ನನ್ನು. ಎಂದೂ ತಾಣಗಮಾಡಲಿಕ್ಕಿಲ್ಲ ! ಸುಂದರೀ, ನಾನು...”

ರೋಷನ:— ಹಾಯ್ ! ಹಾಯ್ !! ದೇವಾ, ಕೋನಿಗೆ ನನ್ನ ಭೀತಿಯೇ ನಿಜವಾಯಿತೇ ? ತಾವು ಬಜಾಬೇಶಾನರಲ್ಲವೇ ? ತಾವು ಬಾದಶಹನ ಅಳಿಯರಲ್ಲವೇ ? ರೋಷನಬೇಗವಾಗಳ ಪ್ರಾಣನಾಥರೂ ಅಲ್ಲವೇ ? ತಾವು ಈ ಸಂಗತಿಯನ್ನೆಲ್ಲ ಮರೆತು ಬಿಟ್ಟಿರಾ ? ತಾವು ಮುಸಲಾಣ್ಣನರಲ್ಲವೇ? ಪ್ರಾಣಪ್ರಿಯಾ, ಇನ್ನೊಮೈ ಹೇಳಿರಿ; ತಾವು ನನ್ನವರೇ ಅಲ್ಲವೇ ? ಅದಿಲಕ್ಷಣಿಯ ಆಧಾರಸ್ತುಂಭವಲ್ಲವೇ ?

ಒಂದು ಸಂಪೂರ್ಣನ್ನು ಬಿಂಬಿ ಬಜಾಬೇಶಾನನು ಮಾತನಾಡಿದನು :— “ರೋಷನ, ನೀನು ಹೇಳಿದುದೇ ನಿಜ ! ನಾನು ಮರಾಟನಲ್ಲ; ಮುಸಲಾಣ್ಣನನು. ನಾನು ಬಾದಶಹನ ಅಳಿಯನು; ರೋಷನ ಬೇಗಮಳ ಗಂಡನು; ನಾನು ಮರಾಟನಲ್ಲ; ಅದರೆ, ಮರಾಟರ ವೈರಿಯು ! ನಾನು ಮುಸಲಾಣ್ಣನನು ! ಮರಾಟರ ಕತ್ತಲು ! ನನ್ನನ್ನು ಕ್ಷಮಿಸು. ನನಗೆ ಹಿಂದಿನ ಸ್ಪೃಪ್ತವು ನೆನವಾಗಿತ್ತು. ಆ

ಸ್ವಪ್ನದಲ್ಲಿ ನಾನು ಮರಾಟನಾಗಿದ್ದೆನು; ಸಿಂಬಾಳಕರನಾಗಿದ್ದೆನು; ನಿಜವಾದ ಹಿಂದುವಾಗಿದ್ದೆನು.”

**ರೋಷನ:**— ಪ್ರಾಣಪತಿಳೇ, ಈಗ ಆ ಸ್ವಪ್ನದ ಸ್ವರಜೀಯ ಏತಕ್ಕೆ ಬೇಕು! ತಾವು ಈಗ ಅರಸುಮನನೆತನದವರಾಗಿರುವಿ! ತಾವು ಈಗ ವಿಜಯಶಾಲ ಗಳಾದ ಮುಸಲ್ಲಾನರು! ಪರಾಜಿತರಾದ ಮರಾಟರಲ್ಲ! ತಾವು ವಿಜಯಿಗಳು! ಪರಾಜಿತರ ಮೇಲೆ ಅಧಿಕಾರವನ್ನು ನಡೆಸುವ ಶರರು!

ಬಜಾಜೀಖಾನನ ಮುಖದ ಮೇಲೆ ಕೃಷ್ಣ ಚಾಘಾಯೆಯು ಪಸರಿಸಿತು; ಆದರೂ ಆತನು ಪ್ಯಾದುಸ್ಪರಿಂದ ಮಾತನಾಡಿದನು— “ ಪ್ರಿಯೇ, ಚೆನ್ನಾಗಿ ನೆನಪು ಮಾಡಿದೆ. ನಾನು ಮರಾಟರಲ್ಲಿ ಹುಟ್ಟಿದ್ದರೂ, ಈಗ ಮುಸಲ್ಲಾನನಾಗಿದ್ದೇನೆ. ನಾನು ಮರಾಟರ ಶತ್ರುವಾಗಿದ್ದೇನೆ. ನಾನು ಬಾದತಹನ ಆಳಿಯನು! ರೋಷನ ನಳಿ ಗಂಡನು! ನಿಂಬಾಳಕರನಿಗೂ ನನಗೂ ಸಂಘಂಥಾರೇನು? ಆತನು ನಾಶಿ ಕನು! ನಾನು ನಿಜವಾದ ಮುಸಲ್ಲಾನನು! ಆತನು ಕೃತಫ್ಳನು! ನಾನು ಧರ್ಮ ಶೀಲನು! ರಮಣೇ, ನಾನು ಮುಸಲ್ಲಾನನೇ ಆಗಿದ್ದೇನೆ.”

**ರೋಷನಳು** ಮನದಲ್ಲಿಯೇ ಅಂದುಕೊಂಡಳು:— “ನನ್ನ ಸಂದೇಹವು ಸುಳ್ಳಳಿ. ಮುಸಲ್ಲಾನರಾದುದರಿಂದ ಇವರ ಮನಸ್ಸಿಗೆ ಪ್ರಾಪ್ತವಾಗುತ್ತಿರ ಬಹುದು! ನನಗೆ ಒಂದು ಮಗುವು ಜನಿಸಿದ್ದರಿ—ಹಾಯ! ದೇವಾ, ಇವರಿಗೆ ಪಶ್ಚಾತ್ಯಾಪವಾಗಿಗೊಡಿದ್ದರಿ ಮಾತ್ರ ಇವರ ಪ್ರೀಮವು ನನ್ನ ಮೇಲೆ ಸ್ವಿರವಾಗಿ ಖಾಲಿಯುವುದು; ರೋಷನ್, ಚೆನ್ನಾಗಿ ಪ್ರಯತ್ನಮಾಡು. ಇಲ್ಲದಿದ್ದರೆ ಕೆಯ್ದಿಗೆ ಬಂದ ಈ ತುತ್ತನ್ನು ಕಳೆಯುಕೊಂಡು ಅಳುತ್ತ ಕುಳಿತುಕೊಳ್ಳಬೇಕಾದ್ದಿತು.”

ರೋಷನಳು ತನ್ನ ಮೃದುವಾದ ಹಸ್ತವೆಂಬ ಪಾಶದಿಂದ ಬಜಾಜೀಖಾನನ ಕೊರಳನ್ನು ಬಿಗಿದಳು. ಪ್ರೀಮವಾರವನ್ನಾರು ಹರಿಯಬಲ್ಲರು! ಎರಡೂ ಕೈಯಗೆ ಇಂದ ಖಾನನ ಕೊರಳಿಗೆ ನೇತುಬಿದ್ದು ರೋಷನಳು ತನ್ನ ಮೋಗವನ್ನು ಮೇಲ ಕೈತ್ತಿದಳು. ! ಇಬ್ಬರ ತುಟಿಗಳೂ ಸಮೀಕ್ಷಾತಿವಾದವು!!!

ಆ ಸುಂದರಿಯ ದರ್ಶನದಿಂದ ಬಜಾಜೀಖಾನ ಮೈಮೇಲಿನ ಎಚ್ಚರವು ತಪ್ಪಿತು. ಪ್ರೀಮಬರದಿಂದ ಆತನು ಮಾತಾಡಿದನು:— “ರಮಣೇ, ಅಮೇಳ್ಳಿ ವಾದ ಈ ರತ್ನವು ಸಿಕ್ಕಬೇಕಾದರೆ ತಪಕ್ಕಾರ್ಯವನ್ನೇ ಮಾಡಬೇಕಾಗುವದು. ಗಲ್ಲದ ಮೇಲಿನ ಈ ರಕ್ತಮೆಯು—”

‘ಇಶ್ವರ, ಎಂದು ಬೇಗಮಳು ತನ್ನ ಕಾಲನ್ನು ಸಹಜವಾಗಿಯೇ ಜೋರ

ನಿಂದ ಅವುಗಳಿಸಿದ್ದು. ಆಕೆಯು ಒಮ್ಮೊರವನ್ನು ನೋಡಿ ಬಜಾಜಿಯಾನನು ಹುಚ್ಚಿದನು. ಆಕೆಯು ಶಾಲೀಂಗಿನ ನೂಪುರಗಳ ಮಂಜುಲಸ್ವರದಿಂದ ವೋಹಿತನಾದನು. ಈ ಪ್ರಕಾರವಾಗ ಮನಸ್ಸೇತುಹೋದ ಬಜಾಜಿಯಾನನು ರೋಷನಳನ್ನು ಕುರಿತು ಏನೆನ್ನು ಕೇಳಿದಿದ್ದನು. ಇಸ್ಟರಲ್ಲಿಯೇ ವೋದಲೇ ಮಾಡಿಕೊಂಡ ಸಂಕೇತವಾತೆ ದಾಸಿಯರು ಅಲ್ಲಿ ಬಂದರು. ಅವರ ಸುಂದರವಾದ ಉಪಿನಿಂದಳೂ, ಮಂಜುಲವಾದ ವಾತಿನಿಂದಲೂ, ಒಮ್ಮೊರವ ನಡಿಗೆ ಯಿಂದಲೂ, ಮಧುವಾದ ಗಾಯನದಿಂದಲೂ ಆರು ತಾನೆ ವೋಹಿತರಾಗಲಿಕ್ಕಿಲ್ಲ? ಅಂತಹು ಕೋಮುಲವಾದ ಕರಗಳಿಂದ ಸಮರ್ಪಣವಾಡಿದ ಶೀತಲವಾದ ಹೇಯವನ್ನು ಬಜಾಜಿಯಾನನು ಅವೃತಸದ್ಯಶವೆಂದು ಅಂಗಿರಿಸಿದುದರಲ್ಲಿ ಆಷ್ಟುಯ ವೇನು !

ಅಲ್ಪವಧಿಯಲ್ಲಿಯೇ ಬಾನನ ವಿಶ್ವಾಮರ್ಗಹದಲ್ಲಿ ವಿಲಾಸದೇವತೆಯು ಮನೋಹರವಾಗಿ ನಟಸತ್ತೊಡಗಿಮಾಡಿ!!

## ಮೂರನೆಯ ಪ್ರಕರಣ

### ಪ್ರತಿಜ್ಞೆ

**ಪ್ರತಿಜ್ಞೆ** ಹಾಡಿ ಭೋಸಲೆಯು ಮಗನಾದ ತಿವಾಡಿಯ ವರ್ತನ್ನ ವಿಜಾಪುರದ ಬಾಧಕನಿಗೆ ದಿನದಿನಕ್ಕೆ ಹೆಚ್ಚು ಹೆಚ್ಚು ದುಸ್ಸಹಾಯಿತು.

ತೋರಣಕೋಟಿಯನ್ನು ವಶಮಾಡಿಕೊಂಡಾಗ ತಿವಾಡಿಗೆ ಇನ್ನೂ ಇಸ್ವತ್ತು ವರುಷಗಳು ವಿಲಾದಿಲ್ಲ. ಸಾರಾಸಾರಿಯಾರವಿಲ್ಲದ ಈ ಚಿಕ್ಕ ಹುಡುಗನಿಂದನಾದಿತ್ತಂದು ವಿಜಾಪುರದ ಬಾಧಕನು ಆ ಶಾಲಕ್ಕೆ ದುರ್ಭಕ್ಕುಮಾಡಿದ್ದನು. ಅದರಂತೆಯೇ ತಿವಾಡಿಯ ಹುಡುಗತನವು ಬೆಳೆಯುತ್ತಲೇ ಇತ್ತು. ಆತನು ಒಂದರ ಹಿಂಘೋಂದು ಕೋಟಿಗಳನ್ನು ವಶಮಾಡಿಕೊಳ್ಳುತ್ತೇನು; ಹೊಸಹೊಸ ದುರ್ಗಗಳನ್ನು ಕಟ್ಟಿದನು; ದೊಡ್ಡ ದೊಡ್ಡ ಸ್ಯಾಸ್ಯಾಗಳನ್ನು ಕೂಡಿಸಿದನು; ಪಂತಪರಂವರ್ತೆಯಿಂದ ವಿಜಾಪುರವ ಸರದಾರರಾಗಿದ್ದ ಮುಸಲ್ಲಾನರಿಂಬಳಿಗಳನ್ನು ಲಾಟಿಮಾಡುವದಕ್ಕೆ ಆರಂಭಿಸಿದನು. ಇದೆಲ್ಲವೂ ವಿಜಾಪುರದ ಬಾಧಕನಿಗೆ ಸಹನವಾಗುವದು ಅಶಕ್ವಾಯಿತು. ತಿವಾಡಿಯು ಈಗ ವೋದಲಿನಂತೆ ಹುಡುಗನಾಗಿದ್ದಿಲ್ಲ. ಆತನಿಗೆ ಈಗ ಸುಮಾರು ಮೂವತ್ತು ವರುಷಗಳಾಗಿದ್ದುವು. ಅಂದ ಮೇಲೆ ಅವನ ಅತ್ಯಾಚಾರವು ವಿಜಾಪುರದ ಬಾಧಕನಿಗೆ

ಹೇಗೆ ಸಹನವಾಗಬೇಕು? ಆತನು ಶಿವಾಚಿಗೆ ಪತ್ರವನ್ನು ಬಿಡೆನು; ದೂತರ ಮುಖಾಂತರವಾಗಿ ಬೆದರಿಗೆ ನೋಡಿದನು. ಆದರೆ ಶಿವಾಚಿಯು ಆತನ ಯಾವ ಉಪಾಯಗಳಿಗೂ ಲಕ್ಷ್ಯಗೊಡಲಿಲ್ಲ; ಭಯಭೀತನಾಗಲಿಲ್ಲ; ಆ ಉಪಾಯಗಳಿಂದ ಆತನ ಮನಸ್ಸಿನ ಮೇಲೆ ಯಾವ ಪರಿಣಾಮವೂ ಉಂಟಾಗಲಿಲ್ಲ; ಬಾಡಕಹನ ಪತ್ರಗಳಿಗೆ ಆತನು ಉತ್ತರವನ್ನೇ ಕೊಡುತ್ತಿದ್ದಿಲ್ಲ; ಕೊಟ್ಟಿರೂ ತಾನು ಮಾಡುವ ಪ್ರತಿಯೊಂದು ಕಾರ್ಯವನ್ನೂ ವಿಜಾಪುರದ ಬಾಡಕಹನ ಹಿತಕ್ಕೊಂಡುಗೊಂಡಿದ್ದೇ ಮಾಡುತ್ತೇನೀಂದು ಸ್ವಷ್ಟವಾಗಿ ಬರಿಯುತ್ತಿದ್ದನು. ದೂರದೂರದ ಪ್ರಾಂತಗಳ ವ್ಯವಸ್ಥೆಯು ವಿಜಾಪುರದ ಬಾಡಕಹನಿಂದ ಸರಿಯಾಗಿ ಆಗುವುದ್ದಿಂದಾದ್ದರಿಂದ ಆ ಪ್ರಾಂತಗಳನ್ನು ಕೇವಲ ಸದಿಚ್ಛಯಿಂದಲೇ ನಾನು ವರ್ಣಿಸಿಕೊಂಡಿದ್ದೇ ನೀಂದು ಶಿವಾಚಿಯು ಬಾಡಕಹನ ಮನಸ್ಸಿಗೆ ನಡುವಂತೆ ಮಾತಾಘಟ್ತಿದ್ದನು. “ನಾನು ಕೇಂಟಿಗಳನ್ನು ಕಟ್ಟಿನದು ನಿಮ್ಮ ಹಿತಕ್ಕಾಗಿಯೇ; ಸ್ವೇಸ್ಥಗಳನ್ನಿಡ್ದು ವದು ನಿಮ್ಮ ಭದ್ರತೆಗೋಸ್ಮರವಾಗಿಯೇ; ಪ್ರಾಂತಗಳನ್ನು ಗೊಳಿಸಿದ್ದು ನಿಮ್ಮ ವೈಭವಕ್ಕೊಂಡುಗೊಂಡೇ; ಬಹಳ ಹೇಳುವದೇನು? ನಾನು ನಿನ್ನ ಬೊಕ್ಕಸಗಳನ್ನು ಲಾಟಿವಾಡುವದು ಕೊಡ ನಿನ್ನ ಕಲ್ಯಾಣಕ್ಕಾಗಿಯೇ! ” ಎಂದು ಶಿವಾಚಿಯು ಅತಿಸ್ವರ್ಪವಾಗಿ ಹೇಳತೊಡಗಿದನು. ಶಿವಾಚಿಯ ಈ ಸಾಹಸದ ವಿಚಾರಸರಣಿಯನ್ನು ಕೇಳಿ ತುಕಬಿಡುವ ದವಸಗಳು ಈಗ ಕಳಿಸುಹೋಗಿದ್ದವು. ಯಾಕಂ ದರೆ ಶಿವಾಚಿಯ ಜೀದ್ದತ್ಯಾದ ಕೆಲಸಗಳಿಂದ ವಿಜಾಪುರದ ರಾಜ್ಯಕ್ಕೆ ಅಳಿಗಾಲವು ಪ್ರಾಪ್ತವಾಗುವ ಒಕ್ಕಣಗಳು ತೋರಹತ್ತಿದ್ದಾವು. ವಿಜಾಪುರದ ಬಾಡಕಹನಿಗೆ ಒಳಿತಾಗಲಿಂದೇ ನಾನು ಈ ಪ್ರಕಾರ ವರ್ತಿಸುತ್ತೇನೀದು ಶಿವಾಚಿಯೇನೋ ಹೇ ಏ ತ್ತಿದ್ದನು: ಆದರೆ ಆತನ ಪಾಳಿಯದ ಜನರು ವಿಜಾಪುರದವರ ಬೊಕ್ಕಸಗೆನ್ನು ಮನಬಂದಂತೆ ಲಾಟಿವಾಡುತ್ತಿದ್ದರು. ಶಿವಾಚಿಯು ನುಸಲ್ಯಾನರಿಗೆ ಉತ್ತರ ಕೊಡುವಾಗ ಅವರ ಮಾತನ್ನು ಅವರ ಕೊರಳಲ್ಲಿಯೇ ಕಟ್ಟಿತ್ತಿದ್ದನು. “ನಮಗೆ ರಾಜ್ಯದ ಮೇಲೆ ಅಭಿಲಾಷೆಯಿಲ್ಲ; ಅಧಿಕಾರದ ಅವೇಕ್ಷೆಯಿಲ್ಲ; ಕೇಂಟಿಗಳ ಒಂದು ರಾಗಣೀಕೆಂಬ ಇಳ್ಳಿಯಿಲ್ಲ. ಆದರೆ ಹಿಂದೂಜನರಿಗೆ ರಾಜ್ಯಭಾರಹೊರುವವಕ್ಕೆ ಬರುವದಿಲ್ಲವಾದುದರಿಂದ ಅವರ ಕಲ್ಯಾಣಕ್ಕೊಂಡುಸ್ಮರ ನಾವು ರಾಜ್ಯಭಾರವನ್ನು ವಹಿಸಿದ್ದೇವೆ. ” ಎಂದು ಮುಸಲ್ಯಾನರು ಯವಾಗಲೂ ಅನ್ನತ್ವಿದ್ದರು ಸುತ್ತು “ನಾವು ಅಫಾನಸ್ಯಾನ, ತಾರ್ತರಿ ಮೇದಲಾದ ದೂರದೇಶಗಳಲ್ಲಿ ನಮ್ಮ ಮನ ಮಾರುಗಳನ್ನು ಬಿಟ್ಟು ಇಲ್ಲಿ ಬರುವಾಗ ಸ್ವಾಧ್ಯಪದ್ಭಾರತದ ಪೇತ್ತ

“ಹಾಗಿ ಬರಲಿಲ್ಲ; ಅದರಿಂದ ನಮಗೆ ವಿಶಿಷ್ಟಲಾಭವೇನೂ ಇದ್ದಿಲ್ಲ; ಅದರೆ ಹಿಂದೂ ಜನರಿಗೆ ಕೆಲವೈಣಿವಾಗಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದು ರಾಜ್ಯದ ಕಾರ್ಯ ಭಾರದಂತಹ ಕರಿಣಿವಾದ ಹೊರೆಯನ್ನು ಸ್ವಯಂ ಮೇಲೆ ತೆಗೆದುಕೊಂಡಿದ್ದೇವೆ. ಹಿಂದೂ ಜನರಲ್ಲಿ ಸುಧಾರಣೆಯಂಟಾಗಬೇಕಿಂದೇ ನಾವು ಈ ರಾಜ್ಯಭಾರದ ನೋಗವನ್ನು ಹೇಗಲ ಮೇಲೆ ಹೊತ್ತಿದ್ದೇವೆ; ಹಿಂದೂಜನರು ಯೋಗ್ಯದಾಗಿದ್ದರೆ ನಾವು ಒಳ್ಳೆಯ ಆನಂದದಿಂದ ರಾಜ್ಯವನ್ನವರಿಗೆ ಒಪ್ಪಿಸಿಬಿಡುತ್ತಿದ್ದೇವು. ರಾಜಾ ತೋಡರವನ್ನಲ್ಲ, ಮಾನಸಿಂಹ ಪೋದಲಾದವರು ಯೋಗ್ಯರೆಂದು ಕಂಡುಬಂದುದರಿಂದ ಆಕೆಬರಬಾದಕ್ಕಹನು ಅವರಿಗೆ ಎಷ್ಟೋಸ್ತಾತಂತ್ಯವನ್ನು ಕೊಟ್ಟಬಿಡಲಿಲ್ಲವೇ? ನಾವು ಈ ದೇಶದ ರಾಜ್ಯಕಾರ್ಯಭಾರವನ್ನು ಬಿಟ್ಟುಬಿಟ್ಟಿರೆ ದೇಶದಲ್ಲಿಲ್ಲ ಅವ್ಯವಸ್ಥೆಯಂಟಾಗುವದು. ಆದುದರಿಂದ ಕೇವಲ ಹಿಂದೂಜನರ ಕೆಲವೈಣಿಕ್ಕಾಗಿಯೇ ನಾವು ಈ ಕಷ್ಟಕರವಾದ ಭಾರವನ್ನು ಕ್ಯಾಕೊಂಡಿದ್ದೇವೆ” ಈ ಪ್ರಕಾರ ವಾಗಿಯೂ ಮುಸಲ್ಲಾನರು ಆಗಾಗ ನುಡಿಯುತ್ತಿದ್ದರು.

ಈ ಶಬ್ದಗಳಿಂದಲೇ ಶಿವಾಚಿಯು ಮುಸಲ್ಲಾನರಿಗೆ ಉತ್ತರಕೊಡುತ್ತಿದ್ದನು. “ನಾನು ಈ ಪ್ರಾರ್ಥನೆಯನ್ನು ನನ್ನ ಕಡೆಗೆ ತೆಗೆದುಕೊಂಡಿಲ್ಲ. ಆದರೆ ಹೇಳದಲ್ಲಿ ಹೊಡೆದಾಟಗಳಿದ್ದು ಅವ್ಯವಸ್ಥೆಯಂಟಾಡಿತು; ವಿಜಾಪುರದ ಬಾದ ಶಹನಿಗೆ ಇಷ್ಟ ವಿಸ್ತಾರವಾದ ರಾಜ್ಯದಲ್ಲಿ ವ್ಯವಸ್ಥೆಯನ್ನು ಕಾರ್ಯದಲ್ಲಿವ ದಕ್ಷಾಗಲಿಕ್ಕಿಲ್ಲ; ಆದುದರಿಂದ ಅಲ್ಲಿಯ ಜನರು ಸ್ವತಂತ್ರರಾಗಬಹುದು. ವಿಜಾಪುರದ ಬಾದಶಾಹರ ಅಧಿಕಾರವು ಲಬಾಧಿತವಾಗಿ ನಡೆಯಬೇಕೆಂಬುದೇ ನನ್ನ ಇಚ್ಛೆಯು. ಆದುದರಿಂದಲೇ ನಾನು ವಿಜಾಪುರದಿಂದ ಡೂರದಲ್ಲಿರುವ ಪ್ರಾರ್ಥನಾಗಳನ್ನು ವಶಮಾಡಿಕೊಂಡಿದ್ದೇನೆ. ಅವು ವಿಜಾಪುರದ ಬಾದಶಾಹನ ಪ್ರಾರ್ಥನಾಳೇ; ನಾನು ಅವುಗಳನ್ನು ಜರ್ಣಿಸಲಿಲ್ಲ; ವಶಮಾಡಿಕೊಂಡಿದ್ದೇನೆ. ನಾನು ಅವುಗಳನ್ನು ಕ್ಯಾಸೆರಿಸಿಕೊಳ್ಳಿದ್ದರೆ ಚಿಕ್ಕ ಚಿಕ್ಕ ಅಧಿಕಾರಿಗಳ ಚಂರಾಗ್ರಹದ ಮುಖಾಲಕ ಅಲ್ಲಿಯ ಜನರಿಗೆ ತೊಂದರೆಯಂಟಾಗುತ್ತಿತ್ತು. ಅದರಿಂದ ಸಂತಪ್ತ ರಾದ ಆ ಜನರು ಬಂಡುನೂಡುತ್ತಿದ್ದರು. ಈ ಪ್ರಕಾರವಾಗಿ ಜನರು ಸ್ವತಂತ್ರರಾಗಿ ಹೊಗುತ್ತಿದ್ದರು; ಬಾದಶಾಹನು ಒಂದು ಹೇಳಿ ಆ ಬಂಡಾಯವನ್ನು ಮುರಿದರೂ ಜನರು ಹೊಂಚುಹಾಕಿ ಮತ್ತೆ ಸನ್ನಿಧಿರಾಗುವ ಸಂಭವವಿತ್ತು; ವಿಜಾಪುರದ ಸೈನ್ಯವು ಅಲ್ಲಿ ತಳಪೂರಿಕೊಂಡು ಇರುವ ವರಿಗೆ ಶಾಂತಿಯು ಇದ್ದಂತೆ ಭಾಸವಾಗಿ ಆ ದಂಡು ತಿರುಗಿ ಬಂದೂಡನೆಯೇ, ತಿರುಗಿ ಅವ್ಯವಸ್ಥೆಯೇ ಉಂಟಾಗುವ ಸಂಭವ

ವಿಶ್ವ. ವಿಜಾಪುರದ ಬಾದಶಹನ ಮೇಲೆ ನನ್ನ ಭಕ್ತಿಯುಂಟು. ಆದುದರಿಂದಲೇ ಅತನಿಗೆ ಒದಗಬಹುದಾದ ಈ ಆಪತ್ತಿಯನ್ನು ತಪ್ಪಿಸುವದಕೊನ್ನೋಸ್ವರ ಕೇವಲ. ಅವನ ಹಿತವನ್ನು ಬಯಿಸಿ ಈ ಪ್ರಾಂತಗಳನ್ನು ನನ್ನ ಅಧೀನದಲ್ಲಿ ತೆಗೆದುಕೊಂಡಿದ್ದೇನೆ.” ಈ ಪ್ರಕಾರ ಶಿವಾಚೆಯು ಖಂಡಿತವಾಗಿ ಹೇಳುತ್ತಿದ್ದನು.

ಶಿವಾಚೆಯು ಹೇಳುತ್ತಿರುವ ಇಂತಹ ವಾತಿಗಳಿಂದ ಬಾದಶಹನಿಗೆ ಸಮಾಧಾನವಾಗಲಿಲ್ಲ. ಆದರೆ ಶಿವಾಚೆಯ ಮೇಲೆ ದಂಡತ್ತಿ ಹೋಗುವುದಕ್ಕಾಗಿ ಅತನು ಅಪೇಕ್ಷಿಸುತ್ತಿದ್ದಿಲ್ಲ. ಮಹಾರಾಷ್ಟ್ರದ ನಿಜವಾದ ಒಡಯರು ನಾವೇ ಆದ್ದೇ ವೇಬ ತಿಳಿವಳಿಕೆಯು ಮರಾಠರಲ್ಲಿ ಉತ್ಪನ್ನವಾಗತ್ತು. ಆದುದರಿಂದ ಒಳ್ಳೆಯ ಮಾತ್ರಾತ್ಮಕ ವಾತಿಗಳಿಂದ ಒ ಡಂ ಬ ಡಿ ಕೆ ರು ಸ್ನ್ಯಾ ಮಾಡಿಕೊಳ್ಳುವದೇ ವಿಜಾಪುರ ದವರಿಗೆ ಲಾಭಕರವಾಗತ್ತು. ಮಹಾರಾಷ್ಟ್ರದ ಮಾರ್ಗವೆಲ್ಲರೂ ಶಿವಾಚೆಯು ಮಾತಿನುತ್ತೆ ನಡೆಯುತ್ತಿದ್ದರು. ಆದುದರಿಂದ ಅತನ ವಿರುದ್ಧವಾಗಿ ನಿಲ್ಲಿವದು ವಿಜಾಪುರದ ಬಾದಶಹನಿಗೆ ಶ್ರೀಯಸ್ತುರವಾಗಿದ್ದಿಲ್ಲ. ಸೇಲಾಗಾ ಶಿವಾಚೆಯ ತಂಡ ಯಾದ ಶಾಬಡಿಫೋಂಸರ್ಟೆಯು ಅದಿಲಶಾಂತಿ, ನಿಜಾಮಾತಾಪಿ ಮತ್ತು ಮೋಗಲಶಾಂತಿ ಈ ಮೂರು ರಾಜ್ಯಗಳಲ್ಲಿಯೂ ತನ್ನ ವರ್ಚಸ್ವನ್ನು ಕಾಡುಕೊಂಡಿದ್ದನು. ಅತನ ಮನಸ್ಸಿನ ವಿರುದ್ಧವಾಗಿ ಯಾವ ರಾಜನೂ ನಡೆಯುತ್ತಿದ್ದಿಲ್ಲ. ಶಾಬಡಿರಾಜನ ಬೆಂಬಲನ್ ನಮ್ಮ ದ್ವಾರೆ ನಾವು ಯಾವುದಕ್ಕಾಗಿ ಭಯಪಡಬೇಕಾಗಿಲ್ಲವೆಂದು ಎಷ್ಟರೂ ತಿಳಿಯುತ್ತಿದ್ದರು. ಕನಾಟಕಪ್ರಾಂತವಲ್ಲಿಂತಹ ಶಾಬಡಿಯು ಅದ್ದಿತೀಯನಾಗಿದ್ದನು. ಅಲ್ಲಿ ಅತನು ಹೇಳಿದುದೇ ಪೂರ್ವದಿಕ್ಕು! ಶಾಬಡಿಯು ಉಸಿನಿಸಂತಂಯೇ ಆಗಿನಕಾಲದ ಕನ್ನಡದೇಶವು ನಡೆಯುತ್ತಿತ್ತು! ಆದುದರೂ ಶಿವಾಚೆಯ ಮೇಲೆ ಪ್ರತ್ಯಕ್ಷವಾಗಿ ದಂಡತ್ತಿಹೋಗಿ ಶಾಬಡಿಯು ವೈರವನ್ನು ಕಟ್ಟಿಕೊಳ್ಳುವದು ವಿಜಾಪುರದವರ ಮನಸ್ಸಿನಲ್ಲಿದ್ದಿಲ್ಲ. ಶಾಬಡಿಯು ಇಷ್ಟ್ವಾಂದು ವರಾಕ್ರಮಾಲಿಯಾಗಿದ್ದರೂ, ವಿಜಾಪುರದ ಬಾದಶಹನಿಗೆ ವಿಧೇಯನಾಗಿ ನಡೆದುಕೊಳ್ಳುತ್ತಿದ್ದನು. ಮಹಾರಾಷ್ಟ್ರವು ಸ್ವತಂತ್ರವಾಗಬಹುದಂದು ಆತನಿಗೆ ತಿಳಿದಿದ್ದಿಲ್ಲ. ಮಹಾರಾಷ್ಟ್ರವು ಸ್ವತಂತ್ರ್ಯವನ್ನು ಅನುಭವಿಸುವ ಸುಸ್ಥಿತಿಗೆ ಬಂದಿದೆಯೆಂದು ಆತನಿಗೆ ಎನಿಸುತ್ತಿದ್ದಿಲ್ಲ. ಆದುದರಿಂದಲೇ ಆತನು ಕನಾಟಕದ ಕಾರ್ಯಭಾರವನ್ನು ಸ್ವತಂತ್ರವಾಯೇ—ಆದರೂ ವಿಜಾಪುರದ ಬಾದಶಹನ ಹೆಸರಿನಿಂದ—ಮಾಡುತ್ತಿದ್ದನು. ಆದುದರಿಂದ ವಿಜಾಪುರದ ಬಾದಶಹನು ಶಾಬಡಿಯೆಂದ ಶಿವಾಚೆಗೆ ನಾಲ್ಕು ಬುದ್ಧಿಯ ಮಾತುಗಳನ್ನು ಹೇಳಿಸಬೇಕೆಂದು ಆಲೋಚಿಸಿದನು. ಶಾಬಡಿಯ ಮಾತುಗಳನ್ನು ಹೇಳಿಸಬೇಕೆಂದು ಆಲೋಚಿಸಿದನು.

ಜೆಯು , ವಿಜಾಪುರದ ವಿರುದ್ಧವಾಗಿ ಬಂಡಾಯವನ್ನೇ ಬೀಸಲಾಗದೆಂದು ಮಗನಿಗೆ ಉಪದೇಶವಾಡಿದನು. ಆದರೆ ಶಿವಾಚಿಯು ತಂದೆಗೆ ದಿಟ್ಟಿತನದು ಹೀಗೆ ಉತ್ತರವನ್ನು ಕಳಿಸಿದನು :— “ ಒಂದುಸಾಧಾನದಲ್ಲಿ ಸ್ವರಾಜ್ಯವನ್ನು ಸ್ವಾಧಿಸಲು ನಾನು ಬಧಕಂಕಣನಾಗೇನೇನೆ. ಮುಸಲ್ಲಾನರು ಗೋಬ್ರಾಹ್ಯಣರ ಮೇಲೆ ನಡಿಸುತ್ತಿರುವ ಅತ್ಯಾಚಾರಗಳನ್ನು ನಾನು ಸಹಿಸಲಾರೆನು. ಮುಸಲ್ಲಾನರ ಸೇವಕನೆಂದು ಕರೆಯಿಸಿಕೊಳ್ಳಲಿಕ್ಕೆ ನನ್ನ ಮನಸ್ಸು ಒಮ್ಮೆನುದಿಲ್ಲ. ” ಈ ಪ್ರಕಾರದ ಉತ್ತರವು ದೊರೆತರೂ, ತನ್ನ ಮಗನ ಮನಸ್ಸನ್ನು ತಿರುಗಿಸಲು ಕಾಜಿಯು ಅನೇಕವಿಧವಾಗಿ ಪ್ರಯತ್ನವಾಡಿದನು. ಮಹಾರಾಷ್ಟ್ರವು ಸ್ವತಂತ್ರವಾಗುವ ವೇಳೆಯು ಇನ್ನೂ ಪ್ರಾಸ್ತವಾಗಿಲ್ಲವೆಂದು ಆತನು ಶಿವಾಚಿಗೆ ಹೇಳಿದನು. ಆದರೆ “ ಕಾಲವು ತಾನಾಗಿಯೇ ಪ್ರಾಸ್ತವಾಗದೆ ಇದ್ದರೂ ಅಂತಹ ಕಾಲವು ಪ್ರಾಪ್ತವಾಗುವಂತೆ ನಾನು ಮಾಡುತ್ತೇನೆ; ಒಂದುಸಾಧಾನಕ್ಕೆ ಸ್ವರಾಜ್ಯವು ಲಭಿಸಿದ ಹೊರತು ನನ್ನ ಈ ಕೆಲಸವನ್ನು ನಾನು ಬಿಡುವದಿಲ್ಲ. ” ಎಂಬುದಾಗಿ ಶಿವಾಚಿಯು ಸ್ವಷ್ಟವಾದ ಉತ್ತರವನ್ನು ತಂದೆಗೆ ಕೊಟ್ಟಿಸು. ಕೊನೆಗೆ ಕಾಜಿಯು ನಿರುಪಾಯನಾಗಿ ಶಿವಾಚಿಯು ತನ್ನ ವರದಿಲ್ಲವೆಂದೂ, ಆತನು ಈಗ ದೊಡ್ಡವನಾಗಿರುವದರಿಂದ ಸ್ವತಂತ್ರಸಿದ್ಧಾನ್ತಸಿಂಚೂ, ಆತನು ತನ್ನ ಆಜ್ಞೆಸುಸಾರವಾಗಿ ವರ್ತಿಸುವದಿಲ್ಲವಾದುದರಿಂದ ಆತನು ಮಾಡಿದ ಯಾವ ಕೆಲಸಗಳಿಗೂ ತಾನು ಹೊಣೆಗಾರನಲ್ಲವೆಂದೂ ವಿಜಾಪುರದ ಬಾಢಹನಿಗೆ ತಿಳಿಸಿಬಿಟ್ಟನು.

ಈ ಉತ್ತರವನ್ನನಲ್ಲಿ ಬಾಢಹನ ಅಂಗಾಲೋಳಿಗಿನ ಬೆಂಕಿಯು ನೆತ್ತಿಗೆ ಏರಿತು. ಶಿವಾಚಿಯು ಪ್ರಾಂಡತನವನ್ನು ಮುರಿಯುವ ಏಜಾರವನ್ನು ಕುರಿತು ರಾಜ್ಯದಲ್ಲಿಲ್ಲ ಚರ್ಚೆಗೆ ಆರಂಭವಾಯಿತು; ಶಿವಾಚಿಯನ್ನು ಬಿಡಿದು ತಂದು ವಿಜಾಪುರದಲ್ಲಿ ಆತನಿಗೆ ದೇಹಾಂತತಿಕ್ಷೇಯನ್ನು ವಿಧಸಬೇಕೆಂದು ಪ್ರತಿಯೊಬ್ಬಿ ಖಾನನೂ ಅಭಿಪ್ರಾಯಪಟ್ಟಿಸು. ವಿಜಾಪುರದ ಅಗಸೆಯ ಮೇಲೆ ವಿಜಯನಗರದ ರಾಮರಾಜನ ತಲೆಯ ಸ್ಥಳದಲ್ಲಿ ಶಿವಾಚಿಯ ತಲೆಯು ಚೆನ್ನಾಗಿ ಶೋಭಿಸುವದೆಂದು ಪ್ರತಿಯೊಬ್ಬಿ ಸರದಾರನಿಗೂ ತೋರುತ್ತಿತ್ತು!

ಬಾಢಹನು ಮುದುಕನಾಗಿದ್ದರೂ ಆತನಿಗೆ ಈ ಸಮಯಲ್ಲಿ ಸ್ವಾತ್ಮಯುಂಭಾಯಿತು; ಶಿವಾಚಿಯು ಹಾವಿನ ಮರಿಯುಂತೆ ನಂಬಿಗೆಗೆ ಅಹನಲ್ಲವೆಂದು ಆತನಿಗೆ ಮನವರಿಕೆಯಾಯಿತು. ಈಗ ಆತನನ್ನು ಉಪೈಸಿಸಿದರೆ ಮುಂದೆ ಒಂದಿಲ್ಲಾಂದು ದಿನ ಆತನು ವಿಜಾಪುರದ ಗಾದಿಯ ಮೇಲೆ ಕರ್ಮಾಂಡದೆ ಇದನೆಂದು

ಆತನು ತಿಳಿದನು. ಶಿವಾಚಿರೆ ಯೊನ ತರದ ದಂಡನೆಯನ್ನು ವಿಧಿಸಬೇಕೆಂಬ ದನ್ನು ನಿಶ್ಚಯಿಸುವದಕ್ಕಾಗಿ ಆತನು ದರಬಾರವನ್ನು ನೆರೆಯಿಸಿದನು.

ಆ ಕಾಲಕ್ಕೆ ವಿಜಾಪುರದ ಸರ್ಪೀಯರು ಉನ್ನತಶಿಶಿರಕ್ಕೆ ಮುಕ್ಕಿತ್ತು. ಶಹಾಚಿರೋಸಲೆ, ಅಕ್ಷಜಲ್ಲಾಖಾನ, ಬಜಾಖೇಖಾನ ಹೊದಲಾದ ಶೂರಸರದಾರರು ವಿಜಾಪುರದ ಗಾದಿಯ ಸೇವೆಯಲ್ಲಿ ನಿರತರಾಗಿದ್ದರು. ರತ್ನಶಿಶಿತವಾದ ಸಿಂಹಾಸನದಲ್ಲಿ ಬಾದಶಾಹನು ವಿಶ್ರಾಂತಿಸಿದ ಬಳಿಕ ವಾಡಿಕೆಯಂತೆ ವಂದಿಗಳು ಸ್ಮೃತ್ಯಪಾಠಗಳನ್ನು ಅಂದರು. ದರಬಾರಿನ ಜನರ ಸಲಾಮುಗಳು ಮುಗಿದವು. ಆ ಮೇರೆ ವಚೀರನು ಶಹಾಚಿರಾಜನ ಪತ್ರವನ್ನು ಓದಿ ತೋರಿಸಿದನು. ಅದನ್ನು ಕೇಳಿದೊಡನೆಯೇ ಸಭೆಯೊಳಗೆ ಎಲ್ಲೆಡೆ ಸುಲ್ಲಿಯೂ ಗಮ್ಮಾಲವು ಇರಂಭವಾಯಿತು. ಮುಸಲ್ಲಾ ಸುನೆಲ್ಲರೂ “ಯಾ ಅಲ್ಲಾ ! ಕ್ಷಾ ಬದ್ದಾಶ ಹೈ, ಬದ್ದಮಾಶಕು ಫಾತೀ ದೇನಾ ಚಾಹಿಯೇ ! ಬಾದಶಾಹ ಶಹಾಸನಶಹಾಸೇ ಇತನಾ ಮಗರಣರೇ !” ಎಂದು ಓದರಾದ ಹತ್ತಿದರು ! ಮುದಾಂಧರಾದ ಕೆಲವು ಖಾನರು ಮರಾಟಿಲ್ಲರೂ ‘ಬದ್ದಮಾಶ’ರಿಂದು ಸುತ್ತಿಯಹತ್ತಿದರು. ಅದನ್ನು ಕೇಳಿ ದರಬಾರದಲ್ಲಿದ್ದ ಮಹಾರಾಷ್ಟ್ರ ಸರದಾರಿಗೆ ಸಹನವಾಗಿಲ್ಲ; ಸುತ್ತಾವದಿಂದ ಅವರ ಕಣ್ಣಗಳು ಕೆಂಡದಂತಾದವು. ಇದನ್ನು ಕಂಡು ವಚೀರನು ಕೂಡ ಬೆದರಿದನು. ಏಕೆಂದರೆ ವಂಶಪರಂಪರೆಯಿಂದ ಬಂದ ಮರಾಟಿ ಸವಾರರ ಪರಾಕ್ರಮದಿಂದಲೇ ವಿಜಾಪುರದ ಸಿಂಹಾಸನವು ಸ್ಥಿರವಾಗಿತ್ತು. ಮರಾಟಿ ಸರದಾರಿಗೆ ಅಸಂಕೋಷವನ್ನುಂಟು ಮಾಡಿದರೆ ಪರಿಣಾಮವು ಸೆಟ್ಟಿಗಾಗುವದಿಲ್ಲವೇಂ ಐದು ಬಾದಶಾಹಿಗೂ ವಚೀರನಿಗೂ ಮನವರಿಕೆಯಾಗಿತ್ತು. ಕೃತ್ಯಾರ್ಥ ರಾದ ಈ ಮಹಾರಾಷ್ಟ್ರರು ವಿರುದ್ಧ ರಾದರೆ ವಿಜಾಪುರದ ಇತಿಹಿಯಾಗಲು ಬಹುಕಾಲವು ಬೇಕಾಗಿಲ್ಲವೆಂದು ತಿಳಿದವನಾದ ವಚೀರನು ಇಂತು ನುಡಿದನು— “ಖಾಮೋಷ, ಸೀನ್ವ ಬದ್ದಮಾಶರಿಂದು ಯಾರಿಗೆ ಅನ್ನತ್ತೀರಿ? ಶಹಾಚಿರಾಜನು ನಮ್ಮ ಪ್ರಾಮಾಣಿಕನಾದ ಸರದಾರನು. ಆತನು ಕಣಾಂಟಿಕ ಪ್ರಾಂತದಲ್ಲಿ ಮಾಡಿದ ಕೆಲಸವನ್ನು ನಾವು ಎಂದೂ ಮರೆಯುವಂತಿಲ್ಲ. ಮರಾಟಿ ರಂತಹ ಶೂರರೂ ಕೃತ್ಯಾರ್ಥ ರೂ ಆದ ಸರದಾರರು ಇರುವರೆಂತಲೇ ಶಹಾಸನಶಹಾಸಿಗೆ ರಾತ್ರಿಯಾಳ್ಳಿ ಜೆನ್ನಾಗಿ ನಿದ್ದೆಹತ್ತುತ್ತುದೆ. ಆದರೆ ಶಹಾಚಿಯ ಮಗನು ಉದ್ದಟ ನಾಗಿರುವದೇನೋ ಸಿಜ ! ಅವನಿಗೆ ಮಾತ್ರ ಸೀನ್ವ ಬದ್ದಮಾಷ ಎನ್ನತ್ತಿದ್ದರೆ, ಆ ಮಾತ್ರ ಬೇರಿ !”

ಎಲ್ಲ ಮರಾಟಿ ಸರದಾರರೂ ದೊಡ್ಡ ದ್ವಾರೀಯಿಂದ ಉತ್ತರವಿತ್ತರು. “ಹಾದು

ಆ ವನೇ ಬದವಾವನೂ ದ್ವಾನೆ ! ಆತನನ್ನ ಹಿಡಿದು ಆನೆಯ ಕಾಲಿಗೆ ಕಟ್ಟಿ  
ಕೊಲ್ಲಿಸತಕ್ಕದ್ದು ! ”

ಬಜಾಜೀಶಾನನು ಎದ್ದುನಿಂತು ನಡುವೆ ನಾಶಾದಿದನು— “ ಶಿವಾಚಿಯು  
ಶಹಾಚಿಯ ಮಗನೆಂಬುದನ್ನ ಮನೆಯತಕ್ಕದ್ದಲ್ಲ. ಶಿವಾಚಿಯನ್ನ ಮನಬಂದಂತೆ  
ತೀಕ್ಷ್ಣಿಸಿದರೆ ಶಹಾಚಿಯ ನಮ್ಮು ಪಕ್ಷವನ್ನ ಬಟ್ಟಿಪ್ಪ ವೋಗಲರನ್ನ ಕೂಡುವ ಸಂಭವ  
ವುಂಟಾದೇತು ! ವೋಗಲರಿಗಾದರೀ ಇದು ಅತ್ಯಂತ ಇಪ್ಪುವಾಗಿದೆ ! ಅವರು  
ವಿಷ್ಟಾಪುರದ ಮೇಲೆ ಎಷ್ಟು ಇವನಗಳಿಂದ ಕಣ್ಣು ಇಟ್ಟಿರುವರೆಂಬುದು ಎಲ್ಲಿರುಗೂ  
ತಿಳಿದೇ ಇದೆ; ಇಂತಹ ಸ್ಥಿತಿಯಲ್ಲಿ ಶಹಾಚಿಗೆ ಅಸಂಕೋಷವನ್ನ ಹುಟ್ಟಿಸುವುದು  
ಸರಿಯಲ್ಲ. ”

ದರಬಾರದೊಳಗಿದ್ದ ಮರಾಠಿಲ್ಲರೂ ಬಜಾಜಿಯ ಮಾತಿಗೆ ಬಡಂಬಟ್ಟಿರು. ಆದರೆ ಮುಸಲ್ಮಾನಸರದಾರಿಗೆ ಇದು ರುಚಿಸಲಿಲ್ಲ. ಅಫ್ರಜಲ್ ಶಾನನು ಸಿಟ್ಟಿ  
ನಿಂದ ಎದ್ದುನಿಂತು ಉಳ್ಳೆಸ್ತುರದಿಂದ ನಾಶನಾದಿದನು. “ಶಹಾಚಿಯು ಒಬ್ಬನೇ  
ವಿಕೆ ? ಅಂತಹ ನೂರಾದು ಶಹಾಚಿಗಳು ಬಂದರೂ ಬರಲಿ ! ಶಹಾಚಿಯು ಶೂರ  
ನಾಗಿದ್ದರೆ ನಾವೇನು ಕರ್ಯಾಲ್ಯಿ ಬಳಿಯನ್ನ ಇಟ್ಟಿರುವೇ ? ಆ ಹುಡುಗ ಮುಂಡೇ  
ಮಗ ಶಿವಾಚಿಯು, ತಂದೆಯ ಮನಸ್ಸಿನ ವಿರುದ್ಧವಾಗಿ ಬಂಡುವಾಡುವದು  
ಸಂಭವನಿಯೇಯವೇ ? ಎಂದಿಗೂ ಅಲ್ಲ; ಶಹಾಚಿಯು ನಿತ್ಯರುವಾಗಿಯೂ ಬದವಾವ  
ನಾಗಿದ್ದಾನೆ; ಆತನು ಒಳಗಿಂಡೊಳಗೇ ಶಿವಾಚಿಗೆ ಅನುಕೂಲನಾಗಿರೇ ಬೇಕು !  
ಆತನು ಹೇಳಿನಿಂದ ನೋಡಲಿಕ್ಕೆ ರಾಜನಿವ್ಯಾಸಂತೆ ತೋರುತ್ತಾನೆ. ಆದರೆ ಆತನು  
ಮನಸ್ಸುವರ್ವಕವಾಗಿ ಬಂಡುಗಾರಿಗೆ ಅನುಕೂಲನಾಗಿಯೇ ಇದ್ದಾನೆ. ಅವ  
ರಿಬ್ಬರನ್ನೂ ಹಿಡಿದು ತಂದು ಆನೆಯ ಕಾಲಿಗೆ ಕಟ್ಟಿ ಶುಳಿಸಲಿಕ್ಕೇ ಬೇಕು.  
ಮರಾಠಿಲ್ಲರೂ ಕೃತಘರ್ಷಿ ! ”

ದರಬಾರದೊಳಗಿನ ಮರಾಠಿಲ್ಲರೂ ಕತ್ತಿಯನ್ನ ಬರಿಯೊಳಗಿಂದ ಹಿರಿ  
ದರು. ಅವರನ್ನ ನೋಡಿ ಮುಸಲ್ಮಾನರೂ ಖಡ್ಗಪಾಣಿಗಳಾದರು. ಕ್ಷಣಾರ್ಥ  
ದಲ್ಲಿ ಪರಸ್ಪರರನ್ನ ತುಂಡರಿಸಿ ಚೆಲ್ಲುವರೆಂಬ ಭಯವು ಎಲ್ಲರಲ್ಲಿಯೂ ಉತ್ತರನ್ನ  
ವಾಯಿತು. ಆದರೆ ನಜಿರನೂ, ಬಜಾಜೀಶಾನನೂ, ಬಾದಶಹನೂ ಮಧ್ಯಸ್ಥಿಕೆ  
ಯನ್ನ ವಹಿಸಿದುದರಿಂದೇ ಅಂತಹ ಅನಾಹತವು ಒಡಗಲಿಲ್ಲ !

ಸರ್ವತ್ರಪೂ ಶಾಂತತೆಯಂಟಾದ ಬಳಿಕ ಬಜಾಜೀಶಾನನು ಮಾತನಾಡಿ  
ದನು. “ಅಫ್ರಜಲ್ ಶಾನರೇ, ನೀವು ಮಾತನಾಡುವ ಮೊದಲು ಪೂರ್ಣವಾಗಿ

ವಿಜಾರನಾಡತಕ್ಕದ್ದುತ್ತು. ನಿಮ್ಮ ಮಾತಿನಿಂದ ಮರಾಠ ಸರದಾರರ ಮನಸ್ಸಿಗೆ ಎಷ್ಟೊಂದು ವ್ಯಾಸನವಾಗಬಹುದೆಂಬುದನ್ನು ನೀವು ಲೆಕ್ಕಿಸಲಿಲ್ಲ. ಮರಾಠರು ಬಹಳ ಪರಾಕ್ರಮಿಗಳು; ವಿಜಾಪುರದ ಸಿಹಾಸನನ್ವ ಅವರನ್ನೇ ಅವಲಂಬಿಸಿರುತ್ತದೆ. ನೀವು ಕ್ಷೇತ್ರಕ್ಕೆ ಈ ಪ್ರಕಾರವಾಗಿ ಅವರ ಮನಸ್ಸನ್ನು ನೋರ್ಮಿಸಿದರೆ ವಿಜಾಪುರದ ಸಿಹಾಸನದ ವಿಷಯಕ್ಕೆ ಮನುತ್ತಿನ್ನು ಅವರಲ್ಲಿ ಹೇಗೆ ಉತ್ತರವ್ಯಾಗಬೇಕು ? ”

ಅಫ್ರಿಕಾರ್ಬಿಯಾನನು ಕೋಪಾತಿರೀಕರಿಂದ ಹಲ್ಲುದವಡೆಯನ್ನು ಕೆಳ್ಳಿ ಮಾತನಾಡಿದೆನು. “ ಬಜಾಜೀಖಾನರಿಗೆ ಮುಸಲ್ಮಾನ ಸರದಾರರ ಲಕ್ಷ್ಯವೇ ಇಲ್ಲ. ಮರಾಠರ ಸೂಕ್ತವಾದ ಮನಸ್ಸನ್ನು ನೋರ್ಮಿಸಬಾರದೆಂಬ ವಿನಯ ದಲ್ಲಿ ಮಾತ್ರ ಅವರು ಜಾಗರಣಕರಾಗಿದ್ದಾರೆ. ಮರಾಠರು ಬಂಡುಗಾರರಿಂದು ಹೇಳಿದರೆ ಅದು ಅವರ ಮನಸ್ಸಿಗೆ ಬರುವುದಿಲ್ಲ. ಮುಸಲ್ಮಾನರು ಮರಾಠರಿಗಿಂತ ಶಾರರಿಂಬ ಮಾತು ಅವರಿಗೆ ರುಚಿಸುವುದಿಲ್ಲ. ಆದುದರಿಂದ ಇವರು ತೋರಿಕೆಗೆ ಮಾತ್ರ ಬಜಾಜೀಖಾನರಾಗಿದ್ದರೂ, ನಿಜವಾಗಿ ಬಜಾಜೀ ಸಿಂಬಾಳಕರೆ ಇರುತ್ತಾರೆ ಎಂಬೇ ಏನೂ ಏಂಬ ಸಂದೇಹವು ಉತ್ತರವಾಗುತ್ತದೆ. ಬಾದ ಶಹ್ರೀ ಒಬ್ಬ ಮರಾಠನನ್ನೇ ಅಳಿಯನನಾಗಿ ಮಾಡಿಕೊಂಡರೋ ಏನೋ ಎಸಿಸುತ್ತದೆ ! ” ಇದನ್ನು ಕೇಳಿ ಬಾದಶಾಹನು ಅಫ್ರಿಕಾರ್ಬಿಯಾನನಿಗೆ ಮಾತನಾಡಿದ್ದರಲು ಸನ್ನೇಹಿಸಿದನು. ಆಗ ಬಜಾಜೀಖಾನನು ಮತ್ತೆ ಎದ್ದು ಮಾತಾಡಿತ್ತಿದನು. “ ಸರಕಾರ, ಆ ಮೂಲ್ಯನ ಮಾತುಗಳನ್ನು ಮನಸ್ಸಿಗೆ ಹಳ್ಳಿ ಕೂಳ್ಳುವಷ್ಟು ನಾನು ಮೂಲ್ಯನಲ್ಲ ! ನಂಗೆ ಯೋಷ್ಟೆನ್ನು ತೋರಿದ ಅಭಿಪ್ರಾಯವನ್ನು ನಾನು ನಿರ್ವೇಷಿಸಿದ್ದೇನೆ.”

ಅಫ್ರಿಕಾರ್ಬಿಯಾನನು ನಡುವೇ ಮಾತನಾಡಿದೆನು. “ ಅಭಿಭೂತ ! ಶಿವಾಜಿ ಭೋಸಲೆಯು ದಂಗೆಯನ್ನೆಳ್ಳಿಸಿರುವದರಿಂದ ಆತನಿಗೆ ಮಂತ್ರಿಪದ ಪನ್ನು ಕೊಡಬೇಕೆಂಬುದು ತಮ್ಮ ಅಭಿಪ್ರಾಯವಾಗಿರುಹುದು ! ಬಾದಶಾಹನ ವಿರುದ್ಧವಾಗಿ ಆತನು ಬಂಡುಮಾಡಿದೇನಾಲ್ಲಿತು ? ಜಾತಿಯಿಂದ ಮರಾಠಿನೇ ಆಗಿರುವನಲ್ಲವೇ ! ಅದರಲ್ಲಿಯೂ ಸಿಂಬಾಳಕರ ಆಪ್ತನು ! ಅಂದಮೇಲೆ ಅಂಶಹನು ಬಾದಶಾಹನ ವಿರುದ್ಧವಾಗಿ ಬಂಡಾಯವನ್ನೆಳ್ಳಿಸಿದರೇನಾಲ್ಲಿತು ? ಅವನಿಗೆ ಮರಣಿಕ್ಕೇಯನ್ನು ವಿಧಿಸಬಹುದೆ ? ಶಿವಾಜಿಯ ಕೂದಲನ್ನು ಕೂಡ ಕಡಲಿಸದೆ ಹಾಗೆಯೇ ಬಿಟ್ಟು ಬಿಡಬೇಕು. ಆತನು ಒಂದಿಲೊಂದು ದಿನ ವಿಜಾ-

పురవన్న స్వాధీనపడిసికొండరూ అడ్డియిల్ల ! బజాజేబానరే, ఇదే సమయప్రామానీకవాద అభిప్రాయపల్లివే?"

బజాజేబానర్ఎ ఎద్దు నింతు బాదశహుగె సతాము మాడిదను. ఆమేలీ తాంతస్సురదింద మాతనాడహక్తిదను. "నాను కుట్టు మరా టిసెంబుదాగి నన్న మేలీ ఆఫ్చెజలో ఖానర వక్రదృష్టియుంటు. నన్న రాజ సిష్టెయు దాంభికవా; దెయిందు అవరు తిళిదాడ్నారే. ఆదరే నిజవాద మరాటను ఎందూ క్షీతప్పనాగలారనేంబ మాతన్న అవరు మరియుత్తారే. నానంతం ముసల్కూసన్నగిద్దేనే. బాదశహు ప్రీతియుంద ననగే ఇష్టోందు ఉళ్ళపదవన్న దయపాలిసిద్దైనే. అందమేలీ నాను కృతప్పనాగువుదెంతు? నన్న మానన సింహాసనద భద్రతయున్న కురితు ననగే చింతియుల్లవే? శివాజీయున్న ప్రిందు ఇజాపురక్కె తేగిచుకొండు బరబేంబ నన్న అభిప్రాయపన్న నాను హోదలీ బాదశహన అడియల్లి నిపేదిశిద్దేనే. శివాజీయు ఈగ కుడుగనల్ల. మోదలినంతే ఆతన కడగే దుల్ఫక్ష్యమాడిదరి ఈగ నడుయువంతిల్ల. యాకండరి ఆతన ఉధ్వట తనను బేళియుత్త ఈగ ఆతన కృత్యగళిగి వ్యవస్థితవాద బండాయవ స్వరూ పను ప్రాప్తవాగిదే. ఇద్దలువన్నొనాను బల్లేను; ఆదరే యానదొందు కేల సపన్న ప్రణార విజారదిందలీ మాడబేసు. నావు యార అభిప్రాయ పన్నొన్న తేగిచుకొళ్లడే శివాజీయ మేలీ దండెత్తి హోదరి, "ననగే తిళాపె సిపు టీగేకి మాడిదిరి? నాను నన్న మగనన్న సులభవాగియే హాదిగే తరుత్తిద్దేను." ఎందు శహాజీయు నమ్మన్న కేళుఖుదాగిత్తు. ఆదుదరింద నావిదన్న విజార మాడియే శహాజీయన్న శివాజీయ ఛిద్ధ త్యాద విశ్వయవాగి కేళిదెను. ఆదరే ఈగ శహాజీయు తన్న మృమేలిన హోజెయన్న తేగిచుకొండు బట్టునాదుదరింద శివాజిగే శిక్షేయన్న విధిసువ అభిశారను దరబారద కయ్యల్లిదే. శివాజీయు శహాజీయ అధీనసల్ల. ఆదుదరింద దరబారను ఆతనన్న అధీనదల్లిట్టుకొళ్ల లక్ష్మీ బేసు; మత్తు ఆదప్పు బేగనే శివాజీయ పుండాటపన్న అడగిసి ఆతనిగే యోగ్యతిక్షేయన్న విధిసబేందు నాను విసంతిమాడి కొళ్లతేనే. ఆతన పుండతనపన్న నిల్లిసువదక్కె ఒబ్బ శారసరదార

ನನ್ನ ನಿಯಮಿಸಬೇಕು. ಶಿವಾಚಿಯಂತಹ ಶೂರಸರದಾರನ ಬೆಂಬಲವು ಅದಿಲ್ ಶಾಹಿಗೆ ದೆಹರೆತದ್ದುದರೆ ವೊಗಲರೂಪನೆ ಕಾದುವದಕ್ಕೆ ಎಷ್ಟೊಮ್ಮೆ ಸುಲಭವಾಗುವದು. ಆದುದೂದ ಆತನನ್ನ ವಿಜಾಪುರದ ಸಿಂಹಾಸನಕ್ಕೆ ಅಧಿನಿನನ್ನಾಗ್ನಿ ಮಾಡಿಕೊಳ್ಳುವುದು ಹಿತಕರವಾದುದು. ಅಂತೇ ಆತನಿಗೆ ಶಿಕ್ಷೇಯನ್ನು ವಿಧಿಸುವಾಗ ಪೂರ್ಣವಾಗಿ ವಿಚಾರ ಮಾಡತಕ್ಕುದ್ದು.” ಇಷ್ಟು ಮಾತನಾಡಿ ಬಜಾಜಿಯು ಕುಳಿತನು; ಆತನ ಅಭಿಪ್ರಾಯವು ಮೂರಾಟಸರದಾರರಿಗೆ ಅಲ್ಲಿದೆ ಅಫ್ರಾಜೂಶಾನನಂತಹ ದುರ್ಗಾಗ್ರಹಿಗಳನ್ನುಳಿದು ಇತರ ಮುಸಲ್ಹಾನ್ ರಿಗೂ ಸಮಂಜಸವೇಸಿತು. ಸರಳ ಮನಸ್ಸಿನ ಮುಸಲ್ಹಾನರು ಬಜಾಜಿಯು ಮಾತಿಗೆ ತಲೆದೂಗಿದರು. ಆಮೇಲೆ ಬಾದಕಹನು ಈ ಪ್ರಕಾರ ಮಾತಾಡಿದನು. “ಬಜಾಜಿಖಾನರೇ, ನಿಮ್ಮ ಅಭಿಪ್ರಾಯವು ನಮಗೆ ಮಾನ್ಯವಿದೆ. ಶಿವಾಜಿಯು ನಮ್ಮ ಕೈಯಲ್ಲಿ ಸಿಕ್ಕುಬಳಿಕೆ ಆತನನ್ನ ಹೇಗೆ ನಡಿಸಿಕೊಳ್ಳಬೇಕೆಂಬುದು ಮುಂದಿನ ಮಾತು! ಅದನ್ನು ಚೆನ್ನಾಗಿ ವಿಚಾರ ಮಾಡಿ ಆಮೇಲೆ ನಿಶ್ಚಯಿಸಲಿಕ್ಕೆ ಬಂದಿತು! ಆತನು ವಿಜಾಪುರದ ಆಜ್ಞಾಧಾರಕಸೇವಕನಾದರೆ ಒಳತೇ ಆಯಿತು. ಆದರೆ ಆತನ ಜೀವಧೈವನ್ನು ಮುರಿದು ಆತನನ್ನ ಹೇಗೆ ವರಮಾಡಿ ಕೊಳ್ಳಬೇಕೆಂಬುದೇ ಈ ಹೊತ್ತಿನ ಮುಖ್ಯಪ್ರಶ್ನೆಯು. ಆದುದರಿಂದ ನಿಮ್ಮೊಳ್ಳಿಗಿನ ಯಾರು ಈ ಕೆಲಸವನ್ನು ಬಿಟ್ಟಿಸಿಕೊಳ್ಳಲು ಸಿದ್ಧರಿಂದಿರಿಂಬುದನ್ನು ಹೇಳಿ. ಶಿವಾಜಿಯ ಬಂಡಾಯವನ್ನು ಸಿಲ್ಲಿಸಿ ಆತನನ್ನು ವಿಜಾಪುರಕ್ಕೆ ಒಡಿದು ತರುವ ಕೆಲಸವು ಕರಿಣವೆಂಬುದೇನೋ ನಿಜವೇ. ಆದರೆ ನಿಮ್ಮಂತಹ ಶೂರರಿಗೆ ಅಷ್ಟೇನೂ ಕರಿಣವೇಸಲಿಕ್ಕೆಲ್ಲ! ಹೇಳಿ, ಈ ಕೆಲಸಕ್ಕೆ ಯಾರು ಸಿದ್ಧರಿಸುವಿರಿ? ಶಿವಾಜಿಯಾಡನೆ ಕಾದಲು ಯಾರು ಮುಂದಾಳಾಗುವಿರಿ?”

ಇದನ್ನು ಕೇಳಿ ಅನೇಕರು ಎದ್ದು ನಿಂತರು; ಆಗ ವರ್ಜೇರನು ಬಜಾಜಿ ಖಾನನ ಕಡೆಗೆ ಮುಖವನ್ನು ತಿರುಗಿ ಮಾತನಾಡಿದನು. “ಖಾನಸಾಹೇಬು, ತಾವೇ ಈ ಕೆಲಸವನ್ನು ವಹಿಸಿಕೊಳ್ಳಿ. ತಮಗೆ ಮಹಾರಾಷ್ಟ್ರ ವಿಷಯವೆ ಲ್ಲಿನೂ ಪೂರ್ಣವಾಗಿ ಗೊತ್ತು. ಅವರ ಜಿಕ್ಕು ಪ್ರಶ್ನೆ ಸಂಘಾನಗಳಿಲ್ಲವನ್ನೂ ನೀವು ತಿಳಿದಿರುವಿರಿ; ಮತ್ತು ಮೂರಾಟರಲ್ಲಿ ವೈಮನಸ್ಸವನ್ನು ಹೇಗೆ ಹುಟ್ಟಿಸು ಬೇಕೆಂಬುದು ನಿಮಗೆ ಚೆನ್ನಾಗಿ ತಿಳಿಯುವದು. ಆದುದರಿಂದ ನೀವೇ ಈ ಕೆಲಸವನ್ನು ಅಂಗೀಕರಿಸಿ. ತಾವು ಈ ಕೆಲಸದಲ್ಲಿ ವಿಜಯಶಾಲಿಗಳಾಗಿ ಬಂದರೆ ಅಫ್ರಾಜೂಶಾನರಂತಹರ ಮುಖವು ತನ್ನಿಂದ ತಾನೇ ಕವ್ಯಗುವುದು; ಮತ್ತು

హిదిదు తండ శివాజీయన్న హేగె రెడిసికొళ్ళబేచేంబ పషయదల్లి అధి కారయుక్తవాద వాణియింద నిమ్మ ఆధిపూర్యవన్న వ్యక్తపదిసలు సమఫ్రాగాగువిం. నిమగే ఇంపికరాద సరదారరన్న సంగడ కరిదు కోళ్లి; రుక్తు ఈ కాళగదల్లి వీచుచువన్న పడేయిరి.”

బజాబీఖానను మత్తొమై బాదాహనిగే వినయదింద సలాము మాడిదను. ఆమేలే హేగె కేళిదను. “ తచానతహా, నాల్య తింగ ఇగళ ఒళగాగి శివాజీయన్న తందు తమ్మ వాదగళ మేలే కేపహవేను. నాల్య తింగఁగళ మేలే ఆతన పుండాటవు తమ్మ కినియ మేలే బీళల శ్చీల్ల; తమ్మ కృపెయింద నాను ఈ కేలసమన్న జయిసికొండు బరువేను!”

ఈ ప్రకారవాగి బజాబీఖానను ప్రతిజ్ఞయన్న మాడిద బళిక ఆ దివసద దరబారద కేలసవు ముగియితు!

### నాళ్ళనేయ ప్రకరణ



### త్రివేణి సంగమా ।



ధ్వనాద అదిలశహను సంధ్యాకాలదల్లి తన్న విలాసమందిర దల్లి కుళికుఁకొండు గుదగుడియన్న సేదుత్తిద్దను. కేల వరు గాళయన్న బీసుత్తిద్దరు; మత్తే కేలవరు ఆతన. దరబారద ఉడిగి తొడిగిగళన్న తేగెదు బేరి లుడుపుగళన్న కాకుత్తిద్దరు. నపయువతి యరు ఆతన ముందే మోళకాలన్నార కుళికుఁకొండిద్దరఁ. బాదశహను తన్న విలాసస్పుభావక్కనుసారవాగి పేల్లనే అవర గల్లవన్నోమై హిండపను; మత్తొమై, ‘చప్పనే’ గల్లద మేలే కొడియవను; ఇన్నోమై అవర తలీగళ మేలే కయ్యాడిసువను; మత్తు ప్రసంగవశదింద అవర అపయవ విలీషగళన్న కయ్యాం హిదిదు హుడుగాటికెయన్న మాడువను. ఆ తరుణియరాదరూ, ఆనందదింద నగుత్తిద్దరు. బావశహను యార కడిగి హచ్చాగి లక్ష్మీ కొడువను? ఆతన కృయాద యార గల్లవు హచ్చుపెట్టుగళ మానవన్న హొందువుదు? యార గల్లవు బాదశహన హస్తస్ఫుర్దిందు

ಹೆಚ್ಚುಗಿ ಕೆಂಪಾಗುವುದು? ಎಬುದನ್ನೇ ಆ ತರುಣಿಯರು ನಿರೀಕ್ಷಿಸುತ್ತಿದ್ದರು. ಇದೇ ಅವರ ಅಯ್ಯುಷ್ಯಾದ ಧೈರ್ಯವಾಗಿತ್ತು; ಅದಕ್ಕೊಂಡರವೇ ಅವರು ಜೀವಿಸಿದ್ದರು. ಆ ತರುಣಿಯರು ಪರಸ್ಪರವಾಗಿ ಜಗಳಾಡುತ್ತಿದ್ದರು. ಆದರೆ ಆ ಜಗಳನ್ನೇ, ಯಾರಿಗೆ ಬಾದಕಹನ ಹೊಡತಗಳು ಹೆಚ್ಚುಗಿ ಬಿಡಿ ಪೆಯೆಂಬ ವಿಷಯವಾಗಿಯೇ ಇರುತ್ತಿತ್ತು. ಬಾದಕಹನ ಅಂತಃಪುರದಲ್ಲಿ ಈ ರಮಣಿಯರ ಸಮಾವೇಶವಾಗಿದ್ದಿಲ್ಲ; ಆದರೆ ಆತನ ವಿಲಾಸಗೃಹದಲ್ಲಿ ಅವರು ಅಧಿಕೃತರಾಗಿದ್ದರು. ಅದುದರಿಂದ ಅಂತಃಪುರನಿವಾಸಿನಿಯರಿಗೆ ಸಾಮಾನ್ಯಚಿಕ್ಕವಾದ ಗೋಫಾದಿಂದ ಅವರು ಮುಕ್ತರಾಗಿದ್ದರು. ಆದರೂ ಅಂತಃಪುರದೊಗನಿನ ಅಸಹ್ಯಕರವಾದ ವಿಲಾಸವನ್ನು ಪರಿಹೋಗಿಸುವದು ಮಾತ್ರ ಅವರ ದ್ವೀಪದಲ್ಲಿತ್ತು. ಹೀಗಿದ್ದ ರೂ ಅವರು ತಮ್ಮನ್ನಕ್ಕೆ ತಾನು ಕೃತಕೃತ್ಯಾರ್ಥಿಂದೇ ತಿಳಿದಿದ್ದರು. ಕ್ಷಚಿತ್ತಸಂಗದಲ್ಲಿ ಮಾತ್ರ ಅವಂಗೆ ಕಿಂಚಿದ್ವಿಷಾದವಾಗುತ್ತಿತ್ತು. ಆವರೆ ಆ ಪಿಣಾದಕ್ಕೆ ಬೇರೆಯಾವುದೂ ಕಾರಣವಿರದಿ ಅದಿಲಕಹನು ವ್ಯಾಪ್ತಾಗಿದ್ದಾನೆಂಬದೇ ಆಗಿತ್ತು. ಪೂರ್ಣಾರ್ಥಿವನ ವಕಿಯರಾದ ಹದಿನೇಳು ಹದಿನೇಂಟು ವರುಷಗಳ ಪರ್ಯಾಪ್ತಿ ಇಂತಹ ತರುಣ ಸುಂದರಿಯರನ್ನು ವಿಜಾಪುರದ ಪಾರಂತರೆಳಗಿಂದ ಹುಡುಕಿ ತಂದು ಬಾದಕಹನ ವಿಲಾಸಭುವನದಲ್ಲಿಡುವುದು ಆಗಿನ ಕಾಲದ ಸರದಾರರೆಲ್ಲರಿಗೆ ವಂಶವರಂವರಾಗತ ವಾದ ಧರ್ಮವೇ ಆಗಿತ್ತು! ಹಾವ! ಆ ಬಡಹೆಣ್ಣು ಮಕ್ಕಳು ಒಮ್ಮೆ ರಾಜಮಂದಿರದಲ್ಲಿ ಕಾಲಸ್ವಿಟ್ಟಿರ್ಬಿಂದಪೇ ತೀರಿತು; ಮುಂದೆ ಅವರ ಆವೈಷ್ಯರ ದರ್ಶನವು ಅವರಿಗೆ ಎಂದೂ ಆಗುವಂತಿಲ್ಲ! ಅಪ್ಪಿ ತಪ್ಪಿ ಅಂತಹರ ದರ್ಶನವು ಸಂಘಟಿಸಿದರೂ ರಾಜನು ಸಾಕಾಷ್ಟಿಪ್ಪಣಿಸ್ತರೂಪನಾದುದರಿಂದ ಆ ಪಿಷಯವಾಗಿ ಅಳ್ಳೇವಣಿಯನ್ನು ತೆಗೆಯಲು ಯಾರಿಗೂ ಧೈರ್ಯವಾಗುತ್ತಿದ್ದಿಲ್ಲ!

ದರಬಾರದೊಳಗಿನ ಕೆಲಸಬೋಳಿಗೆ ಬೇಸರವುಂಟಾದುದರಿಂದ ಮುದಕನಾದ ಅದಿಲಕಹನು ವಿಲಾಸಮಂದಿರದಲ್ಲಿ ವಿಶ್ವಾಂತಿಯನ್ನು ತೆಗೆದುಕೊಳ್ಳುತ್ತ ಕುಳಿತುಕೊಂಡಿದ್ದನು. ಬಾದಕಹನಿಂದ ಪಾಪವು ಎಂದೂ ಸಂಘಟಿಸಲಾರದೆಂಬುದು ರಾಜನೀತಿಯ ತ್ರಿಕಾಲಾಬಾಧಿತವಾದ ತತ್ವವಾದುದರಿಂದ ಬೇಕಾದ ಕಾಲದಲ್ಲಿ ಬೇಕಾದ ಕೆಲಸವನ್ನು ಆತನು ಮಾಡಬಹುದಾಗಿತ್ತು. ಜನರಿಗೆ ಅಂಚಿನಡಿಯಾದೆಂಬ ಅಳುಬುರುಕತನದ ತತ್ವವು ಇತರ ಜನರಿಗೆ ಮಾತ್ರ ಸಂಬಂಧಿಸುತ್ತದೆ ಹೊರತು ಬಾದಕಹನಿಗಳುವೆಂಬ ಸಂಗತಿಯನ್ನು ಆತನು ತಿಳಿದಿದ್ದನು. ಅದುದರಿಂದ ಆತನು ಸಂಪೂರ್ಣವಾಗಿ ವಿಲಾಸದಲ್ಲಿ ಮಗ್ನಾಗಿದ್ದನು.

ಹೀಗೆ ವಿಲಾಸಚೇಷ್ಟೆಗಳನ್ನು ಪಾಡುತ್ತಲೇ ನಿದ್ರೃದೇವಿಯ ಆಲಂಗನ ದಿಂದ ಸೌಖ್ಯವನ್ನು ಹೊಂದಬೇಕೆಂಬ ಬಾದಶಕನ ಅಭಿಲಾಷೆಯು ಇಂದು ಪ್ರಜಾವಾಗಲಿಲ್ಲ. ಮೇಲೆ ಹೇಳಿದಂತೆ ಬಾದಶಕನು ಹೆಗೆಳಿಯರ ಸಹವಾಸದಲ್ಲಿ ಕುಳಿತುಕೊಂಡಿದ್ದಾಗ ಭಯಂಕರಾಕಾರನಾದೊಬ್ಬ ಮುಸಲ್ಲಾನನು ಆ ವಿಲಾಸಮಂದಿರದಲ್ಲಿ ಬಂದನು. ಆತನ ಮುಖಮಾಪ್ಯಯು ಕ್ಷೂರವಾಗಿಯೂ, ಕಣ್ಣಗಳು ಕೆಂಪಗಾಗಿಯೂ ಇದ್ದುವು. ಆತನ ಗಡ್ಡಗಳು ಎದೆಯ ಮರೆಗೂ ಉದ್ದವಾಗಿದ್ದುವು. ಆತನ ಕೈಕಾಲು ಮೊದಲಾದ ಅವರುವಗಳನ್ನು ನಿರೀಕ್ಷಿಸಿದರೆ, ಮುದನೇ ರಿದ ಕೋಣವನ್ನು ಈತನು ಕುಸ್ತಿಯಲ್ಲಿ ಸೋಲಿಸದೆ ಬೆಡನೆಂದು ಯಾರಿಗಾದರೂ ತೀರುವಂತಿತ್ತು. ಆತನ ಕಂಪ್ಯೂರಳುಗಳು ಕಬ್ಬಿಣಿದ ಸಲಾಕೆಯನ್ನು ಸಹಜವಾಗಿ ಮಡಿಸುತ್ತು ಮಹಿಳು ಕಲ್ಪಿಸುವದೆಂದು ಕಲ್ಪಿಸುವನ್ನು ಗಡುತ್ತವಾಗಿಯೂ ಬಲವಾಗಿಯೂ ಇದ್ದುವು. ಆತನು ಸರದಾರನ ಉಡುಪುತ್ತೂಡಪ್ಪಗಳನ್ನು ಹಾಕಿಕೊಂಡಿದ್ದನು; ಮತ್ತು ಒಕ್ಕೆಯು ಉದ್ದಾಹಿತನಂತಹಿಂದ ನಡೆಯುತ್ತಿದ್ದನು. ಎದುರಿನಲ್ಲಿ ಕರ್ಣತಿರುವ ಬಾದಶಹನ ಲಕ್ಷ್ಯವೇ ತನಗಾಲ್ಯವೆಂಬಂತೆ ಹೆಮ್ಮೆಯಿಂದ ನಡೆಯುತ್ತ ಆಲ್ಲಿಗೆ ಬಂದನು. ರಾಜಮಂದಿರದಲ್ಲಿಲ್ಲ ಬೇಕಾದಳ್ಳ ತಿರುಗಾಡುವದಕ್ಕೆ ಅವನಿಗೆ ಪ್ರತಿಬಂಧಕ ವಿದ್ಧಿಲಿ; ಆದುದರಿಂದಲೇ ಯಾರಿಗೂ ಹೇಳಿದೆ ಬಾದಶಹನ ವಿಲಾಸಮಂದಿರದಲ್ಲಿ ಇಂದು ಆತನು ಪ್ರವೇಶಿಸಿದ್ದನು.

ಆತನ ಪಾದಾಫಾತದಿಂದ ಭೂಮಿಯು ನಡುಗುತ್ತಿತ್ತು. ಆತನ ಕಾಲ ಸಪ್ಪುಳಿಂದ ಬಾದಶಹನ ಲಕ್ಷ್ಯವು ಆ ಕಡಗೆ ಹೋರಿತು. ಆ ಸ್ಥಾಲವಾದ ಶೀರ ನನ್ನ ಕಂಡು ಬಾದಶಹನು ಹೊಂಚ ಸರಿದು ಕುಳಿತನು. ಆತನ ಬರುವಿಕೆಯಿಂದ ಬಾದಶಹನಿಗೆ ಸಂಕೋಷವಾಯಿತೋ ಇಲ್ಲವೋ ತಿಳಿಯಂತು; ಆದರೂ ಆತನನ್ನು ಸೋಡಿಡುಡನೆಯೇ ಬಾದಶಹನು—“ವ್ಯಾರೇ, ಅಫ್ಫಜಲ್, ಆವೋ.” ಎಂದನು.

ಆ ತಮಿ ಮುಸಲ್ಲಾನನೇ ಅಫ್ಫಜಲ್ ಖಾನನು. ಬಾದಶಹನ ಲಕ್ಷ್ಯವು ತನ್ನ ಕಡೆಗಾದುದನ್ನು ತಿಳಿದಕೂಡಲೇ ಸಮೀಪದ ಆಸನದ ಮೇಲೆ ಆತನು ಕುಳಿತನು. ಕುಳಿತುಕೊಳ್ಳುವಾಗ ಬಾದಶಹನಿಗೆ ಕಾಣಿಸಿತೋ ಇಲ್ಲವೋ ಎನ್ನುವ ಹಾಗೆ ಒಂದು ಸಾರೆ ಸಲಾಹು ಮಾತ್ರ ಮಾಡಿದನು. ಅಫ್ಫಜಲ್ ಖಾನನು ಬಂ ಚುದರಿಂದ ಆ ಹುಡಿಗೆಯರು ಮಾತ್ರ ಘರಧರ ನಡುಗುತ್ತಿದ್ದರು. ಆಗ ಬಾದಶಹನು—“ಈ ಹೊತ್ತು ಅಫ್ಫಜಲನಿಗೆ ಬಕಳ ಸಿಟ್ಟುಬಂದಂತೆ ಹೋರುತ್ತದೆ!” ಎಂದನು.

ಅಫ್ರಾಜಲ್ ಖಾನೆನು ಆವೇಶದಿಂದ ನುಡಿದನು:— “ಓಹೋ ! ಸಿಟ್ಟುಬಾರದ್ದೆ ಏನುವಾಡೀತು ? ಆ ನಿಂಬಾಳಕರನು ನಿಮ್ಮ ಹತ್ತಿರ ಬಂದಾಗಿನಿಂದ ನಿಮಗೆ ಮರಾಟರ ಹುಚ್ಚು ಹತ್ತಿದೆ. ತಹಾಜೆಭೋಸಲೀ, ಮಾನೇ, ಫಾಟೇ ವೊದಲಾದ ಮರಾಟಸರದಾರರ ಪ್ರಾತಸ್ಯವು ನನ್ನ ದರಬಾರದಲ್ಲಿ ವಿಶೇಷವಾಗಿ ಬೆಳೆಯುತ್ತಿದೆ. ಈ ಮರಾಟರು ಹೊರಗಿನಿಂದ ರಾಜನಿಷ್ಟರಂತೆ ತೋರಿದರೂ ಒಳಗಿಂದೊಳಗೇ ಬಾದಕಹನ ವಿರುದ್ಧವಾಗಿ ಸಂಚು ನಡಿಸಿರುತ್ತಾರೆ. ಇವರು ಯಾವ ಕಾಲಕ್ಕೆ ಬಂದಾಗುವರೋ, ಮತ್ತು ಅದಿಲಶಾಹಿಯನ್ನು ಮುಳುಗಿಸುವರೇ ತಿಳಿಯುವ ಹಾಗಿಲ್ಲ. ಆದರೆ ಈ ತಿಳಿವಳಿಕೆಯು ನಿಮ್ಮ ಸ್ಪೃಹದಲ್ಲಿ ಕೂಡ ಬಂದಿಲ್ಲ. ಆ ಬಜಾಜಿಯ ಪೇಡೆಯು ಈ ವಿಜಾಪುರದ ದರಬಾರಕ್ಕೆ ಬಡಿದುಕೊಂಡಾಗಿನಿಂದ ಮುಖ್ಯ ಮುಖ್ಯ ಮುಸಲ್ಲಾನ ಸರದಾರಲೆಲ್ಲರೂ ಮರಾಟರ ಬೋಗಸೆಯಿಂದ ನಿರು ಕುಡಿಯಬೇಕಾಗಿದೆ. ವಿಜಾಪುರದ ದರಬಾರಕ್ಕೆ ಬಜಾಜಿಯಾನನೆಂಬ ಒಂದು ಸಾಂಸ್ಕರಿಕತೋರ್ಗವು ಅಂಟಿಕೊಂಡಿದೆ. ಆತನನ್ನ ವೊದಲೇ ನಾಶ ವಾಡಿ ಬಿಟ್ಟಿದ್ದರೆ—”

ಬಾದಕಹನು ನಡುವೇ ಸೌಪ್ರಯಸ್ಪರದಿಂದ ಹೇಳಿದನು:— “ಅಫ್ರಾಜಲ್, ನೀನು ವ್ಯಾಧವಾಗಿ ತಲೆಗೆ ತೋರಿಯನ್ನುಂಟು ಮಾಡಿಕೊಳ್ಳುತ್ತೋ. ಮರಾಟರ ಪ್ರಸ್ಥವು ಬೆಳೆಯಬಾರದೆಂದೇ ನಾನು ಬಜಾಜಿಯ ಚಂಡಿಕೆಯನ್ನು ತೆಗೆಯಿಸಿ ಗಡ್ಡವನ್ನು ಬೆಳೆಯಿಸಲಿಲ್ಲಂತೆ ? ತಹಾಜೆ ಭೋಸಲೀಯ ಅಧಿಕಾರವು ಕುಂತಿತವಾಗಬೇಕೆಂದೇ ನಾನು ಬಜಾಜಿಯ ಸುಸತ್ತಿಮಾಡಿಸಿ ತಹಾಜೆ ಆತನ ಸಾಹಾಯ್ಯ ವನ್ನು ತಪ್ಪಿಸಿದೆನು. ನಾನು ಆಗಲೇ ಆತನನ್ನು ನಾಶಮಾಡಿದ್ದರೆ, ಎಲ್ಲ ಮರಾಟರೂ ಬಂದಾಗಿ ವಿಜಾಪುರದ ಮೇಲೆ ದಂಡಿತ್ತಿ ಬರುತ್ತಿದ್ದರು. ಮರಾಟ ಸರದಾರರ ಆಗ್ರಹದಿಂದ ನಾನು ಬಜಾಜಿಗೆ ಜೀವದಾನಕೊಟ್ಟಿದ್ದೀರಿದ ನಾನು ಅವರ ಮಾತನ್ನು ಪಾಲಿಸಿದ ಭಾರವೊಂದು ಅವರ ಮೇಲೆ ಇದ್ದ ಹಾಗಾಯಿತು. ಆದುದರಿಂದ ಅವರು ನನ್ನ ವಿರುದ್ಧವಾಗಿ ಯಾವ ಕೆಲಸವನ್ನೂ ಮಾಡಿದೆತಾಗಿದೆ. ಇತ್ತು ಬಜಾಜಿ ನಿಂಬಾಳರನನ್ನು ಬಜಾಜಿಯಾನನನ್ನಾಗಿ ಮಾಡಿದು ರಿಂದ ಒಂದು ರೀತಿಯಿಂದ ಮರಾಟರ ಮೇಲೆ ದರ್ಶನನ್ನೂ ಕೂಡಿಸಿದಂತಾಗಿದೆ. ಸ್ವಲ್ಪ ಶಾಂತರೀತಿಯಿಂದ ವಿಚಾರಮಾಡು. ಅಂದರೆ ನಾನು ಮಾಡಿದುದು ಯೋಗ್ಯವೇ ಆಗಿದೆಯಿಂದು ನಿನಗೆ ತಿಳಿಮಬರುವುದು. ಬಜಾಜಿಯನ್ನು ಮುಸಲ್ಲಾನನನ್ನಾಗಿ ಮಾಡಿ ಆತನನ್ನು—”

ಬಾದಶಹನ ಕೊನೆಯ ವಾಕ್ಯವು ಪ್ರಾಣವಾಗುವುದರೊಳಗಾಗಿಯೇ ಅಥ ಜಲ್‌ಖಾನನು ಅತ್ಯಂತಾವೇಶದಿಂದ ಮಾತಾಡಕತ್ತಿದನು. “ಹಾ! ಕಿಳಿಯಿತು! ನೀವು ಆ ಬದವಾಷನನ್ನು ಮುಸಲ್ಪಾನ್ತಿದ ತಲೆಯ ಮೇಲೆ ಏರಿಸಿದಿರಿ. ಮುಸಲ್ಪಾನ್ತಿದ ಬಂಧುಗಳನ್ನು ಕಾಲ ಕಸಪೆಂದು ಭಾವಿಸಿ ಆ ಕೃತಪ್ರಾಣಾದ ದುಷ್ಪಮಹಾರಾಷ್ಟ್ರನಿಗೆ ಸರದಾರನ ಪದವಿಯನ್ನು ಕೊಟ್ಟಿರಿ. ಈ ಅಥಜಲ್‌ಖಾನನು ತಮ ಹೊಟ್ಟಿಯ ಮಗನಾಗಿದ್ದರೂ, ಆ ದರಿದ್ರ ನಿಂಬಾಳಕರನು ದರಬಾರದಲ್ಲಿ ನನಗ್ತಿತಲೂ ಹೆಚ್ಚಾಗಿ ಪುರಸ್ಕಾರನಾಗಿದ್ದಾನೆ. ಬಾದಶಹನ ಎಂಣಾಯುವರಾಜನೂ ಆದ ನಾನು ಮೂಲೆಯಲ್ಲಿ ಕುಳಿತುಕೊಳ್ಳಬೇಕು; ಮತ್ತು ಆ—”

**ಬಾದಶಹ:**—ಅಥಜಲ್‌, ಶಾಂತನಾಗು. ನೀನು ನನ್ನ ಮಗನೆಂಬ ದೇನೋ ನಿಜ. ಆದರೆ ಬೇಗಮುಳಿಂದ ಹುಟ್ಟಿದವನಲ್ಲ. ನಿನ್ನಂತಹ ಮಗನು ಸಿಂಹಾಸನಕ್ಕೆ ಸ್ವಾಮಿತ್ವಪೂರ್ಣವನಾಗಿದ್ದರೆ ನನಗೆ ಆನಂದವೇ ಆಗುತ್ತಿತ್ತು. ನಿಜಾ ಪುರದ ರಾಜಕ್ಷತ್ವವನ್ನು ಸಂರಕ್ಷಣಮಾಡುವುದಕ್ಕೆ ನೀನು ಪ್ರಾಣವಾಗಿ ಸಮುಖನಾಗಿರುತ್ತಿರೆಯಂಬುದನ್ನು ನಾನು ಬಲ್ಲೆನು. ಆದರೆ ನೀನು ಬೇಗಮುಳ ಮಗನಲ್ಲವಾದುದರಿಂದ ಒಹಿರಂಗವಾಗಿ ನಿನ್ನನ್ನು ಯುವರಾಜನೆಂದು ಕರೆಯುವಂತಿಲ್ಲ. ನಿನಗೆ ಈಗ ನಾನು ಕೊಟ್ಟಿರುವ ಚೂಡ್ದು ಅಧಿಕಾರದ ವಿಷಯವಾಗಿ ಎಷ್ಟೋ ಸರದಾರರು ಆಕ್ರೋಷಣಿಗಳನ್ನು ತೆಗೆಯುತ್ತಾರೆ. ಆದರೂ ನೀನು ನನ್ನ ಮಗನೆಂಬುದನ್ನು ಲಕ್ಷ್ಯಕ್ಕೆ ತಂಮ ಬಜಾಜಿಯ ಕೆಳಗೆ ಪವಿತ್ರನ್ನು ನಿನಗೆ ಕೊಟ್ಟಿದ್ದೇನೆ. ನೀನು ನನಗೆ ಬೇಗಮುಳಿಂದ ಜನಿಸಿದವನಲ್ಲವಾದ—”

**ಅಥಜಲ್:**—ಆವೇನಾಯಿತು? ನಾನು ನಿಮ್ಮ ಹೊಟ್ಟಿಯಿಂದ ಹುಟ್ಟಿದವನೆಂಬುದು ಸುಳ್ಳಲ್ಲವಷ್ಟೇ; ನನ್ನ ತಾಯಿಯು ಬೇಗಮುಳಾಗದೆ ಬಿಕ್ಕುಕೆಯಾಗಿದ್ದರೂ ಇರಲ! ನಾನು ಬಾದಶಹನ ಮಗನಂತೂ ನಿಜವಷ್ಟೇ? ಅಂದಮೇಲೆ ನಾನು ಯುವರಾಜನಲ್ಲವೇ?

**ಬಾದಶಹ:**—ಅಥಜಲ್‌. ಹುಟ್ಟೆನಂತೆ ಮಾತನಾಡಿವರೆ ಪ್ರಯೋಜನವೇನು? ನಾನು ಬಂದು ವೇಳೆ ನಿನ್ನನ್ನು ಯುವರಾಜನೆಂದು ಕರೆದರೂ ಇತರ ಸರದಾರರು—ಹೀಮಗಳನ್ನು ಬಿಟ್ಟುಬಿಡು, ಮುಸಲ್ಪಾನರುದರೂ—ನಿನ್ನನ್ನು ಯುವರಾಜನೆಂದು ತಿಳಿಯುವೆಂದು ಭಾವಿಸುವೆಯಾ? ನಿಜಾಪುರದಲ್ಲಿಲ್ಲ ಅನಾಯಕತ್ವವು ಅರಂಭವಾಗಿ ಪ್ರಕಾವಕಾರಕಾರದಲ್ಲಿಯೇ ಅದಿಲತಾಹಿಯು ನಷ್ಟವಾಗಿಹೋದಿತು! ನೀನು ನನ್ನ ಮಗನೇನೋ ನಿಜ; ಆದರೆ ನಿನ್ನನ್ನು ಯ. ಯುವರಾಜನೆಂದು ಒಹಿರಂಗವಾಗಿ ಕರೆಯಲಾರೆನು.

**ಅಫ್ ಜಲ್:**—ನಾಲ್ಕು ಜನರಲ್ಲಿ ಯುವರಾಜನೆಂದು ನನ್ನನ್ನು ಕರೆಯಲು ನಿಮಗೆ ಧೈಯರ್ವಾಹಿನೀಯದ್ವರೆ, ನನ್ನನ್ನು ನಿಮ್ಮ ಅಳಿಯನನ್ನಾಗಿ ಪಕೆ ಮಾಡಿಕೊಳ್ಳಲಿಲ್ಲ ? ಆ ಧರ್ಮ ಲಂಡನಾದ ಬಜಾರಿಗೆ ರೋಡನಳನ್ನು ಕೊಡುವದಕ್ಕಿಂತ ನನ್ನೊಡನೆ ಆಕೆಯ ವಿವಾಹವನ್ನು ಮಾಡಿದ್ದರೆ ಎಷ್ಟೂಂದು ಚೆನ್ನಾಗಿರುತ್ತೇತ್ತು ! ನಾನು ನಿಮ್ಮ ಮಗನೆಂಬುದು ಸಿದ್ಧವಾಗುವ ವರೆಗೆ ಈ ವಿವಾಹಕ್ಕೆ ಮುಸಲಾಷ್ಟೀ ಧರ್ಮದ ನಿಯಮಗಳು ಪ್ರತಿಬಂಧಕವಾಗುತ್ತಿದ್ದಿಲ್ಲವನ್ನೇ ! ಆ ಕಾಫರಣಿಗೆ ಈ ಸುಕುಮಾರಿಯನ್ನು ಕೊಡುವದಕ್ಕಿಂತ ನಿಜವಾದ ಮುಸಲಾಷ್ಟೀನಾದ ಈ—

**ಬಾದಶಾಹ:**—ಅಫ್ ಜಲ್, ಮನಬಂದಂತೆ ಹೀಗೆ ಬಡಬಡಿಸಬೇಡ. ಜನರಲ್ಲಿಲ್ಲದಿದ್ದರೂ ನಾನು ನುಂಬಿನಲ್ಲಾದರೂ ನಿನ್ನನ್ನು ಮಗನೆಂದು ತಿಳಿಯುತ್ತೇನೇ ! ನಿನಗೆ ಏನೇನು ಕೊಡುವುದು ಶಕ್ತಿವಿದೆಯೇ ಅದೆಲ್ಲವನ್ನೂ ನಾನು ಕೊಡುತ್ತೇನೇ!

**ಅಫ್ ಜಲ್:**—ಆದರೆ, ಆ ಕಾಫರಣು ನಿಮ್ಮ ಅಳಿಯನಾದುದರಿಂದ ಯಾವಾಗಲೂ ನನ್ನ ತಲೆಯ ಮೇಲೆ ಮೆಣಸು ಅರೆಯುವನು ! ಎಲ್ಲಿ ಹೋದರೂ ಆತನಿಗೆ ಮಾನಮಯರ್ವಾದಿಯು ಹೆಚ್ಚಿಗುವುದು ! ಹೋದಲ್ಲಿಲ್ಲ ನಾನು ಆತನಿಗೆ ಬಾಗಿ ನಡೆಯಬೇಕಾಗುವುದು ! ಇಷ್ಟೂಂದು ಬಹುಮಾನವು ಆ ಕಾಫರಣಿಗೆ ದೊರೆತು ದರಿಂದ ಆತನ ಕಣ್ಣಗಳು ಸೆತ್ತಿರು ಹೇಳಿ ಹೋಗಿವೆ ! ಮುಸಲಾಷ್ಟೀ ಸರದಾರರಾದ ನಮ್ಮನ್ನು ಆತನು ತುಚ್ಛವಾಗಿಸಿಸುತ್ತಾನೇ ! ಆತನ ಮನಸ್ಸು ಮುಸಲಾಷ್ಟೀನರ ಕಡೆಗೆ ಎಳ್ಳಬ್ಬಾದರೂ ಇಲ್ಲ. ಆತನು ಮನಸ್ಸಿನ್ನಿಂದ ಕಾವಾಗಿ ಮರಾಟರ ಹಿತವನ್ನೇ ಒಯಸುತ್ತಾನೇ. ಅಷ್ಟು ದೂರ ಏಕೆ ? ಈ ಹೊತ್ತಿನ ಉದಾಹರಣೆಯನ್ನೇ ನೋಡಿರಿ. ಶಾಂತಿಯು ಶಿವಾಚಿಯು ಬಂಡಾಯಕ್ಕೆ ಅನುಕೂಲನಾಗಿರಬಹುದೆಂದು ನಾನು ದರಬಾರದಲ್ಲಿ ಪ್ರತಿಷಾಧಿಸಿದ ಕೂಡಲೇ, ಆತನು ಎಷ್ಟೂಂದು ಕೋಪಾಪಿಷ್ಟನಾದನು ನೋಡಿದರೂ ! ಮರಾಟರನ್ನು ಆತನು ಎಷ್ಟು ಬಣಿಷ್ಟಿಸಿದನು ಕೇಳಿದಿರಾ ! ಈ ಸ್ವಾರ್ಥವನ್ನೆಲ್ಲ ಆತನಿಗೆ ಮರಾಟರೇ ಕೂಟ್ಟಿರೇನು ?

**ಬಾದಶಾಹ:**—ಅಫ್ ಜಲ್, ನೀನು ಬಜಾರಿಯಾನನ ಮಾತಿಗೆ ವಿವರಿತವಾದ ಅರ್ಥವನ್ನು ಮಾಡುತ್ತಿರುವೆ. ಮರಾಟರಿನ ಮಾರಾಟರಿ ಅಸಂತೋಸವನ್ನು ಮಾಡಿದರೆ ಪರಿಣಾಮವು ಸೆಟ್ಟಿಗಾಗುವುದಿಲ್ಲವೆಂದು ತಿಳಿದಿರುವುದರಿಂದಲೇ ಆತನು ಹಾಗೆ ಮಾತನಾಡಿದನು. ಅದು ರಾಜನೀತಿಯ ಗಟ್ಟು ! ನಿನ್ನಂತಹ ಶೂರವೀರನಿಗೆ ಅದರ ಮನ್ಯವು ತಿಳಿಯಲಾರದು. ನಮ್ಮಲ್ಲಿರುವ ಮರಾಟರೆಲ್ಲರೂ ಶಿವಾಚಿಯನ್ನು ಕೂಡಿಕೊಂಡರೆ ಅಲ್ಪವಕಾಶದಲ್ಲಿಯೇ ವಿಜಾಪುರವನ್ನು

ಅವರು ಹಾದಾಕ್ಯಾತಮಾಡುವರೆಬುದನ್ನು ಬಜಾಜಿಯು ತಿಳಿದಿದ್ದಾನೆ. ಅದದ ರಿಂದಲೇ ಆತನು ಉಳಿದ ಮಾರಾಟಸರದಾರರ ಮನಸ್ಸನ್ನು ಬಲಿಸುತ್ತಲಿದ್ದಾನೆ. ತಿವಾಚಿಯನ್ನು ಹಿಡಿದು ಆತನಿಗೆ ತಕ್ಕ ಶಾಸನವನ್ನು ವಿಧಿಸಿದರೆ ಉಳಿದವರನ್ನು ನಿರಾಯಾಸವಾಗಿ ಪ್ರತಿಬಂಧಿಸಬಹುದು. ಮರಾಟಸರದಾರರ ಪ್ರಸ್ಥಾನನ್ನು ಬೆಳೆಯಿಗೊಡಬಾರದೆಬುದು ನನಗೆ ಚೆನ್ನಾಗಿ ಗೊತ್ತಾಗಿದೆ. ಅವರು ಬರಬರುತ್ತೇ ತಲೆ ಹೊರೆಯಾಗುತ್ತೇ ನಡೆದಿರುವರೆಬುದೂ ನನ್ನ ಲಕ್ಷ್ಯದಲ್ಲಿದೆ. ಇದನ್ನೆಲ್ಲ ತಿಳಿದೇನಾನು ಈ ಬಜಾಜಿಯಾನನನ್ನು ಮುಂದೆ ಮಾಡಿದ್ದೇನೆ.

**ಅಫ್ಝಾಜಲ್:**—ತಮ್ಮ ತರ್ಕವು ಈ ವಿಷಯದಲ್ಲಿ ತಪ್ಪಾಗಿದೆ. ತಾವು ಮರಾಟಸರದಾರರ ಮೇಲೆ ವರ್ಚಸ್ಸನ್ನು ಕೂಡಿಸುವುದಕ್ಕಾಗಿ ಬಜಾಜಿಯಾನ ನಿಗೆ ಆಶ್ರಯವನ್ನು ಕೊಟ್ಟಿರಿ; ಆದರೆ ಅವನೇ ಈಗ ತಲೆಗೆ ಏರ ಕುಳಿತಿದ್ದಾನೆ. ಈಗ ವಿಜಾಪುರದಲ್ಲಿ ಆತನು ಹೇಳಿದುದೇ ಪೂರ್ವದಿಕ್ಕಾಗಿದೆ.

**ಬಾದತಹ:**—ಆದರೇನಾಯಿತು ? ಅದಿಲತಾಬೇ ರಾಜ್ಯವೇ ತನ್ನದೇಂದು ಆತನು ತಿಳಿದಿದ್ದಾನೆ. ಮುಸಲ್ಲಾನೀ ಧರ್ಮವೇ ಆತನದಾಗಿದೆ. ಈ ಹೊತ್ತಿನ ದರಬಾರದಲ್ಲಿ ಆತನು ಹೀಗೆ ಸ್ವಷ್ಟವಾಗಿ ಅಂದು ತೋರಿಸಲಿಲ್ಲವೇ ?

**ಅಫ್ಝಾಜಲ್:**—ಸರಕಾರ, ಅದೆಲ್ಲವೂ ತುಂಡ್ಣದಾಂಭಿಕತೆಯು. ಬಜಾಜಿಯಾನನು ತೋರಿಕೆಗೆ ಗಡ್ಡವನ್ನು ಬೆಳೆಯಿಸಿದ್ದರೂ ಆತನ ಹೃದಯದಲ್ಲಿ ಹಿಂದೂ ಧರ್ಮವೇ ತುಂಬಿದೆ. ಆತನು ನಿಜವಾಗಿಯೂ ಮರಾಟರ ಹಿತವನ್ನೇ ಬಯಸುತ್ತಾನೆಂದು ನನಗಂತೂ ಸಂಪೂರ್ಣವಾಗಿ ಮನವರಿಕೆಯಾಗಿದೆ. ಆತನು ಬಾಯಿಂದ ಬೇಕಾದಂತಹ ಬಣ್ಣದ ವಾತುಗಳನ್ನಾಡಲೇಳಿಲ್ಲನೇಕಿ ? ಆದರೂ ಮುಸಲ್ಲಾನ್ ನಾದುದರಿಂದ ಆತನಿಗೆ ಪಶ್ಚಾತ್ತಾಪವಾಗುತ್ತಿರಬೇಕೆಂದು ನನಗಂತೂ ತೋರುತ್ತದೆ. ಹಿಂದುವು ಬೇಕಾದಾಗ ಮುಸಲ್ಲಾನನಾಗಬಹುದು; ಅದರೆ ಒಮ್ಮೆ ಮುಸಲ್ಲಾನಾದ ಹಿಂದುವು ಮತ್ತೆ ಹಿಂದುವಾಗಲಾರನೆಂಬುದು ನಮಗೆ ಅನುಕೂಲವಾಗಿದೆ. ಇಲ್ಲದಿದ್ದರೆ ಆತನು ಈ ವೊಡಲೇ ತಿರುಗಿ ಹಿಂದುವಾಗುತ್ತಿದ್ದನು. ಅದುದರಿಂದ ನೀವು ಬರಿಯ ಆತನ ಗಡ್ಡಗಳ ಮೇಲೆ ನಂಬಿಗೆಯನ್ನಾಡಳಾಗದಿಂದ ಸೂಚಿಸುತ್ತೇನೆ. ಆತನ ಮೈಯಲ್ಲಿ ಮರಾಟರ ರಕ್ತನ್ನ ಹರಿಯುತ್ತಲಿದೆ; ಆದುದರಿಂದ ಆತನು ಹಿಂದೂಧರ್ಮದ ಅಭಿವೃದ್ಧಿಯನ್ನಾ ಮರಾಟರ ಉತ್ಪರ್ವವನ್ನಾ ಮನಸಃಪೂರ್ವಕವಾಗಿ ಬಯಸುತ್ತಾನೆ.

“ ಅಪ್ಪಾ ಅಣ್ಣನು ಹೇಳಿದ ಮಾತು ಸುಳ್ಳಿಲ್ಲ. ” ಈ ಪ್ರಕಾರದ ಮಂಜುಲ

ವಾದ ಶಬ್ದಗಳು ಆಗ ಇಬ್ಬರಿಗೂ ಕೇಳಿಸಿದವು. ಕೂಡಲೇ ಆಷ್ಟ್ಯಾಯದಿಂದ ಅವರಿಬ್ಬರೂ ಹೇಳಕ್ಕೇ ನೋಡಿದರು. ಕಾಲೀಳಿಗಿನ ಸೂಪುರಗಳಿಂದ ಮಂಜುಲವಾದ ಧ್ವನಿಯು ಉತ್ಸನ್ಮಾಗುತ್ತಿರಲು, ರೋಷನಬೇಗಮಳು ಆ ವಿಲಾಸ ಮಂದಿರದಲ್ಲಿ ಬಾದಕಹನು ಕುಳಿತಲ್ಲಿಗೆ ಬರುತ್ತಿದ್ದಳು. ಅಫ್‌ಜಲ್‌ಖಾನನು ಎದ್ದು ನಿಂತು ಅವಳನ್ನು ಸತ್ಯರಿಸಿದನು. ಬಾದಕಹನು ರೋಷನಳನ್ನು ತನ್ನ ಹತ್ತರದಲ್ಲಿಯೇ ಕುಳಿಸಿಕೊಂಡನು. ಮತ್ತು ಪ್ರೇಮಭರದಿಂದ ಆಕೆಯ ಬೆನ್ನು ಹೇಳೆ ಕುರ್ತಾಡಿ ಸುತ್ತ ಕೇಳಿದನು;—“ ಮಗಳೇ ಏನು ಹೇಳುತ್ತಿದ್ದೇ ? ನಿನ್ನ ಗಂಡನು ಹಿಂದೂಧ ಮರವನ್ನೇ ಶ್ರೀತಿಸುತ್ತಾನೆಬ ಸಂಶಯವು ನಿನಗೂ ಹುಟ್ಟಿದೆಯೇನು ? ”

ಬೇಗಮಳು ಮುದ್ದಿನಿಂದ ಮಾತನಾಡಿವಳು. “ ಅಪ್ಪಾ. ಈಚೀಚೆಗೆ ಅವರು ಒಹಳೆ ಚಿಂತಾಕುರರಾಗಿರುತ್ತಾರೆ; ಯಾವ ವಿಲಾಸಕ್ಕೂ ಮನಸ್ಸು ಮಾಡುವ ದಿಲ್ಲಿ. ಒಮ್ಮೊಮ್ಮೆಯೈ ಮರಾಟಸರದಾರರ ಮಾತುಗಳು ಹೊರಟಿರೆ ಅವರು ಒಮ್ಮೆಲೇ ಗಾಬರಿಯಾಗುತ್ತಾರೆ. ಒಮ್ಮೆಯಂತೂ ಅವರು— “ ನಾನು ನಿಜವಾಗಿಯೂ ಮರಾಟನ್ನೇನೇ ” ಎಂದು ತಟ್ಟಿನೆ ನುಡಿದರು. ಅಪ್ಪಾ ವಿಲಾಸಭೇಂದ್ರಿಗಾಗಳಲ್ಲಿ ಕಾಲಕಳಿಮಂಡಿಕಾದ ಮರುಷ್ವನಲ್ಲಿ ಭ್ರಮಿಸ್ತರಂತೆ ಇರಹತ್ತಿದರೆ ಏನೆಂದು ತಿಳಿಯಬೇಕು ? ಅವರ ಉದ್ದಾರಗಳ ಹೇಳಿಂದ ಮುಸಲಾಖನರಾದುಕ್ಕಾಗಿ ಅವರಿಗೆ ಪಶ್ಚಾತ್ತಪವಾಗುತ್ತಿರಬೇಕಿಂದು ನನಗಂತೂ ತೊರುತ್ತದೆ. ನನ್ನ ಹೇಳೆ ಅವ.೧ ಅತ್ಯಂತಪ್ರೇಮವುತ್ತಪರಾಗಿರುವದರಿಂದ ಎಲ್ಲವೂ ನೆಟ್ಟಿಗೆ ! ಇಲ್ಲಿದಿದ್ದರೆ ಅವರು ಎಂದೋ ಇಲ್ಲಿಂದ ಓದಿಯೇ ಹೋಗುತ್ತಿದ್ದರು. ”

**ಬಾದಕಹ:**—ಮಗಳೇ, ಇಷ್ಟ್ಯಾ ದಿವಸಗಳ ವರಿಗೆ ನೀನು ಈ ಸಂಗತಿಯನ್ನು ನನಗೆ ಏಕೆ ತಿಳಿಸಲಿಲ್ಲ ? ಮೊದಲೇ ಹೇಳಿದ್ದರೆ ನಾನು ಅದಕ್ಕೆ ತಕ್ಕಿಷ್ಟವನ್ನೇಯನ್ನು ಮಾಡುತ್ತಿದ್ದೇನು. ನಿನಗೆ ಸೌಖ್ಯವಾಗದಿದ್ದರೆ ನನಗೆ ಸಮಾಧಾನವಾಗುವುದೆಂತು ? ಆದರೆ ಬಜಾಬಿಯು ನಿನ್ನಲ್ಲಿಯಾದರೂ ಪೂರ್ಣವಾಗಿ ಅನುರಕ್ತನಾಗಿದ್ದಾನೆಯಷ್ಟೇ ?

ಬೇಗಮಳು ಮತ್ತೂ ಹೆಚ್ಚಿದ ಅಳ್ಳೆಯಿಂದ ಮಾತನಾಡಿದಳು:—“ಅಪ್ಪಾ, ನಾನು ಸಮಿಬಕ್ಕೆ ಹೋದೋಡನೆಯೇ ಅವರು ಮೈಮೈಲಿನ ಎಚ್ಚರವನ್ನೇ ಮರಿಯುತ್ತಾರೆ. ನನ್ನನ್ನು ನೋಡಿದೋಡನೆಯೇ ಹುಣ್ಣರಂತೆ ಮಾಡಹತ್ತಾರೆ. ಮೊನ್ನೆ ಅವರು ಯಾವದೋ ಒಂದು ಕಾರಣದಿಂದ ಯಿಷ್ಟರಾಗಿ ಕುಳಿತ್ತಿದ್ದರು. ಆ ಸಮಯದಲ್ಲಿ ಮಾತಿಗೆಮಾತು ಹೊರಟು ನಾನು ನಿಜವಾಗಿಯೂ ಮರಾಟ

ನಿರುವನೆನಿಂದು ಚೆಚ್ಚುನ್ನೇ ನುಡಿದುಬಿಟ್ಟಿರು. ಅದರೆ ನಾನು ಈ ಪ್ರಕಾರ ಅವರ ಕೊರಳನ್ನು ಅಪ್ಪಿಕೊಂಡೆಂದನೇಯೇ — ಈ ಸಮಯದಲ್ಲಿ ಬೇಗಮಳು ನಿಜವಾಗಿಯೂ ತನ್ನ ತಂದೆಯು ಕೊರಳನ್ನು ಎರಡೂ ಕೈಯ್ದುಂದ ಅಪ್ಪಿದ್ದು ಅವರು — “ನಾನು ಪ್ರಿಯರೋಽನಳ ಪತಿಯು; ಹಿಂದಾಗಳ ವೈರಿಯು !” ಎಂದು ಏನೇನೋ ಮಾತಾಡಿದರು. ನಿಜವಾಗಿಯೂ ನನ್ನ ಮೇಲೆ ಅವರ ಪ್ರೇಮವಿದೆ. ಅದರೆ ನಾನು ಅವರ ಹತ್ತಿರದಲ್ಲಿಲ್ಲದಿದ್ದರೆ ಅವರು ಯಾವ ಕಾಲಕ್ಕೆ ಸನ್ಯಾಸಿಗಳಾಗ ಓಡಿಹೋಗುವರೋ ಎಂಬ ಭಯನ್ನು ನನಗುಂಟಾಗಿದೆ. ನಾನಿಲ್ಲದಾಗ ಅವರು ವಿನ್ಯಾರಾಗಿ ಏಕಾಂತದಲ್ಲಿ ಏನನೋ ವಿಚಾರ ಮಾಡುತ್ತ, ಕುಳಿತುಕೊಂಡಿ ರುತ್ತಾರೆ. ಅದರೆ ನಾನು ಅವರ ಮೇಲೆ ದೃಷ್ಟಿಯನ್ನು ಕೆಡಹುವದೊಂದೇ ತಡ ! ಅವರು ತತ್ತ್ವಜ್ಞಾನದಲ್ಲಿಯೇ ಮೋಹಿತರಾಗಿ ಹೋಗುತ್ತಾರೆ.” ಹೀಗೆ ಮಾತನಾಡಿ ಬೇಗಮ್ಮೆ ಬಾದಕಹನನ್ನು ಕಡೆಗೊಳ್ಳಿಸಿಂದ ಮೋದುತ್ತ ಆತನ ಗಡ್ಡವನ್ನು ಖೂಡಿದು ನಗಲಾರಂಭಿಸಿದಳು.

**ಅರ್ಥಾಜಲ್:**— ಇಂತಹ ವಿದ್ಯುಕ್ತಾಪ್ತಾಪ್ತದಿಂದ ಹುಳ್ಳನಾಗದಿರುವ ಮನುಷ್ಯನು ವಶವಾಗಿ ಅನ್ವಯಿಸಿಕಾಗುವದು. ಜಹಾಂವನಾಹ, ಬೇಗಮಳ ನುಡಿಯನ್ನು ಕೇಳಿದ ನಿಮಗೆ ನನ್ನ ಮಾತು ಎಷ್ಟರ ಮಟ್ಟಿಗೆ ನಿಜವಾಗಿದೆಯಂಬುದರ ಕಲ್ಪನೆಯು ಈಗ ಉಂಟುಗಿರಬಹುದು. ಇಂತಹ ಏಕಿತ್ರಮನೋವೈತ್ತಿಯ ಮನುಷ್ಯನನ್ನು ಸೇನಿಹವತಿಯನ್ನಾಗಿ ಮಾಡಿ ಶಿವಾಚಿ ಭೋಸಲೆಯ ಪ್ರಂಡತನವನ್ನು ಅಡಗಿಸುವುದಕ್ಕೆ ಆತನನ್ನು ಕಳುಹಿಸಲು ಸಿದ್ಧರಾಜರುವಿರಿ ! ಪರಮ ಸುಂದರಿಯಾದ ರೋಷನಬೇಗಮಳ ತಂದೆಗಿತಲೂ ಮರಾಟ ಸರದಾರರನ್ನು ಯಾವನು ಹೆಚ್ಚಾಗಿ ಪ್ರಿತಿಸುತ್ತಾನೆಯೋ, ಜಗನ್ನಾಂಪಿಸಿಯಾದ ರೋಷನ ಬೇಗಮಳ ಮೋಹವಾಶದಲ್ಲಿದ್ದರೂ. ಯಾವನ ವೈತ್ತಿಯು ಒಂದೂ ಧರ್ಮದ ಕಡೆಗೆ ಇರುವುದೋ, ಯಾವನು ಅಡಿಲಭಾಂತಿಯ ಕೃಪಯಿಂದ ಪ್ರಾಪ್ತವಾದ ಅಪಾರವಾದ ವೈಭವವನ್ನು ತುಳ್ಳಿಪೆಂದು ಭಾವಿಸಿ, ಮರಾಟರ ಸರದಾರತನವೇ ಹೆಚ್ಚಿನದೆಂದು ತೀರುತ್ತಾನೆಯೋ ಅಂತಹನು ಶಿವಾಚಿಯ ಬಂಡಾಯವನ್ನು ಚೆನ್ನಾಗಿಯೇ ಮುರಿಯುಹುದುವೆ? ತಾವು ಒಳ್ಳೆಯ ಮನುಷ್ಯನನ್ನು ಕಿ ಕೆಲಸಕ್ಕೆ ಲಾಭಿಸಿದೀ! ಶಿವಾಚಿ ಭೋಸಲೆಯು ಸಕ್ಕರೆಯಂತಹ ಸವಿಮಾತುಗಳನ್ನಾಡು ವದರಲ್ಲಿ ಕುಶಲನಾಗಿದ್ದಾನೆಂದು ಕೇಳಿದ್ದೇನೆ. ಅವನು ಇಂತಹ ಅರ್ಥವಂಡಿ ತನ ಮೇಲೆ ಹಾ ಹಾ ಅನ್ನವದರೀಳಗಾಗಿ ತನ್ನ ವರ್ಚಸ್ಸನ್ನು ಪ್ರಸರಿಸಿ

ಇವನನ್ನೂ ತನ್ನ ಪಕ್ಕಕ್ಕೆ ಒಲಿಸಿಕೊಳ್ಳುವನನು. ಅಳುಷುರುಕೆ ಮೋರಿಯನ್ನು ಮಾಡಿಕೊಂಡು ಬಜಾಜಿಯು ತಿರುಗಿ ಬಾರದಿವ್ವೆ ನಮ್ಮೆಲ್ಲಿರ ಪುಣ್ಯನು! ಯಾಕಂ ದರೆ ಚಂಚಲತವಾದ ಆತನ ಮನಸ್ಸನ್ನು ತಕ್ಕುದಾರಿಗೆ ತರಲು ಬೇಗಮನು ಸಾಹೇಬು ಅಲ್ಲಿ ಇರುವುದಿಲ್ಲ! ಜಾಂಪಾಕ, ತಾವು ಈ ಕರ್ತವ್ಯವನ್ನು ಬಜಾಜಿಗೆ ಒಪ್ಪಿಸಿದ್ದು ಜಾಣತನದ ಕೆಲಸವಾಗಲಿಲ್ಲೆಂದು ನನಗಂತಹ ತೋರುತ್ತದೆ.”

ಇಷ್ಟು ಮಾತನಾಡಿ ಅಫ್‌ಜಲ್‌ಬಾನನು ಸ್ವಭಾವದಾದನು.; ನಿಟ್ಟಿಸಿರುಗಳನ್ನು ಬಿಡುತ್ತು ಬೇಗಮಳ ಕಡೆಗೆ ನೋಡುತ್ತಿದನು. ತನ್ನ ಮಾತಿನ ಪರಿಣಾಮವು ಬೇಗಮಳ ಮನಸ್ಸಿನ ಮೇಲೆ ಉಂಟಾಗಬೇಕೆಂಬುದು ಆತನ ಗುಂದ್ದೀಶವಾಗಿತ್ತು- ಆ ಉದ್ದೇಶವು ಸಫಲವೂ ಆಯಿತು.

ಯಾಕಂದರೆ ಮೇಲಿನ ಮಾತುಗಳನ್ನು ಕೇಳಿದೂಡನಯೇ ರೋಷನಳ ಮನಸ್ಸು ಚಂಚಲವಾಯಿತು. ಅವಳು ಬಾರದಕನ ಕಡೆಗೆ ಮೊಗದಿರುವಿ ಮಾತನಾಡಿದಳು :— “ಅಪ್ಪಾ, ಅಣ್ಣನು ಹೇಳಿದುದು ನಿಜವೇನು? ನವಾಬ ಸಾಹೇಬರು ನಿಜವಾಗಿಯೂ ಯುಷ್ಣಕ್ಕೆ ಹೊರಡುವರ್ತೀ? ಶಿವಾಜಿ ಭೋಸಲೆಯ ಬಂಡಾಯವನ್ನು ಮರಿಯುವದಕ್ಕೆ ನಿಜವಾಗಿಯೂ ನೀವು ಅವರನ್ನು ನಿಯಮಿಸಿರುವಿರಾ?”

ಬಾರದಹನ ಮನಸ್ಸೂ ಚಂಚಲವಾಯಿತು. ನಿಜವಾಗಿಯೂ ನಾನು ತಪ್ಪನ್ನು ಮಾಡಿದನೋ ಏನೋ ಎಂದು ಆತನ ಚಿಂತಿಸಹತ್ತಿದನು. ಆ ಮೇಲೆ ಆತನು— “ರೋಷನ್ ಬಜಾಜಿಗೆ ಈ ಕೆಲಸವನ್ನು ಒಪ್ಪಿಸಿದ್ದು ನಿಜ ? ಯಾಕೆ ? ಅದರಲ್ಲಿ ನಿಗೇರಿಕೆ ಇಷ್ಟು ಸಂದೇಹವು ?”

ರೋಷನಳು ನಿರಾಶೆಯಿಂದ ಮಾತನಾಡಿದಳು: —“ ಸಂದೇಹವೇ? ನನ್ನ ಹಣಿಬರಹವೆ ಹಾಗಿವೆಯನ್ನಬೇಕಾಗುವವು. ಇತ್ತೀತ್ತಾಗಿ ಆತ್ಮವಿಶ್ವಾಸವೇ ನನ್ನಲ್ಲಿ ಇಬ್ಬಾಗಿದೆ. ವೊದವೊದಲು ನನ್ನ ಸೌಂದರ್ಯದ ಅಭಿಮಾನವು ನನಗಿತ್ತು ; ಈಗಾದರೂ ಇದೆ. ನನ್ನ ಸೌಂದರ್ಯದ ಕಸ್ತುಯಿಂದ ಅವರ ಮನ ಸ್ವನ್ನು ಬೇಕಾದತ್ತ ಒಲಿಸುವೆನೆಂಬ ಧೈಯವು ನನಗಿತ್ತು. ಆದರೆ ಇತ್ತೀತ್ತಾಗಿ ಅವರ ಮನಸ್ಸಿನ ಸ್ಥಿತಿಯು ಒಹಕ ವಿಲಕ್ಷಣವಾಗಿರುತ್ತದೆ. ಮದನನ ಬತ್ತಳಿಕೆಯೊಳಗಿನ ಬಾಣಗಳನ್ನೆಲ್ಲ ವೆಚ್ಚು ಮಾಡಿದರೂ, ಜಯಸಿಕ್ಕುವುದು. ಒಮ್ಮೊಮ್ಮೆ ಅಪರೂಪವಾಗುತ್ತದೆ. ಆಮದಂದ ಇಂತಹ ಸ್ಥಿತಿಯಲ್ಲಿ ಶಿವಾಜಿಯ ಕೈಯಲ್ಲಿ ಸಿಕ್ಕರೆ ನಿಜವಾಗಿಯೂ ಅವರು ಹಿಂದೂಮತದೇಶೀಯನ್ನು ಮತ್ತೆ ಪಡೆದು

ಅಲ್ಲಿಯೇ ಇರುವರು. ಆ ಮೇಲೆ ರೋಷನಳನ್ನು ಕೇಳುವವರಾರು ? ಅಯ್ಯೇ, ಅಲ್ಲಾ ”,, ರೋಷನಳು ಹಣೆಯವೇಲೆ ಕೈಯನ್ನಿಟ್ಟು ಕಣ್ಣೀರುಗಳನ್ನು ಸುರಿಸುತ್ತಿದ್ದಳು.

ಅಫ್ರೊರ್ಮುಲ್ ಬಾನನು ರೋಷನಳಿಗೆ ಸಮಾಧಾನವಾಗುವಂತೆ ಮಾತನಾಡಿದನು:—“ ಬೇಗಮಸಾಹೇಬ, ತಾವು ವ್ಯಾಸನವಡಬೇಕಾದ ಕಾರಣವಿಲ್ಲ. ಆ ಕಾಫರರ ಧರ್ಮವು ನಮ್ಮ ಧರ್ಮದಂತೆ ಉದಾರವಾಗಿಲ್ಲ. ಯಾವನೊಬ್ಬು ಮನುಷ್ಯನು ಕೇವಲ ಅಜ್ಞಾನದಿಂದಲೇ ಯಾಕಾಗಲ್ಲಾದು, ಅವರ ಧರ್ಮದಿಂದ ಒಮ್ಮೆ ಚ್ಯಾತನಾದನೆಂದರೆ ತಿರುಗಿ ಆತನನ್ನು ಅವರು ತಮ್ಮ ಧರ್ಮದಲ್ಲಿ ತೆಗೆದುಕೊಳ್ಳುವದೇ ಇಲ್ಲ. ಆದರಿಂದ ಬಜಾಬೇಬಾನರು ಹಿಂದೂತ್ವವನನ್ನು ಸ್ವೀಕಾರಮಾಡಿ ಅಲ್ಲಿಯೇ ಇರುವರಿಂಬ ಭೀತಿಯು ವ್ಯಾಘರವಾದುದು. ಅವರು ಹಿಂದುವಾಗಲಾರರಿಂಬಿದಷ್ಟೇ ಅಲ್ಲ; ಅವರ ನೆರುಹನ್ನು ಕೂಡ ಹಿಂದುಗಳು ತಮ್ಮ ಮೇಲೆ ಬೀಳಗೊಡುವದಿಲ್ಲ. ಆದರೆ ಶಿವಾಜಿಯನ್ನು ನಾಶಮಾಡದೆ ಕಯ್ಯುರಿಸಿಕೊಳ್ಳುತ್ತ ಮರಳಿ ಬಂದು, ವೊದಲೇ ಬಡತನಕ್ಕೆ ಈಡಾಗಿರುವ ಅದಿಲಕಾಹಿಯು ಮೇಲೆ ಸೈನ್ಯದ ವೆಚ್ಚದ ಭಾರವನ್ನೆಷ್ಟು ಹೆಚ್ಚಿಗಿ ಹಾಕುವರೆಹೇ ಏನೋ ಎಬು ಭೀತಿಯು ಪೂತ್ರ ನನಗುಂಟಾಗಿದೆ! ಆದುರಿಂದ ಬಾದಶಹರಿಗೆ ನಾನು ವಿನಯಪೂರ್ವಕವಾಗಿ ಹೇಳಿಕೊಳ್ಳುವುದೇನೆಂದರೆ—ಬಜಾಬೇಬಾನರನ್ನು ದಯಿಸಬಾಗಿ ಈ ಕೆಲಸಕ್ಕೆ ಕಳಿಸಬಾರದು.”

**ರೋಷನ :**—ಅಪ್ಪಾ, ನಾನಾದರೂ ನಿಮಗೆ ಇಷ್ಟೇ ಬೇಡಿಕೊಳ್ಳುತ್ತೇನೆ. ನಿಮ್ಮ ಪ್ರೀತಿಯ ಮಗಳಾದ ರೋಷನಳ ಸೌಖ್ಯದಲ್ಲಿ ವಿಷವನ್ನು ಕೂಡಿಸುವ ಪಾಪವನ್ನು ನೀವು ಮಾಡಲಿಕ್ಕಾಲ್ಲಿಂದು ನಂಬಿದ್ದೇನೆ!

ಈ ಪ್ರಕಾರ ರೋಷನಳು ಅಫ್ರೊರ್ಮುಲ್ ಬಾನನ ಮಾತಿಗೆ ವ್ಯೋಷಕವಾಗಿ ಮಾತನಾಡಿದಳು. ಆಗ ಬಾದಶಹನು ವಿನ್ಯಾಸಪ್ರದಿಂದ ಮಾತನಾಡಿದನು.

**ಬಾದಶಹ :**—ಮಗಳೇ, ಈಗ ನಿನ್ನ ವಿನತಿಯನ್ನು ಮನ್ನಿಸುವದಕ್ಕಾಗಿ ಗುವದಿಲ್ಲ. ಯಾಕಂದರೆ ತುಂಬಿದ ಸಭೆಯಲ್ಲಿ ಎಲ್ಲರ ಸಮಕ್ಕಾಗಿ ನಾನು ಈ ಕೆಲಸವನ್ನು ಬಜಾಬೇಬಾನನಿಗೆ ಒಪ್ಪಿಸಿದೆನು; ಆತನಾದರೂ ಒಳ್ಳೆಯ ಆನಂದದಿಂದ ಅದಕ್ಕೆ ಸಮ್ಮತಿಸಿದ್ದಾನೆ. ಬಹುದಿವಸಗಳಿಂದಲೂ ಈ ಕೆಲಸವನ್ನು ಮಾಡಬೇಕಿಂದು ಆತನ ಮನಸ್ಸಿನಲ್ಲಿತ್ತು. ಈಗ ನಾನು ಆತನಿಗೆ ಬೇಡವೆಂದು ಹೇಳಿದರೆ, ಅವನು ನನ್ನ ವಿಷಯವಾಗಿ ವಿಕಲ್ಪವನ್ನು ತಿಳಿಯದೆ ಇರಲಾರನು; ಮತ್ತು ಇಡರಿಂದ ದರಬಾರದಲ್ಲಿ ನಿಜವಾಗಿಯೂ ದ್ವೃಧಿಭಾವವು ಉತ್ಪನ್ನವಾಗುವುದು. ಆ ಮೇಲೆ .ನುಸ್ಥಿತಿಯನ್ನು ಕಾಯ್ದುಕೊಳ್ಳುವುದಕ್ಕೆ ಬಹಳ

ಕೆವ್ವಾಗುವುದು. ಆದರೂ ನಾನು ಇದಕ್ಕೆ ಯಾವದಾದರೀಂದು ಉಪಾಯ ವನ್ನು ಮಾಡಿಯೇ ಮಾಡುವೆನು. ನೀವು ಇಬ್ಬರೂ ಹೇಳಿದ ಸಂಗತಿಯು ಬಹು ಮಟ್ಟಿಗೆ ನಿಜವಾಗಿದ್ದಂತೆ ತೋರುತ್ತದೆ. ಆತನು ಈ ಯುದ್ಧಕ್ಕೆ ಸೇನಾಪತಿ ರೀಯಂದು ನಿಯಮಿಸಲ್ಪಟ್ಟಿರುವ ದರಿಂದ ಅವನನ್ನು ಆ ಕೆಲಸದಿಂದ ದೂರ ಮಾಡ ಲಿಕ್ಕೆ ಬರುವಂತಿಲ್ಲ. ಅದರಿಂದ ಅವನಿಂದ ಅದಿಲಭಾಷಿಗೆ ಯಾವ ಶರದ ಹಾನಿಯೂ ಉಂಟಾಗದಂತೆ ವ್ಯವಸ್ಥೆಯನ್ನು ವಾಡದೆ ಬಿಡುವುದಿಲ್ಲ. ಮಗಳೇ, ನೀನು ಹೃಥಿಕ ವಾಗಿ ಚಿಂತೆಯನ್ನೇಕೆ ಮಾಡುತ್ತೀ? ಬಜಾಬೆಖಾನನು ಆ ಕಾಫರರ ಧರ್ಮದಲ್ಲಿ ಮರಳಿ ಸೇರಲಕ್ಕೆ ಬರುವುದೇ ಇಲ್ಲ. ಯಾವನೊಬ್ಬನನ್ನು ನಾವು ಬಲಾತ್ಮಕ ರದಿಂದ ಮುಸಲ್ತಾನನನ್ನು ಮಾಡಿಬಿಟ್ಟಿರೂ, ಅವನು ಮುಸಲ್ತಾನನೇ ಆಗುತ್ತಾ ನೇಯೇ ಹೊರತು ಹಿಂದುವಾಗೆಲಾರನು! ನಿನ್ನ ಗಂಡನಾದರೀ ಸ್ವಸಂತೋಷ ದಿಂದಲೂ ಪ್ರಪ್ರಯುದ ಲೋಭದಿಂದಲೂ ಮುಸಲ್ತಾನನಾಗಿದ್ದಾನೆ; ಮೇಲಾಗಿ ಇಷ್ಟು ದಿವಸಗಳ ವರಿಗೆ ಮುಸಲ್ತಾನನಾಗಿಯೇ ಇದ್ದಾನೆ. ಅಂದಮೇಲೆ ಆತನು ಮತ್ತೆ ಹಿಂದುವಾಗುವುದು ಹೇಗೆ?

**ರೋಷನ :**—ಅವ್ವಾ, ನೀವು ಎಷ್ಟು ಸಮಾಧಾನವನ್ನು ಹೇಳಿದರೂ ನನ್ನ ಮನಸ್ಸು ಶಾಂತವಾಗಲೇಲ್ಲದು; ಅವರು ಭೋಸಲೆಯ ಸಂಗಡ ಕಾದಾಡು ವದಕ್ಕೆ ಹೊರಡುವರೆಂಬ ವರ್ಕವಾನವನ್ನು ಕೇಳಿದಾಗಿನಿಂದ ನನ್ನ ಮನಸ್ಸಿಗೆ ಸಮಾಧಾನವೇ ಇಲ್ಲವಾಗಿದೆ. ನನ್ನ ಸುಖವು ಇನ್ನು ಮುಂದೆ ಮಣ್ಣ ಪಾಲಾ ಗುವುದೇ ಏನೋ ಎಂಬ ಭೀತಿಯು ನನ್ನಲ್ಲಿ ಉತ್ತರ್ವವಾಗಿದೆ. ಯಾಕಂಡರಿ ಅವರ ಸ್ಥಿತಿಯೇ ಅಷ್ಟೋಂದು ವಿಲಪ್ಪಣವಾಗಿದೆ! ಅವರು ತಿರುಗಿ ಹಿಂದುವಾಗ ಲಕ್ಕೆಬಾರದಿದ್ದರೂ, ಸಂಘಾಸಿಗಳಾಗಿ ಎಲ್ಲಿ ಒಡಿಕೊಗುವರೀ ಎಂಬ ಅಂಚಿಕೆಯು ನನ್ನಲ್ಲಿ ಹುಟ್ಟಿದೆ! ಅದುದರಿಂದ ಅವ್ವಾ, ನಾನೂ ಅವರ ಸಂಗಡಲೇ ಹೊರಡುವೆನು! ನಾನು ಹತ್ತರದಲ್ಲಿದ್ದರೆ, ಅವರ ಮನಸ್ಸು ಅಷ್ಟೋಂದು ಚಂಚಲವಾಗ ಗೊಡುವದಿಲ್ಲ. ಅನೇಕವಿಧಿದಿಂದ ಪ್ರಯತ್ನಮಾಡಿ ಅವರನ್ನು ನನ್ನಲ್ಲಿ ಅನುರಕ್ತರಾನ್ವಯಿ ಮಾಡಿಕೊಳ್ಳುವೆನು. ಅವ್ವಾ, ನಾನು ಅವರ ಸಂಗಡ ಹೋಗಿಯೇ ಹೊಗುವೆನು.

**ರೋಷನ ಬೇಗಮಳ ಈ ಹಂಚಿಕೆಯು ಅಫ್ರಿಕೂಶಾನನ ಮನಸ್ಸಿಗೆ ಬಂತು.** ಆನಂದದ ಭರದಳ್ಲಿ ‘ಬಹೋತ ಹೀ ಅಚ್ಚಾ!’ ಎಂಬ ಮಾತುಗಳು ಅವನ ಬಾಯಿಂದ ಹೊರಬಿದ್ದವು. ಬಾದಶಹನಿಗೂ ಈ ಯುಕ್ತಿಯು ಸಮಂಜಸವೇನಿಸಿತು. ಆತನು ಅಫ್ರಿಕೂಶಾನನನ್ನು ಕುರಿತು ಪ್ರತ್ಯೇಕಮಾಡಿದನು. “ ಯುದ್ಧವೆಂಬುದು ಹೆಂಗಸರ ವಿಷಯವಲ್ಲ ; ಅದುದರಿಂದ ರೋಷನಳು ಬಜಾಬೆಯು ಸಂಗಡ ಹೋದರಿ ಅವಳ ಮೇಲೆ ಏನಾದರೂ ಸಂಕಟವು ಬರಲಿಕ್ಕೆಲ್ಲವನ್ನೀ ? ”

ಅಫ್‌ರೂಲ್‌ಖಾನನು ತಿರಸ್ಯಾರದಿಂದ ನಕ್ಷೆ ಇಂತು ನುಡಿದನು:— ವಿಜಾ ಪುರದ ಪರಾಕ್ರಮಾಲಿಯಾದ ಸೈನ್ಯವು ದಿಲ್ಲಿಯ ಬಾದಶಾಹನೇಡನೆ ಯಂಥ ಮಾಡಬಲ್ಲುದು. ಅಂದನೇಲೇ ಈ ಗುಡ್ಡೆ ದೊಳಿಗಿನ ಇಲಿಗಳನ್ನು ಬೆಂಧುಟ್ಟು ವುದಕ್ಕೆ ಭಯಾವೇನು ? ಇದಕ್ಕೆ ಯುದ್ಧವೆಂದಾದರೂ ಯಾರು ಅನ್ನವರು ? ವಿಜಾಪುರದ ಪ್ರಚಂಡವಾದ ಸೈನ್ಯವು ಸಂರಕ್ಷಕವಾಗಿರಲು, ಆಗುಡ್ಡೆ ಇಲಿಗಳು ರೋಷನ ಬೇಗಮಳ ದರ್ಜನವನ್ನು ಮಾಡಲಾದರೂ ಸಮರ್ಥವಾಗಲಾರವು. ತಾವು ನಿಭಯದಿಂದ ರೋಷನಳನ್ನು ಕೆಳಿಸಿಬಿಡಿರಿ. ಬಜಾಜೀಖಾನರ ಕಡಿ ವಾಣವು ಬೇಗಮಳ ಕರ್ಮಾಲಿದ್ದರೆ, ಅವರಿಂದ ವಿಜಾಪುರಕ್ಕೆ ಯಾವ ತರದ ಹಾನಿಯೂ ತಟ್ಟುದು ! ”

ಈ ಪ್ರಕಾರದ ಮಾತೃಕತೆಗಳಾದ ಬಳಿಕ ರೋಷನಳು ಬಜಾಜಿಯ ಸಂಗಡ ಹೊರಡುವುದಕ್ಕೆ ಬಾದಶಾಹನಿಂದ ಅಪ್ಪಣಿಯನ್ನು ಪಡೆದಳು. ಅನಂತರ ಅವಳು ಅಂತಃಪುರದ ಕಡೆಗೆ ತೆರಳಿದಳು ; ಯಾಕಂದರೆ ಮುಂದೆ ನಡೆಯುವ ಯುದ್ಧಕ್ಕೆ ಹೊರಡುವ ಮೊದಲು ಮದನಬಾಣಿಗಳ ನೀರಿನಿಂದ ಮನೆಯಲ್ಲಿಯೇ ಆಕೆಯು ಯುದ್ಧವನ್ನು ಮಾಡಬೇಕಾಗತ್ತು. ಬಾದಶಾಹನೂ ಅಫ್‌ರೂಲ್‌ಖಾನನೂ ಒಮ್ಮ ಕಾಲದವರಿಗೆ ಆಲೋಚನೆಮಾಡುತ್ತು ಕುಳಿತುಕೊಂಡಿದ್ದರು. ಬಜಾಜೀಖಾನನಿಗೆ ತಿಳಿಯಗೊಡಂತೆಯೇ ಆತನನ್ನು ಹಾಡಿಗೆ ತರುವುದಕ್ಕೆ ಯಾವ ಉಪಾಯ ಗಳನ್ನು ಮಾಡಬೇಕೆಂಬುದಾಗಿ ಅವರು ಒಹಳ ಹೊತ್ತಿನ ವರಿಗೆ ಏಕಾಂತವಾಗಿ ಆಲೋಚಿಸಿದರು. ಕೊನೆಗೆ ಅವರಿಬ್ಬಿರೂ ಕೂಡಿ ಏನೆಂದು ನಿಶ್ಚಯಮಾಡಿದ ಲೆಂಬುದು ಮುಂದಿನ ಪ್ರಕರಣದಲ್ಲಿ ವಿಡಿತವಾಗುವುದು.

### —೨೫೩—

ಇದನೆಯ ಪ್ರಕರಣ



ಅಭಿಯೋಗ !



ಶ್ರೀಲಿಖಿತವಾಚಿಯು ಬಂಡಾಯವನ್ನು ಮುರಿಯುವೆನಿಂದು ಪ್ರತಿಜ್ಞೆ ಮಾಡಿದಂದ ನಿಂದ ಬಜಾಜೀಖಾನನ ಚಿತ್ತವೃತ್ತಿಯು ಬದಲಾಯಿತು. ಮೊಗಡ ಮೇಲಿನ ಖಿನ್ನತೆಯು ಇಲ್ಲದಂತಾಗಿ ಉತ್ತಾಪನವು ಅದರ ಸ್ಥಳವನ್ನು ಕ್ರಮಿಸಿತು. ರೋಷನ ಬೀಬಿಯ ಪ್ರೇಮಸಂಬಂಧದಿಂದ ಕುಲಮಯಾಡದೆ

ಯನ್ನು ಬೆಳೆಯಿಸುವಂತಹ ಸತ್ಪುತ್ರನು ತನಗೆ ಜನಿಸಲಿಲ್ಲವೆಂಬ ವಿಚಾರವನ್ನು ಆತನು ಮರಿತುಬಿಟ್ಟಿನು. ಶಿವಾಜಿಯ ಸಮ್ಮರ್ಥನ, ಆತನ ಬಂಡಾಯದ ಮಿಂಡನೆ, ಅದಿಲಕಾಹಿಯ ಸಂರಕ್ಷಣೆ ಇವುಗಳ ಹೊರತು ಅನ್ಯವಿಚಾರಗಳು ಆತನ ಮನಃಿನಲ್ಲಿ ಬಾರದಾದುವು. ಶಿವಾಜಿಯ ಮೇಲೆ ಯಾವ ಕಡೆಯಿಂದ ದಂಡೆತ್ತಿ ಹೋಗಬೇಕು? ಅವನನ್ನು ಎಂತಹ ಬಿಕ್ಕುಟ್ಟಿನ ಸ್ಥಿತಿಯಲ್ಲಿ ತರಬೇಕು? ಅವನನ್ನು ಹೇಗೆ ಜಯಿಸಬೇಕು? ಆತನು ಕರ್ಯಾಲ್ಯಿ ಸಿಕ್ಕಾಗ ವಿಜಾಪುರಕ್ಕೆ ಅವನನ್ನು ಹೇಗೆ ತರಬೇಕು? ಇವೇ ವಿಚಾರಗಳಲ್ಲಿಯೇ ಆತನು ಮುಖುಗಿಹೋಗಿದ್ದನು. ಭಾವಿಯುಧ್ದದ ಕಾಲ್ಪನಿಕಚಿತ್ರಗಳನ್ನು ಚಿತ್ರಿಸುವುದರಲ್ಲಿ ಆತನು ಮಗ್ನಾಗಿದ್ದನು. ಭಾವಿಪರಾಕ್ರಮದ ಕಲ್ಪನಾಚಿತ್ರದಿಂದ ಆತನು ಹೋಗಿಕಾಗಿ ಹೋಗಿದ್ದನು.

ಆತನು ಯುದ್ಧದ ಸಿದ್ಧತೆಯನ್ನು ತೆನಾಗಿ ಮಾಡಿದನು. ತೋಪುಗಳ ಸಮೂಹವೂ, ಅಪ್ಪಸ್ಯನ್ನೂ, ಶಸ್ತ್ರಪಾಣಿಗಳೂ ಸನ್ನಿಧಿ ರಾದರು. ಬಜಾಜಿಯು ದೊಡ್ಡ ಸರದಾರನಾದುದರಿಂದ ಶಿವಾಜಿಯ ಜೀದ ತ್ಯಾನನ್ನು ಮುರಿಯುವುದಕ್ಕೆ ಸಾಕಷ್ಟು ಸೈನ್ಯವು ಆತನ ಬಳಿಯಲ್ಲಿತ್ತು. ಮೇಲಾಗಿ ಕೆಲವು ಮರಾಟ ಸರದಾರರೂ, ಮುಸಲ್ಬಾನ ಸರದಾರರೂ ಸಸ್ಯೈನ್ರಾಗಿ ಬಂದು ಅವನನ್ನು ಕೂಡಿದ್ದರು. ಶಿವಾಜಿಯ ಬಂಡಾಯವನ್ನು ಅಡಗಿಸಿದ ಕೇರ್ಕಿಗೆ ತಾವೂ ಭಾಜನರಾಗಬೇಕೆಂಬ ಉದ್ದೇಶದಿಂದಲೇ ಅವರು ಬಜಾಜಿಯ ಸೈನ್ಯದಲ್ಲಿ ಸಮುಲಿತರಾಗಿದ್ದರು. ಬಜಾಜಿಖಾನಿಗೂ ಇದು ಇವ್ಯವಾಗಿಯೇ ಇತ್ತು. ಏಕೆಂದರೆ ತನ್ನ ಬಲವು ಅಧಿಕವಾಗಿದ್ದಷ್ಟು ಶಿಫ್ರವಾಗಿ ತನ್ನ ಕಾರ್ಯವು ನೆರವೇರುವುದೆಂದು ಆತನು ನಂಬಿದ್ದನು. ಆದುದರಿಂದ ಯುದ್ಧಸನ್ನಿಧಿ ರಾಗಿ ತನ್ನ ಕಡೆಗೆ ಬಂದ ಆ ಸರದಾರನ್ನು ಅವನು ಸ್ವಾಗತಪೂರ್ವಕವಾಗಿ ಬರಮಾಡಿಕೊಂಡನು.

ಯುದ್ಧಕ್ಕೆ ಹೊರಡುವ ದಿವಸವು ಸಮಾಪಿಸಿತು. ಆದರೆ ಮಧ್ಯದಲ್ಲಿಯೇ ಒಂದು ವಿಷ್ಣುವು ಉಪಸ್ಥಿತವಾಯಿತು. ನಾನೂ ತಮ್ಮ ಸಂಗಡ ಬರುವೆನೆಂದು ರೆಳೆಷನ ಬೇಗಮುಳು ಹಟ್ಟವನ್ನು ಒಡಿದಳು. ಬಜಾಜಿಖಾನನು ಆವಳ ಮನ ಸ್ವನ್ನು ತಿರುಗಿಸುವ ಉದ್ದೇಶದಿಂದ ಅವಳಿಗೆ ಹೀಗೆ ಹೇಳಿದನು:— “ನಾನು ಹೋಗಬೇಕಾಗಿರುವ ಪರ್ದೇಶವು, ಸ್ವೀರು ನೋಡುವಂತೆ ಸುಂದರವಾಗಿಲ್ಲ. ಗುಡ್ಡದೊಳಗಿಂದಲೂ, ಹಳವು (ಕುರಚು ಕಾಡು) ಗಳೊಳಗಿಂದಲೂ, ತಗ್ನು ಡಿಸ್ಟ್ರಿಕ್ಟೊಳಗಿಂದಲೂ ಇಂದ್ರಾ ಹೋಗಬೇಕಾಗುವುದು. ಶಿವಾಜಿಯು ಸಹಜ.

ವಾಗಿ ಕಯ್ಯೇರತಕ್ಕುವನೆಲ್ಲ. ಅನೇಕಪ್ರಕಾರದ ಪ್ರತಿಕೂಲಪೆಸ್ಟ್ ತಿಯಲ್ಲಿ ಆತ ನನ್ನ ಜಿನ್ಚಿಟ್ಟಬೇಕಾಗುವದು. ಅನೇಕದುರ್ಗಗಳನ್ನು ಹತ್ತಬೇಕಾಗುವದು. ಎಷ್ಟೋ ಸಾರೆ ಕಾಲಿಂದಲೇ ನಡೆಯಬೇಕಾಗುವದು. ಈ ಪ್ರಕಾರದಿಂದ ಕಷ್ಟ ಕರವಾದ ಸ್ಥಿತಿಯಲ್ಲಿ ನನೊಷ್ಟನೆ ಬಂದು, ಸೌಖ್ಯದಿಂದಿದ್ದ ನೀನು ದುಃಖದಲ್ಲಿ ಏಕೆ ಬೀಳುವೇ ? ”

ಹೀಗೆ ಬಜಾಬೆಯು ರೋಷನ ಬೇಗಮಳಿಗೆ ಬೇಕಾದಷ್ಟು ಉಪದೇಶ ಮಾಡಿದನು. ಅದರೆ ಎಲ್ಲವೂ ವ್ಯಧವಾಯಿತು. ತನ್ನ ಸಂಗಡ ಬರಬೇಡ ವೆಂದು ತಿಳಿಸಿ ಹೇಳಲು ಹೆಚ್ಚು ಹೆಚ್ಚಾಗಿ ಬಜಾಬೆಖಾನನು ಪ್ರಯತ್ನ ಮಾಡಿ ಡಂತೆ, ಬೇಗಮಳ ಕಣ್ಣಾಳಿಗಿನ ಗಂಗಾಯಮನೆಗಳ ಪ್ರವಾಹಕ್ಕೆ ಹೆಚ್ಚು ಹೆಚ್ಚಾಗಿ ಮಹಾಪೂರವು ಬರಹತ್ತಿತು. ಬಜಾಬೆಖಾನನು ಏನು ಹೇಳಿದರೂ “ನೀವು ನಿಜವಾಗಿ ನನ್ನನ್ನ ಪ್ರೀತಿಸುವುದಿಲ್ಲ. ನಿಮ್ಮ ನಿಜವಾದ ಪ್ರೀಮವು ನನ್ನ ಮೇಲೆ ಇದ್ದರೆ, ಹೀಗೆಂದಿಗೂ ನೀವುನನ್ನನ್ನ ನಿರಾಶೆಗೆ ಒಳಗಾಗಿಂದುತ್ತಿದ್ದಿಲ್ಲ.” ಎಂಬ ನಿಯಮಿತವಾದ ಉತ್ತರವನ್ನು ಕೊಡುತ್ತ ಅಳಳಾರಂಭಿಸಿದಳು. ಮತ್ತು ‘ನಾ ನೂ ನಿಮ್ಮ ಸಂಗಡ ಬರುವೇನು.’ ಎಂಬ ಪ್ರಳೀಯನ್ನು ಎಬಿಡದ ಹೇಳುತ್ತಿದ್ದಳು.

ರೋಷನ ಬೇಗಮಳ ಈ ಹಟವನ್ನು ನೋಡಿ ಬಜಾಬೆಖಾನನಿಗೆ ಆಶ್ಚರ್ಯ ವಾಯಿತು ! ಹೆಂಗಸರ ಹಟವನ್ನು ಪೂರಿಯಿಸುವದು ಕಿಳಿವೆಂಬುದನ್ನು ಆತನು ತಿಳಿದಿದ್ದನು. ಆದರೂ ಮನೆಯೊಳಗಿನ ಯಜಮಾನನ ಮಹತ್ವಾಕಾಶ್ಯಯನ್ನು ಮಂತ್ರಾವಾಲು ಮಾಡಲು ಹೆಂಗಸರು ಸಿದ್ಧರಾಗುವರೆಂಬುದು ಆತನಿಗೆ ಗೊತ್ತಿರಲಿಲ್ಲ. ರೋಷನ ಬೇಗಮಳನ್ನು ಸಂರಕ್ಷಿಸಲಿಕ್ಕೆ ಆತನು ಅಸಮರ್ಥನಾಗಿದ್ದ ನೆಂಬಂತೇನೂ ಇಲ್ಲ. ಆತನು ಕರ್ಯಾಲ್ಯಾಟಿ ಬಳಿಗಳನ್ನು ಇಟ್ಟಿರದೆ ಖಡ್ಗವನ್ನು ಹಿಡಿದ ವೀರಪುರುಷನೇ ಅಗಿದ್ದನು. ಆದರೆ ಈ ಯುದ್ಧವು ಬಂದು ವಿಶ್ವಸ್ಯ ಪ್ರಕಾರದ್ವಾಗಿದ್ದುದರಿಂದ, ತನ್ನ ಸಂಗಡ ಸ್ತ್ರೀಯರನ್ನು ಕಟ್ಟಿಕೊಂಡು ಹೋಗುವದು ಅನುಚಿತವಂದು ಆತನು ತಿಳಿದಿದ್ದನು. ಔರಂಗಜೇಬನ ಮೇಲೆ ದಂಡೆತ್ತಿ ಹೋಗಬೇಕಾಗಿದ್ದರೆ ರೋಷನಳನ್ನು ಸಂಗಡ ಕರಂದುಕೊಳ್ಳಲು ಆತನು ಎಂದೂ ಹಿಂದೆ ಮಂದ ನೋಡುತ್ತಿದ್ದಿಲ್ಲ. ಯಾಕಂದರೆ ಆ ಯುದ್ಧದಲ್ಲಿ ಯಾವನು ಶೋರನೋ ಆತನಿಗೆ ಜಯವು ಸಿಕ್ಕುತ್ತಿತ್ತು; ಬಜಾಬೆಖಾನನಿಗಾದರೂ ತನ್ನ ಶಾಯ್ದದ ವಿಷಯವಾಗಿ ಜೆನ್ನಾಗಿ ನಂಬಿಗೆಯಿತ್ತು. ಆದರೆ ಈಗ ಅವನು ಮರಾಟರ ವಿರುದ್ಧವಾಗಿ ಯುದ್ಧಮಾಡಬೇಕಾಗಿತ್ತು. ಮರಾಟರು ಯುದ್ಧರಂಗದಲ್ಲಿ ಎದುರು

ನಿಂತು ಯುದ್ಧ ಮಾಡುವ ಸ್ವಭಾವದರಲ್ಲಿವೆಂಬುದು ಆತನಿಗೆ ಗೊತ್ತಿತ್ತು. ಗರಿ ಕಂದರಗಳೊಳಗಿಂದಲೂ ಗುಡ್ಡೆಹೆಚ್ಚುಪುಗಳೊಳಗಿಂದಲೂ ಅಕ್ಸಾತ್ತಾಗಿ ಓಡಿ. ಬಂದು, ವಿಜಾಪುರದ ಸೈನ್ಯವನ್ನು ಹಣ್ಣು ಮಾಡುವ ಪ್ರಯತ್ನವನ್ನು ಮರಾಠರು ಮಾಡುವರಿಂಬದನ್ನು ಆತನು ಚೆನ್ನಾಗಿ ತಿಳಿದಿದ್ದನು. ಆದುದರಿಂದ ಸ್ತೋಸಮಾಹವನ್ನು ಸಂಗಡ ಕರೆದುಕೊಂಡು ಹೋಗುವದು ಅವನಿಗೆ ಇಪ್ಪವಾಗಿದ್ದಿಲ್ಲ. ಆತನು ಈಗ ಯುದ್ಧ ಮಾಡಬೇಕಾಗಿದ್ದಿಲ್ಲ; ಬಂಡುಗಾರಿಗೆ ಯೋಗ್ಯಶಾಸನವನ್ನು ಮಾಡುವುದಕ್ಕಾಗಿ ಅವರನ್ನು ಬೆನ್ನಪ್ಪೆ ಹೋಗಬೇಕಾಗಿತ್ತು. ಆದುದರಿಂದ ಈಸಾರೆ ತನ್ನ ಸಂಗಡ ಬಂದೇ ಬರುವನೆಂದು ಹಟ್ಟವನ್ನು ಹಿಡಿಯಬೇಡವೆಂದು ರೋಷನಳಿಗೆ ಆತನು ಪರಿಪರಿಯಿಂದ ಹೇಳಿದನು. ಆದರೂ ವ್ಯಾಘರ್ವೆ !! ರೋಷನಬೇಗಮಳು. ಬಜಾಜಿಗೆ ಮೂಗಿಂತ ದೊಡ್ಡ ದಾದ ಮೂಗುತಿಯಂತಿದ್ದ ಲು. ಬಜಾಜಿಖಾನನು ಆ ಮೂಗುತಿಯ ಸೌಂದರ್ಯಕ್ಕೆ ಮೋಹಿಸಿ ಹೋಗಿದ್ದನಾದುದರಿಂದ, ಅದರ ಭಾರ ವು ಮತ್ತು ಹೆಚ್ಚಿಗಿತ್ತು. ಅವನು ಮೊದಲು ಅದನ್ನು ಅಲಂಕಾರವೆಂದು ಧಾರಣೆ ಮಾಡಿದನು; ಆದರೆ ಈಗ ಅದು ಅವನಿಗೆ ಪೀಡೆಯಾಗಿ ಪರಿಣಮಿಸಿತು. ರೋಷನಳ ಈ ಹಟ್ಟವನ್ನು ಕಂಡು ಒಮ್ಮೆ ಅವಳ ನಿಷಯವಾಗಿ ತಿರಸ್ಯಾರವೂ ಅವನಲ್ಲಿ ಉತ್ತನ್ನವಾಯಿತು. ಆದರೂ ಅದನ್ನು ವ್ಯಕ್ತವಾಗಿ ತೋರಿಸಲು ಆತನಿಗೆ ಧೈಯರ್ವಿಲ್ಲಿದೆ ಹೋಯಿತು ! ಯಾವಳ ಪ್ರೇಮಕಟ್ಟಾಕ್ಷರಭಾವದಿಂದ ಆತನು ವೈಭವಶಿಲಿರವನ್ನು ಏರಿಸ್ತನೋ, ಅವಳ ನಿಷಯವಾಗಿ ತಿರಸ್ಯಾರವನ್ನು ವ್ಯಕ್ತಿಬಡಿ ಸಿದರೆ ಮುಂದಣ ವೈಭವವೆಂತೋ ?

ಕೊನೆಗೆ ತನ್ನ ದೈವವನ್ನೇ ಹಳಿದುಕೊಳ್ಳುತ್ತ ಬಜಾಜಿಯು ರೋಷನಳನ್ನು ತನ್ನ ಸಂಗಡ ಕರೆದುಕೊಂಡನು. ಬಜಾಜಿಖಾನನ ಮನೋವಾಚಿಯನ್ನು ತನ್ನ ಅಧಿನದಲ್ಲಿಪ್ಪೆ ಕೊಳ್ಳುವದಕ್ಕಾಗಿಯೇ ಬೇಗಮಳು ಯುದ್ಧ ಕ್ಕೆ ಹೊರಟಿದ್ದಿಲ್ಲಿಲ್ಲ. ಅಂದ ಮೇಲೆ ತನ್ನ ವಿಲಾಸಮಂದಿರವನ್ನು ಅವಳು ನಿಷಯವಿಲ್ಲಿಯೇ ಬಿಟ್ಟು ಹೋಗಿವದು ಅಸಂಭವನಿಯವಾಗಿತ್ತು. ದಾಸದಾಸಿಯರು, ಪಾತ್ರೆಗಳು, ಪರ್ಯಂಕಗಳು, ಸುಗಂಧವಸ್ತುಗಳು, ಆಹಾರದ ಪದಾರ್ಥಗಳು ಇವುಗಳ ಕೀರತಿಯು ಬೇಗಮಸಾಹೇಬರಿಗೆ ಉಂಟಾದರೆ ನಡೆಬುಬಹುದೇ ? ಸ್ತೋಸಮಾಜವನ್ನು ಸಂಗಡ ಕರೆದುಕೊಂಡ ಮೇಲೆ ಇಡೀಲ್ ಸಂಸಾರದಿಂದ ನಿಲ್ದಾಸವಾಗಿರುವದು ಶಕ್ತಿವೇ ? ಬಜಾಜಿಖಾನನು ಬಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೂ ಹೋಗುವುದನ್ನು ವಿಚಾರಿಸುವುದಕ್ಕಿಂತ, ಬೇಗಮಳು

ಸೌಖ್ಯದ ವಿಷಯವಾಗಿಯೇ ಹೆಚ್ಚು ವಿಜಾರಮಾಡಬೇಕಾಯಿತು ! ಆತನ ವೇಳೆ ಯೆಲ್ಲವೂ ರೋಷನ ಬೇಗನುಳ ವ್ಯವಸ್ಥೆಯಲ್ಲಿಯೇ ಹೆಚ್ಚುವಾಗುತ್ತಿತ್ತು!

ಕಟ್ಟುಕಡೆಗೆ ಬಜಾಜಿಯ ಸೈನ್ಯವು ವಿಜಾಪುರವನ್ನು ಬಿಟ್ಟು ಪ್ರಕ್ರಿಯ ಹಾದಿಯನ್ನು ಒಡಿಯಿತು. ಆತನ ಶಿಬಿರದ ಸುತ್ತುಮುತ್ತುಲೂ ಬಂದು ಪಟ್ಟಣವೇ ಇದ್ದಂತೆ ತೋರುತ್ತಿತ್ತು. ಯಾಕಂದರೆ ಸೇನಾಪತಿ ಸಾಹೇಬರ ಶ್ರೀಸಮೂಹವು ಅವರ ಸಂಗಡಲೇ ಇದ್ದ ದರಿಂದ ಅವರೆಲ್ಲಿಗೂ ತಕ್ಕ ವ್ಯವಸ್ಥೆಯು ಆಗಲೇ ಬೇಕಾಗಿತ್ತು. ಬಾದಶಾಹನ ಮುದ್ದುನುಗಳು ಶಿಬಿರದಲ್ಲಿದ್ದ ಮೇಲೆ ಬಾದಶಾಹ ನಿಂದಲೇ ಉಪಚೀವಿಸಿಕೊಂಡಿದ್ದ ಜರು, ಅಕೆಯ ಸುಖಿಸೌಕರ್ಯಗಳ ಕಡೆಗೆ ಲಕ್ಷ್ಯಗೊಡಿ ಸುಮ್ಮೆ ಇರುವದುಂಟೇ? ಹಾಡುವುದು, ವಾಡ್ಯಗಳನ್ನು ನುಡಿಸುವದು, ಕುಣಿಯುವುದು, ನಾಟಕವಾಡುವುದು ಮೊದಲಾದ ಮನೋರಂಜಕಕ್ಕೀರೆದೆಗಳು ಪ್ರತಿಯೊಂದು ಸ್ಥಳದಲ್ಲಿಯೂ ಅಸಂಖ್ಯಾತವಾಗಿ ನಡೆಯುತ್ತೋಡಿದ್ದಾನ್ನ.

ಬಜಾಜಿಯ ಸೈನ್ಯವು ವಿಜಾಪುರದಿಂದ ಹೊರಟು ಈಗ ಇನ್ನೆಯ ಸ್ಥಳದಲ್ಲಿ ತಳಪೂರಿತ್ತು. ಆಗ ವಿಜಾಪುರದಿಂದ ಬಂದು ದೊಡ್ಡ ಸೈನ್ಯವು ಎದುರಿಗೆ ಬರುತ್ತಿರುವುದು ಗೋಚರವಾಯಿತು. ಶಿವಾಜಿ ಭೋಸೆಯು ಬಂದುಗಾರರಾದ ಮರಾಠರು ವಿಜಾಪುರದ ಕಡೆಯಿಂದ ಬರುವ ಸಂಭವವಿದ್ದಿಲ್ಲ. ಆದುರಿಂದ ಈ ದಂಡನ್ನು ಕಂಡು ಬಜಾಜಿಗೆ ಬಹಳ ಆಶ್ಚರ್ಯವಾಯಿತು. ಆತನು ಸೈನ್ಯ ಸಹಿತನಾಗಿ ಜಾಗರೂಕನಾಗಿ ನಿಂತನು; ಮತ್ತು ಆ ಸೈನ್ಯವು ಯಾವುದಂಬದನ್ನು ಗೊತ್ತುನೂಡುವದಕ್ಕಾಗಿ ದೂರದನ್ನು ಕಳಿಸಿದನು. ಅದು ವಿಜಾಪುರದ ಸೈನ್ಯವೇ ಆಗಿದ್ದು, ಅಫ್ರಿನುಲ್ ಶಾಸನ ಅಧಿಪತ್ಯವ ಕೆಳಗೆ ಅವನ ಅಪ್ಪಣಿಯ ಮೇರಿಗೆ ಪ್ರಜೆಯ ಕಡೆಗೆ ನಡೆದಿತ್ತು. ಆಮುದರಿಂದ ಬಜಾಜಿಯಾನನು ಮತ್ತೆ ಕೆಲವು ದಿವಸ ಅಲ್ಲಿಯೇ ನಿಲ್ಲಿವ ನಿಶ್ಚಯವಾಡಿದನು. ಎರಡೂ ಸೈನ್ಯಗಳು ಭೆಟ್ಟಿಯಾದವು. ಬಜಾಜಿಯಾನನ ಸೈನ್ಯದಲ್ಲಿ ಮರಾಠ ದಂಡಾಳಗಳು ಹೆಚ್ಚಿಗೆ ಗಿಡ್ಡರು. ಆದರೆ ಅಫ್ರಿನುಲ್ ಶಾಸನ ಸೈನ್ಯದಲ್ಲಿ ಎಲ್ಲರೂ ಮುಸಲ್ಮಾನರೇ ಇವ್ವಾರು.

ಸೇನಾಪತಿಗಳಿಬ್ಬರೂ ಪರಸ್ಪರ ದರ್ಕನಾವನ್ನು ತರ್ಕೊಂಡರು. ಮೊದಲಿ ನಿಂದಲೂ ಅವರು ಒಬ್ಬರನೆಂಬುಬ್ಬರು ಸೇರುತ್ತಿದ್ದಿಲ್ಲ. ಆದುರಿಂದ ಅಫ್ರಿನುಲ್ ಶಾಸನು ಹೆಚ್ಚಿಗಿ ಪನನ್ನೂ ಮಾತಾಡದೆ ಬಾದಶಾಹನ ಮುದ್ರೆಯಿಂದ ಅಂಕಿತವಾಗಿದ್ದ ಬಂದು ಕಾಗದದ ಜೀಲನನ್ನು ತನ್ನ ನಡುವಟ್ಟಿಯೋಳಗಿಂದ ತೆಗೆದು ಅದನ್ನು ಬಜಾಜಿಯಾನನ ಕರ್ಮಣಿಗೆ ಕೊಟ್ಟಿನು. ಅದನ್ನು ಒಂದಿದೊಡನೆಯೇ ಬಜಾಜಿಯು

ಹಕ್ಕೆಯ ಮೇಲಿನ ನರಗಳು ಉಬ್ಜಿದುವು. ಆದರೂ ಆತನು ಬಾದಕಹನ ಅಪ್ಪಣಿಯನ್ನು ಶಿರಸಾವಹಿಸಿ ಅಫ್‌ರೂಪುಲ್‌ಖಾನನಿಗೂ, ಆತನ ಸೈನ್ಯಕೂಲ್ಯ ತನ್ನ ಶಿಬಿರದಲ್ಲಿ ಉತ್ತಮತರದ ವ್ಯವಸ್ಥೆಯನ್ನು ಇಡಿಸಿದನು. ಬಾದಕಹನಿಂದ ಒಂದೆ ಹತ್ತುವೆಚ್ಚಿಗೆ ಇತ್ತು:—

“ನಮ್ಮ ಪ್ರೀತಿಯ ಅಳಿಯುಂದಿರೂ, ವಿಜಾಪುರದ ಶ್ರೀಷ್ವಪ್ರತಿಯ ಸರದಾರರೂ ಆದ ಬಜಾಜೆಖಾನರಿಗೆ —

“ಶಿವಾಚಿ ಭೋಸಲೆಯ ಸೈನ್ಯವು ಒಳ್ಳೆಯ ಸಿದ್ಧ ತೆಯಲ್ಲಿದೆಯೆಂಬುದನ್ನು ಕೇಳಿ ದಾಗಿನಿಂದ ನಮಗೆ ನಿಮ್ಮ ವಿಷಯವಾಗಿ ಬಹಳ ಚಿಂತೆಯು ಉತ್ತನ್ನವಾಯಿತು. ನೀವು ಭೀಮಪರಾಕ್ರಮಿಗಳಾಗಿರುವರೆಂಬುದನ್ನು ನಾವು ಬಲ್ಲಿವು. ಆದರೂ ಶಿವಾಚಿಯಂತಹ ಕವಟಿಪಟ್ಟಿವಾದ ಶತ್ರುವಿನೆಂದನೆ ನೀವು ಕಾದಬೇಕಾಗಿರುವದೊಂದು, ಪ್ರಸಂಗವಿಶೇಷದಲ್ಲಿ ಉಪಯೋಗಕ್ಕೆ ಬೀಳಬೇಕೆಂಬ ಉದ್ದೇಶದಿಂದ ಸರಧಾರ ಅಫ್‌ರೂಪುಲ್‌ಖಾನರ ಕೈಕೆಳಗೆ ತುಸು ದಂಡನ್ನು ಕೊಟ್ಟು ನಿಮ್ಮ ಸಾಹಾಯ್ಯಕೊನ್ನೇಸುಗ ಕಳಿಸಿಕೊಟ್ಟಿದ್ದೀವೆ. ಈ ಯುದ್ಧದಲ್ಲಿ ನೀವು ಸೇನಾಧ್ಯಕ್ಷರಾಗಿರುವದರಿಂದ ಈ ಕೆಲಸವನ್ನು ನೀವು ಉತ್ತಮರೀತಿಯಿಂದ ಕೊನೆಗಾಣಿಸುವಿರೆಂದು ಪೂರ್ಣವಾಗಿ ನಂಬಿದ್ದೀವೆ. ನೀವು ಅಫ್‌ರೂಪುಲ್‌ಖಾನರ ಸೈನ್ಯವನ್ನು ಉಪಯೋಗಿಸುವದಿಲ್ಲವೆಂದು ನಮಗೆ ನಿಶ್ಚಯವಾಗಿ ತಿಳಿದಿರುವದರಿಂದ, ಆ ಸೈನ್ಯದ ಆಧಿಪತ್ಯವನ್ನು ನಿಮಗೆ ಕೊಟ್ಟಿಲ್ಲ. ಅಫ್‌ರೂಪುಲ್‌ಖಾನರು ಸೈನ್ಯಸಹಿತರಾಗಿ ಸ್ವತಂತ್ರವಾಗಿಯೇ ನಿಮ್ಮ ಸಂಗಡ ಪ್ರಣೆಗೆ ಬರುವರು. ಆದರೆ ಅವಕ್ಷೀನಿದ್ದ ಹೊರತು ಅವರು ಯುದ್ಧದಲ್ಲಿ ಸಮಾವಿಷ್ಪರಾಗಲಿಕ್ಕಿಲ್ಲ! ಈ ಯುದ್ಧದಲ್ಲಿ ಯಶಸ್ವಿಸಂಪಾದಿಸಿದ ಶ್ರೀಯಸ್ಸು ಪೂರ್ಣವಾಗಿ ನಿಮ್ಮ ಪಾಲಿಗೇ ಬರಲೆಂದು ನಾವು ಮನಃಪೂರ್ವಕವಾಗಿ ಇಕ್ಕಿಸುಕ್ಕೊಂಡೇವೆ. ಆದುದರಿಂದಲೇ ಅಫ್‌ರೂಪುಲ್‌ಖಾನರ ಸೈನ್ಯವನ್ನು ನಿಮ್ಮ ಸೈನ್ಯದಲ್ಲಿ ಸೇರಿಸಲು ನಮಗೆ ಅಪೇಕ್ಷೆಯಿಲ್ಲ. ಆದರೂ ನಿಮ್ಮ ಸಂರಕ್ಷಣವಾಡುವದು ನಮ್ಮ ಕರ್ತವ್ಯವಾದುದರಿಂದ ಪ್ರಸಂಗಿಂದಾಗಿ ಸಾಹಾಯ್ಯವು ಸಮಾಪದಲ್ಲಿಯೇ ಇರಲೆಂಬ ಉದ್ದೇಶದಿಂದ ಸದ್ಯಕ್ಕೆ ಅಫ್‌ರೂಪುಲ್‌ಖಾನರನ್ನು ಕಳಿಸಿದ್ದೀವೆ. ವಿಜಾಪುರದ ಸೈನ್ಯವು ಪ್ರಣೆಗೆ ತಲ್ಪಂಕ್ರಿಕಾದರೆ ಎಷ್ಟು ಅವಕಾಶವು ಬೇಕಾಗುತ್ತದೆಯಂಬುದು ನಿಮಗೆ ಗೊತ್ತೇ ಇದೆ. ಈ ಅಫ್‌ರೂಪುಲ್‌ಖಾನರ ಸೈನ್ಯದ ಯೋಗ್ಯವಸ್ಥೆಗೆ ನೀವು ತಕ್ಕುಮಟ್ಟಿಗೆ ನೇರವಾಗತಕ್ಕುದ್ದು.

“ಶುತ್ತಮ್ಮೆ ಮಹಮದ ಅದಿಲಿಕಹಾ.”

ಅಫ್‌ರೂಪುಲ್‌ಖಾನನ ಮೇಲಿಯೂ ಅವನ ಸೈನಿಕರ ಮೇಲಿಯೂ ಬಜಾಜೆಖಾನನ ಅಧಿಕಾರವು ನಡೆಯುತ್ತಿದ್ದಲ್ಲಿವಾದದರಿಂದ ಒಂದೇ ಒರಿಯಲ್ಲಿ ಏರಡು ಕತ್ತಿ

ಸಳಿನ್ನಿಟ್ಟುಂತಾಯಿತು. ಬಜಾಬೇಶಾನನ ಸೈನಿಕರಿಗೂ, ಅಫ್ ರುಲ್ ಖಾನನ ಶಿಪಾ ಯಿಗಳಿಗೂ ಪ್ರತಿದಿನವೂ ಆಗುತ್ತಿದ್ದ ಹೊಡೆದಾಟಗಳನ್ನು ಸಮಾಧಾನಗೊಳಿ ಸಬೇಕಾದರೆ ಬಜಾಬೇಗೆ ಸಾಕಾಗಿ ಹೋಗುತ್ತಿತ್ತು ! ಅಫ್ ರುಲ್ ಖಾನನು ಎಂದೂ ವಿತಕ್ಕೊಂಡಿಗೆಯುತ್ತಿದ್ದಿಲ್ಲ. ಆದುದರಿಂದ ಈ ಹೊಡೆದಾಟಗಳು ಒಮ್ಮೆಯೇ ವಿಕೋಪಕ್ಕೆ ಮುಟ್ಟು ರಕ್ತಪಾತವೂ ಆಗುತ್ತಿತ್ತು. ಬಜಾಬೇಶಾನನನ್ನು ನಾನು ಅಕ್ಷಿಸುವದೇ ಇಲ್ಲವೆಂಬುದನ್ನು ತೋರಿಸುವ ಹೊತ್ತು ಬಂದಾಗ ಅಫ್ ರುಲ್ ಖಾನನು ಅದನ್ನು ವ್ಯಘರವಾಗಿ ಕಳಿಯುತ್ತಿದ್ದಿಲ್ಲ. ಆದುದರಿಂದ ಆತನ ಶಿಪಾಯಿಗಳು ಬಹುಗೀರ್ಣಿಸುತ್ತಾಗಿದ್ದರು.

ಅಫ್ ರುಲ್ ಖಾನನನ್ನು ಬಾದಕಹನು ಏಕೆ ಕಳಿಸಿರುವನೆಂಬುದನ್ನು ಬಜಾಬೇ ಖಾನನು ತಿಳಿದುಕೊಳ್ಳುದೆ ಇರುವಷ್ಟು ಮೂರ್ಚಿನಾಗಿದ್ದಿಲ್ಲ. ತಾನು ಜಾತಿಭ್ರಷ್ಟನೆಂದು ದೈವಿಕವಾಡುತ್ತಿದ್ದ ಮುಸಲ್ಮಾನಸರದಾರರು ಬಾದಕಹನ ಕಿವಿಯಲ್ಲಿ ಉದಿಮದರಿಂದ ತಾನು ಮುಂದೆ ಬರುವಷ್ಟು ರಲ್ಲಿಯೇ ತನ್ನ ಹೀಂದೆಯೇ ಈ ಮೂಸ ಲನನನ್ನು ತನ್ನ ಮೇಲೆ ಲಕ್ಷ್ಯವಿಡುವವಕ್ಕಾಗಿಯೂ, ತನ್ನ ಮೇಲಿನ ಅವಿಶ್ವಾಸದಿಂದಲೂ ಬಾದಕಹನು ಕಳಿಸಿರಲಿಕ್ಕೆ ಬೇಕೆಂದು ಬಜಾಬೇಯು ಉಂಟಿಸಿದನು. ಆದರೆ ಈ ಮಾತನ್ನು ಅವನು ಆತ್ಮತೋರಿಸುತ್ತಿದ್ದಿಲ್ಲ. ತಾನು ಸಾರುವ ವರೆಗೆ ಮನಃಪೂರ್ವಕವಾಗಿ ಅದಿಲಶಾಂಕಿಯ ಬೆಳೆವಣಿಗೇಗೋ ಸ್ವರವಾಗಿ ಹೇಣಿಗರೂ, ಮುಸಲ್ಮಾನರು ಆ ಉಪಕಾರವನ್ನು ಈ ದೀಕ್ಷಿಯಿಂದ ತೀರಿಸುವರೆಂಬುದನ್ನು ನೇನೆಡು ಆತನಿಗೆ ಸಂತಾಪವಾಯಿತು. ತಾನು ಸ್ವಧರ್ಮದಿಂದ ಭೃಷ್ಣನಾಗಿ, ಬಂಧುಬಂಧವರನ್ನು ತೋರಿದು, ಸ್ವಜನರ ಮೇಲೆ ಕತ್ತಿಯನ್ನೆತ್ತಲು ಸಿದ್ಧನಾಗಿ ದ್ವರೂ, ಮುಸಲ್ಮಾನರು ತನ್ನ ಮೇಲೆ ವಿಶ್ವಾಸವಿಡಿರುವದನ್ನು ಕಂಡು ಆತನ ಮನಸ್ಸು ಉದ್ದಿಗ್ಂಬಾಯಿತು. ಅಫ್ ರುಲ್ ಖಾನನೂ ಆತನ ಶಿಪಾಯಿಗಳೂ ಪ್ರತಿದಿನವೂ ಒಂದಿಲ್ಲಿಂದು ನೇವದಿಂದ ಬಜಾಬೇಶಾನನನ್ನು ಅವಮಾನಗೊಳಿಸುತ್ತಿದ್ದರಾದದರಿಂದ, ಈ ಉದ್ದಿಗ್ಂಬತ್ತೆಯು ದಿನದಿನಕ್ಕೆ ಬೆಳೆಯುತ್ತು ಹೋಯಿತು. ತನ್ನವರೆಂಬ ವೇಳೆಹಕ್ಕೆ ಒಳಗಾಗಿ ಕೈಯಲ್ಲಿ ಸಿಕ್ಕ ಮರಾಟರನ್ನು ಬಜಾಬೇಶಾನನು ಬಿಟ್ಟು ಬಿಡದಂತೆ ನೋಡಿಕೊಳ್ಳುವದಕ್ಕಾಗಿಯೇ, ಬಾದಕಹನು ತನ್ನನ್ನು ಕಳಿಸಿದ್ದಾಗಿ ನೆಂದು ಅಫ್ ರುಲ್ ಖಾನನು ಸ್ವಷ್ಟವಾಗಿ ಅನ್ನಲಾರಂಭಿಸಿದನು. “ ಬಾದಕಹನು ನಿಜವಾಗಿ ನನ್ನ ಮೇಲೆಯೇ ವಿಶ್ವಾಸವುಳ್ಳವನಾಗಿದ್ದಾನೆ. ಬಜಾಬೇಯ ಮೇಲೆ ಆತನ ನಂಬುಗೆಯು ಎಳ್ಳುಷ್ಟು ಇಲ್ಲ; ಆದುದರಿಂದಲೇ ಈಗ ಬಾದಕಹನ

ನನ್ನನ್ನ ಕಳುಹಿದ್ದಾನೆ; ಬಜಾಜೀಶಾನನು ಹೇಸರಿಗೆ ಮಾತ್ರ ಸೇನಾಪತಿಯು. ” ಈ ಪ್ರಕಾರವಾಗಿ ತನ್ನ ಮನಬಂದುತ್ತೆ ಅಫ್ರಿಯುಲ್ ಶಾನನು ಎಷ್ಟರ ಮುಂದೆಯೂ ಹೇಳತ್ತಿದನು. ತನ್ನ ಪ್ರಿಯಪುತ್ರಿಯಾದ ರೋಷನಳಿಗೆ ಅಸಮಾಧಾನವಾಗ ಭಾರದೆಂದು ಬಾದಕಹನು ಹೇಸರಿಗೆ ಮಾತ್ರ ಸೇನಾಪತಿಯು ಶಸ್ತ್ರವನ್ನು ಬಜಾಜೀಯ ಕೈಯಲ್ಲಿ ಕೊಟ್ಟಿದ್ದಾನೆಂದು ಅನ್ನತ್ತ ಅಫ್ರಿಯುಲ್ ಶಾನನು ಬಜಾಜೀಯ ಅವ ಮಾನವನ್ನು ಮಾಡಲುಪಕ್ರಮಿಸಿದನು. ಅಂದಮೇಲೆ ಬಜಾಜೀಯ ಮನಸ್ಸು ಸಂತಪ್ತವಾದಾದರಲ್ಲಿ ಆತ್ಮಯ್ವವೇನು !

ಪ್ರತಿಯೊಂದು ಸ್ಥಳದಲ್ಲಿಯೂ ಇವರಿಬ್ಬರಲ್ಲಿ ಮೇಲೆ ಹೇಳಿದಂತೆ ವಾಗಾತ್ಮ ದಗಳು ನಡೆದೇ ನಡೆಯುತ್ತಿದ್ದವು. ಹಿಂದೂಜನರ ದೇವಾಲಯಗಳನ್ನು ಕೆಡಹು ವದೂ, ಅವುಗಳಲ್ಲಿ ಗೋವಧೀಯನ್ನು ನಡೆಯಿಸುವದೂ, ಲೀಲೆಯಿಂದ ಬ್ರಾಹ್ಮಣರ ಯಚ್ಚಿಷ್ಟೀಪವೀತಗಳನ್ನು ಕೀರ್ಳಿಸುವದೂ, ಅವರ ತಿಖೀಯನ್ನು ಕತ್ತಲಿಸುವ ದೂ, ಅಫ್ರಿಯುಲ್ ಶಾನನ ನಿತ್ಯದ ನಡತಗಳು! ಮರಾಟರ ಪ್ರಾಯದ ಹೆಂಗಸರ ನ್ನು ಕೆಡಿಸುವುದು ಆತನ ತಿಪಾಯರ ಪರ್ವತನವು! ಆದುದರಿಂದ ಇವರು ಯಾವ ಸ್ಥಳವಲ್ಲಿ ಇಳಿಯುತ್ತಿದ್ದರೋ, ಅಲ್ಲಿಯ ಜನರು ತ್ರಿಸ್ತುರಾಗಿ ಹೊಗುತ್ತಿದ್ದರು. ಶಾಂತಸ್ವಭಾವದ ಬಜಾಜೀಶಾನನಿಗೆ ಮೇಲಿನ ಸಂಗತಿಗಳಿಲ್ಲವೂ ಸಹನವಾಗುತ್ತಿರಲಿಲ್ಲ. ಹಿಂದೂಜನರಾದರೇನಾಯಿತು? ಅವರೂ ವಿಜಾಪುರಕ್ಕೆ ಅಧೀನವಾದ ಪ್ರಜೆಗಳೇ ಅಲ್ಲವೇ? ಅಂತಹರಿಗೆ ತೊಂದರೆಯನ್ನುಂಟಿವಾದುವುದು ಯೋಗ್ರಾ ವಲ್ಲವೆಂದು ಆತನು ಅಫ್ರಿಯುಲ್ ಶಾನನಿಗೆ ಎಷ್ಟೋ ಸಾರೆ ಹೇಳಿ ನೋಡಿದನು. “ ಆದರೆ ಮರಾಟಿಲ್ಲರೂ ಒಂದೇ; ವಿಜಾಪುರದ ಸಿಮೆಯಲ್ಲಿದ್ದ ವರಾದರೇನಾಯಿತು? ಇದೇ ಪ್ರಕಾರದಿಂದ ಅವರ ತಲೆಯನ್ನು ಕುಕ್ಕುದೆ ಇದ್ದರೆ ಅವರು ಎಂದೂ ಹಣ್ಣಾಗಲಿಕ್ಕಿಲ್ಲ! ” ಎಂದು ಅಫ್ರಿಯುಲನು ನಿಯಮಿತವಾದ ಉತ್ತರವನ್ನು ಕೊಡುತ್ತಿದ್ದನು. ಆದುದರಿಂದ ಅಫ್ರಿಯುಲ್ ಶಾನನ ಸ್ನೇಹದವರಿಂದ ಬಂಡುಗಾರಿಗೆ ಪ್ರತಿಬಂಧವಾಗಿಕ್ಕೆ ಪ್ರತಿಯಾಗಿ ಪಾಪ! ವಿಜಾಪುರದ ರಾಜನಿಷ್ಟಪ್ರಜೆಗಳಿಗೆ ಮಾತ್ರ ಅಸಹನೀಯವಾದ ದುಃಖವಾಯಿತು! ಇಂತಹ ಸ್ಥಿತಿಯಲ್ಲಿ ರಾಜನಿಷ್ಟೆಯು ಪ್ರಜೆಗಳಲ್ಲಿ ಹೇಗೆ ನೆಲೆಗೊಳ್ಳಬೇಕು? ಜನರ ಪ್ರವೃತ್ತಿಯು ಬಂಡು (ದಂಗೆ) ಮಾಡುವ ಕಡೆಗೆ ಏಕೆ ತಿರುಗಬಾರದು? ಬಂಡುಗಾರರು ಇಂತಹ ಬಾಧೀಯಿಂದಲೂ ಅತ್ಯಾಚಾರದಿಂದಲೂ ಮುಕ್ತರಾಗುತ್ತಿದ್ದರಾದರೆ ಜನರು ಅದೇ ಮಾರ್ಗವನ್ನು ಏಕೆ ಅವಲಂಬಿಸಬಾರದು?

ಅఫ్‌రూల్‌బానన ఈ అనాయకత్వచ ఆజరణగళన్న నోడి, ఈ కేల సమన్న వహిసికొందు తాను బక్కల తప్పు వాడిదంతాయితెందు బజా జిగే ఎనిసితు. యాకంచరి, అఫ్‌రూల్‌బాననూ ఆతన శిపాయిగళూ అత్యాచార మాడువచరు; ఆదరి సేనాపతియాదుదంంద ఆ దోషమ మాత్ర బజాజీఖానన తలీయ మేలి బరుక్కిత్తు. జనరేను మాడువచరు? శిష్టన అపరాధకేళ్లేస్పుర అనరు గురువస్మే హోణిగారనిందు తిరియువచరు! అఫ్‌రూల్‌బాననూ ఆతన స్వేసికరూ తన్న ఆళ్ళెయల్లిల్ల; తాను హసరిగి వాత్ర సేనాపతియాగిద్దేనే; ఎందు బజాజియాదరూ ఎష్టు జనర ముంద హేళుత్త హోగబేసు?

ఇంతక స్కృతియిందలే ఎరడూ సైన్యగళు పుణీయ సమీపక్కు బందును. “ కపిరపిచ కాపిశాయనమదమతో వృథికెన సంద్రషి: । ” ఎంబంతే అఫ్‌రూల్‌బానన స్కృతియింటాయితు! ఆతన అత్యాచారగళిగి ఎణయే ఇల్లదాయితు! యాకంచరి ఆతను శక్కువిన ప్రదేశదల్లి ప్రవేత్తిశద్గును. బజాజీఖానసిగి బక్కల బేసరవాయితు. రోషన బేగమళ మేలే ఆతన ప్రేమవు అతికచువాగిద్దు దంంద ఆకేయ సహవాసదల్లియూ, మంజులవాద భాషణదల్లియూ, సాంచయదశాసదల్లియూ, విలాసచే షైయల్లియూ తనగుంటాగుత్తిద్ద ఈ అవమానవన్న మరియులు ప్రయుత్తిసుత్తిద్దును. ఆదరేను?

ఆదరేను? అత్తుకడేయిందలూ ఒందు తల్లువు బంచు ఆతన హృదయ దల్లి నెట్టితు; అమ తీక్ష్ణ వాగిద్దుచేసో సిజువే; ఆదరి అదు తీక్ష్ణ వాాంద్ద షూభ్ర విషయక్తువాగియూ ఇత్తు!

### ఆరసియ ప్రకారణ

**“లు వ్యాప్తి స్పూరాజ్యశ్శే హోసదొందు విష్ణువు ప్రాప్తవాగువంతి తోరుత్తదే! ఇంతక పవిత్రవాద కాయుదల్లి శూడ అశ్శిత జనర వివాహదల్లి బరువంతే, అనేకవిష్ణుగళు అడ్డ బరుత్తిరువుదు దుచ్చేవవే సం! ఆదుదంంజ మహారాష్ట్రద లుద్దారవాగువ-**

ದಿವಸಗಳು ಇನ್ನೊ ಸಮೀಪಿಸಿಲ್ಲವೋ ಏನೋ ಎಂಬ ಭೀತಿಯು ಉಷ್ಣನ್ನನಾಗದೆ ! ಪರಮೇಶ್ವರನು ಈ ಪವಿತ್ರಕಾರ್ಯಕ್ಕೆ ಅಧಿಕವಾಗಿ ಏಕೆ ಸಹಾಯಮಾಡಲೊಂದು ? ”

“ಶಿವಬಾ, ಏನು ನಿನ್ನ ಹುಣ್ಣತನವಿದು ! ಪರಮೇಶ್ವರನ ಸಾಹಾರ್ಯವಿಲ್ಲದೆ ನೀನು ಇಷ್ಟ್ಯಾಂದು ಕೆಲಸ ಮಾಡಿದೆಯೂ ? ನಾಲ್ಪುರು, ಮಾವಳ’ರ ಹುಡುಗರನ್ನ ಕೂಡಿಕೊಂಡು ಪರಮಾತ್ಮನ ಸಾಹಾರ್ಯವಿಲ್ಲದೆ ತೋರಣಾಕೋಟಿಯನ್ನ ತೆಗೆದುಕೊಂಡೆನೆಂದು ನೀನು ತಿಳಿಯುತ್ತೀರೀಯೇನು ? ಈ ಸಂಕಟಗಳಿಂದ ದೇವರು ನಿಮ್ಮೆಲ್ಲರ ಪರೀಕ್ಷೆಯನ್ನ ಮಾಡುತ್ತಾನೆ. ಈ ಪರೀಕ್ಷೆಯಲ್ಲಿ ತೇರ್ಗಡಿ ಹೊಂದಿದ ಹೊರತು ಸ್ವರಾಜ್ಯೋಪಭೋಗವು ನಿಮಗೆ ದೊರೆಯುವುಂತಿಲ್ಲ. ಆಕಸ್ಮಿಕವಾಗಿ ಸುಖವು ಪ್ರಾಪ್ತವಾದರೆ ಅದರ ಬೆಲೆಯು ಮನುಷ್ಯನಿಗೆ ಗೊತ್ತಾಗುವದಿಲ್ಲ. ಆದುದರಿಂದ ಅದನ್ನ ಹೇಗೆ ಉಪಭೋಗಿಸಬೇಕೆಂಬುದೂ ಆತನಿಗೆ ತಿಳಿಯುವದಿಲ್ಲ. ಪ್ರಯತ್ನಪೂರ್ವಕವಾಗಿ ಸ್ವರಾಜ್ಯವನ್ನ ಗಳಿಸಿದರೆ ಅದನ್ನ ಉಪಭೋಗಿಸುವವಕ್ಕೂ ನಿಮಗೆ ಬರುವುದು. ಯಾಕಂದರೆ ನಿವೃಸ್ವರಾಜ್ಯಕ್ಕೆ ಪಾತ್ರವಿರುವರೆಂಬುದೂ, ಸ್ವರಾಜ್ಯದ ರೀತಿಯನ್ನ ಅರಿತಿರುವರೆಂಬುದೂ ನಿಷ್ಠೆ ಪ್ರಯತ್ನಗಳಿಂದಲೇ ಜಗತ್ತಿಗೆ ಗೊತ್ತಾಗುವದು. ಆದುದರಿಂದ ಇನ್ನೊಬ್ಬರ ಕೃಪೆಯಿಂದ ಸಹಜವಾಗಿ ಪ್ರಾಪ್ತವಾಗುವ ಸ್ವರಾಜ್ಯವು ನಿಮಗೆ ಬೇಡ ಅಂತಹ ಸುಖವು ಹೊಣ್ಣು ಸುಖವು ! ಅದರಿಂದ ಸ್ಥಿರವಾದ ಸುಖವು ಪ್ರಾಪ್ತವಾಗಲಾರದು. ನೀನು ನಿನ್ನ ಪ್ರಯತ್ನವನ್ನ ಚೆನ್ನಾಗಿ ನಡೆಯಿಸು; ಅಂದರೆ ನಿಜವಾಗಿಯೂ ಸ್ವರಾಜ್ಯದ ಮಾಲೆಯು ನಿನ್ನ ಕೊರಳಲ್ಲಿ ಬೇಳುವದು ! ವಿಷ್ಣುಗಳು ಪ್ರಾಪ್ತವಾಗತಕ್ಕೇ ; ನಡುವೆ ಬರುವ ವಿಷ್ಣುಗಳಿಂದಲೇ ಪ್ರಯತ್ನಗಳ ಬೆಲೆಯು ಗೊತ್ತಾಗುವುದು ! ”

“ಅವ್ಯಾ, ಅಮೃತತುಲ್ಯವಾದ ನಿನ್ನ ಭಾವಣಾದಿಂದ ನನಗೆ ಹೇಳಿಕೂಡದಷ್ಟು ಆನಂದವಾಗಿದೆ. ಇತಿಹಾಸವು ಏನೆಂದರೂ ಎನ್ನಲಿ; ನಾನು ಮಾತ್ರ ನನ್ನ ಯಶಸ್ವಿಗೆ ನೀನೇ ಕಾರಣವೆಂದು ಹೇಳಿದೆ ಇರಲಾರಿನು! ಅವ್ಯಾ, ನಿನ್ನ ವಿಚಾರಗಳು ಉದಾರವಾಗಿಯೂ, ಅನುಕರಣೆಯವಾಗಿಯೂ ಇವೆ; ಅಲ್ಲದೆ ನಿನ್ನ ಸಲಹೆಯು ಅಮೂಲ್ಯವಾಗಿದೆ. ನೀನು ಹೇಳಿದಂತೆ ಮುಸಲಾಣಿರಿಂದ ಸ್ವರಾಜ್ಯವನ್ನ ಸಳಿದುಕೊಳ್ಳಲೇಬೇಕೆಂದು ನಾನು ನಿಶ್ಚಯಿಸಿದ್ದೇನೆ. ಅವರ ಕೃಪೆಯಿಂದ ಪ್ರಾಪ್ತವಾಗಿ ಅವರ ಅವಕೃಪೆಯಿಂದಲೇ ಪ್ರದಿಯಾಗಿ ಹೋ

గువ ఉండియు జూరు ననగి బేశాగిల్ల. అంతక అస్తిరవాద వైభవ దింద నన్న మనస్సు శాంతవాగువుదిల్ల. ఈ ప్రయత్నశ్చే విష్ణుగళు ఒదగ బకుదెంబదన్న నాను తిళిదిద్దేనే; ఆదరే సంకటగళింద ఎడేగుంది ఓడిద కాయివన్న ఎందూ బిడలారేను. ఆదరంతయే ఈ సంకటగ ఇందలే నమ్మ ప్రయత్నగళ బిలియు జగత్తిగే తిళిదు బరువుదన్నన్న నాను బల్లేను. అవ్వా, నిను అష్టజీయస్తుత్తు నోదు; నన్న ఐవత్తు మావళ జనరస్వే సంగడ కరేదుకొండు బేశాద కోటియున్న వక మాడికోళ్ళనేను. నిమ్మంతక ఏరమాతెయ హోట్టీయల్లి హుట్టీద నాను అంజుబురుకెనాగిరిబహుసే? విజాపురదవర లక్ష్మీవు ననగిల్ల; దల్లీపతియ ప్రచండవాద స్వేస్యకోమ్మ నాను హేదరువుదిల్ల. స్వరాజ్య వన్న దొరకిసబేశాదరి నాను అవరిబ్బరొడనెయూ కాదాడబేశాగున దెబుదేనో నిజ; మక్కు అదక్కే నాను నింత హేజ్యీయ మేలియే సిద్ధి నాగిద్దేనే. అవ్వా, విజాపురద స్వేస్యవు నన్న మేలే దండత్తి బరుత్తిదే యొంబుదన్న కేళి ననగి దుఃఖవాగలిల్ల; ఆదరే ఆ స్వేస్యద ఆధిపత్యవన్న బజాచే నింబాళకరను స్వీకరిసిద్ద్యానెంబుదన్న తిళిదు మాత్ర అత్యంత వ్యసనవాయితు. నమ్మ సంబంధికరూ నమ్మ ఆష్టరూ నమ్మ మేలే శస్త్రవన్నేతువుదన్నల్ల, తివాజియున్న ఓడిదు విజాపురక్కే ఎళొయుమ్మవ ప్రయత్నమాడువుదన్నల్ల, హిందూధముదవరిగి తొందరే కోడువు దన్నల్ల తిళిదు నన్న ఎదియోడు నిరోయితు. హిందూధమువన్న సంరక్షిసువేను; గోభూర్కుణరన్న పెరిపాలిసువేను; మక్కు హిందూ సాధనదల్లి స్వరాజ్యవన్న సాధిసువేను: ఎందు నాను ప్రతిజ్ఞియన్న మాదియోజనయే అనేకమురాటిరు నన్న ఈ విజారగణ పాపప్రద వెందు తిళియువుదూ, నన్న ఉఛ్ఛేదమాడువచక్కాగే, ముసల్మానెలొ డనె సన్నద్దరాగువుదూ నమ్మ దేశద దుచ్చేవచేదు నాను అంచేను. ముసల్మానరన్న నాను లేశ్చిసువుదిల్ల; యాకందరి హేళి కేళి అవమ నమ్మ శత్రుగళు. అవరు హిందూ జనరస్వేల్ల గులామరన్న మాడలు యత్తిసుత్తారే. నావాదరియే, అవరింద నమ్మ రాజ్యవన్న సేశిమికో భూలు ప్రయత్నమాడుక్కేవే. ఆదరే నమ్మ మరాటరే నమ్మ మేలే

ತಿರುಗಿ ಬಿದ್ದರೆ ಪ್ರಕ್ರಿಯೆಕ್ಕೆ ದೋಷವನ್ನೇಕೆ ಕೊಡಬಾರದು? ಬಜಾಬಿಯು ನಮ್ಮ ಆಪ್ತನಲ್ಲವೇ? ನಾವು ಆತನ ಸಾಧಾರ್ಯವನ್ನೇಕೆ ಬಯಸಬಾರದು? ಆದರೆ ಆತನೇ ಇಂದು ಮಹಾರಾಷ್ಟ್ರ ವೃಕ್ಷವನ್ನು ಭೇದಿಸಲು ಕಯ್ಯಲ್ಲಿ ಕೊಡಲಿಯನ್ನು ಹಿಡಿದು ಸಿದ್ಧನಾಗಿರುತ್ತಾನೆ. ಅವ್ಯಾ, ನ್ಯಾಯಾನ್ಯಾಯಗಳು ಇನ್ನೂ ನಮ್ಮ ಮರಾಟ್‌ರದಾರರಿಗೆ ತಿಳಿಯವುದಿಲ್ಲ; ಇಷ್ಟೇ ಅಲ್ಲ; ತಮ್ಮ ನಿಜವಾದ ಸ್ವಾರ್ಥವು ಯಾವುದೆಂಬುದನ್ನು ಕೂಡ ಅವರು ಅರಿಯರು.”

ಈ ಮಾತುಗಳನ್ನು ಶಿವಾಬಿಯು ತನ್ನ ಮಾಡಿಗೆ ಹೇಳಿದನೆಂಬುದನ್ನು ನಮ್ಮ ವಾಚಕರು ಉಂಟಿಸದೆ ಇರಲಾರರು.

ಜಿಜಾಬಾಯಿಯು ಮತ್ತೆ ನಾತನಾಡಿದಳು:—“ಈ ಸಂಗತಿಯನ್ನು ಮರಾಟರಿಗೆ ತಿಳಿಸುವುದಕ್ಕಾಗಿಯೇ ನೀನು ಅವಶರಿಸಿರುತ್ತಿ. ಇದು ಅವರಿಗೆ ಇನ್ನೂ ಗೊತ್ತಾಗಿಲ್ಲ. ನಿನ್ನ ಪರಾಕ್ರಮದ್ವೀರ್ಯಗಳು ಅವರಿಗೆ ಗೊತ್ತಾಗಿವೆ. ಆದರೆ ನಿನ್ನ ಉಷ್ಣಧೈಯವೂ ಉದಾತ್ತಶೀಲವೂ ಅವರಿಗೆ ಅವಶಾಗಿಲ್ಲ. ಆದರೆ ನೀನು ಅದನ್ನು ಅವರಿಗೆ ತಿಳಿಸಿಕೊಟ್ಟರೆ ಮಹಾರಾಷ್ಟ್ರವೆಲ್ಲ ನಿನ್ನದೆಂದೇ ತಿಳಿ. ಕೊಡಲಿಯ ಕಾವು ಮೂಲವೃಕ್ಷದ ವಿನಾಶಕ್ಕೇ ಕಾರಣೀಫೂತವಾಗುವಂತೆ, ನಮ್ಮಾಳಿಗಿನ ಕೆಲವು ಕೃತಷ್ಣರು ಅಲ್ಲಲಾಭಕೊಳ್ಳುವುದರ ಮಾತ್ರಭೂಮಿಯನ್ನು ಮಾರಿಕೊಳ್ಳುವ ಭಯಂಕರವಾದ ಪಾಪಕ್ಕೆ ಗುರಿಯಾಗುತ್ತಾರೆ ಬಜಾಬೀಇಂ ನನು ಇಂತಹರಲ್ಲಿಯೇ ಒಬ್ಬನು. ಆತನು ಪತಿತನಾಗಿದ್ದಾನೆ. ಹಂಟ್ಯಾವಾಗ ಮಗುವು ಅಳ್ಳೆ ಬಂದರೆ, ನಿಷ್ಣರಾಗಿ ಅದನ್ನು ಕತ್ತರಿಸಲೇಂದೇಕಾಗುವದು. ಬಜಾಬಿಯು ನಮ್ಮ ಆಪ್ತರೋಳಿಗಿನವನೇನೋ ಅಹುದು; ಆದರೆ ಆತನಿಗೆ ತಕ್ಕ ಪಾರ್ಯತ್ವಿತ್ವವನ್ನುಂಟುಮಾಡಿದ ಹೊರತು ನಮ್ಮ ದೇಶವು ಉದ್ದಾರವಾಗುವಂತಿಲ್ಲ.”

“ಅವ್ಯಾ, ಈ ಮಾತೇ ನನ್ನ ಮನಸ್ಸಿಗೆ ಬೀದವನ್ನುಂಟುಮಾಡುತ್ತದೆ. ಬಜಾಬೀನಿಂಬಾಳಕರನಂತಹ ಶೂರಸರದಾರನು ನಮ್ಮ ಪಕ್ಷದಲ್ಲಿದ್ದರೆ ನಮ್ಮ ಕಾರ್ಯವು ಎಷ್ಟೇ ಶೀಷ್ಟವಾಗಿ ನೀರೆರೆರುತ್ತಿತ್ತು. ಆದರೆ ಇಂದು ಬಜಾಬಿಯನ್ನು ನಾಶಮಾಡುವದರಲ್ಲಿಯೇ ನನ್ನ ಶಕ್ತಿಯನ್ನು ಖಚಿತವಾಡಬೇಕಾದ ವಿಚಿತ್ರಪ್ರಸಂಗವು ಬಂದೊದಗಿದೆ! ಮುಸಲ್ಲಾನರನ್ನು ಹಣ್ಣುಮಾಡುವ ಮಾತು ಚೂರದಲ್ಲಿಯೇ ಉಳಿದಿದೆ. ಅವರು ಬಹಳ ಧೂತರು. ಮುಳ್ಳನಿಂದಲೇ ಮುಳ್ಳ ತೆಗೆಯುವದನ್ನು ಅವರು ಯೋಚಿಸುತ್ತಾರೆ. ಯಾವ ಪಕ್ಷವು ನಾಶವಾಡರೂ ಅವ-

ಇಗೆ ವಿಹಿತವೇ ! ಗೈದ್ಯವನಿಗಾದರೂ ಸಾಕಾಗಿ ಹೋಗುವದು ! ಹೀಗಾಗಿ ಮುಸೆ ಲಾಘವರ ರೋಗವು ಜೀವಧವಿಲ್ಲದೆ ವಾಸಿಯಾಗುವದು. ಅಮದರಿಂದ ಇದಕ್ಕೆ ಬೇರೆ ಪನಾದರೂ ಉತ್ತಾಪ್ಯವಿಲ್ಲವೇ ? ಎಂದು ಕೇಳುತ್ತೇನೆ. ಕಾಳುಗಳನ್ನೊಗೆದು ಕೋಳಿಗಳಲ್ಲಿ ಕಾದಾಟವನ್ನು ಹಂಡಿ, ತಾವು ಮಾತ್ರ ದೂರದಿಂದಲೇ ಚನು ತಾಷರವನ್ನು ನೋಡುತ್ತು ಕುಳಿತುಕೊಳ್ಳುವಂತೆ ಮುಸಲ್ಪಾನರು ನಡೆಯುತ್ತಿದ್ದಾರೆ. ಅವರ ಈ ಹಾಚಿಕೆಯನ್ನು ತಿಳಿದು ನಾವು ಬೇರೊಂದು ಹಾಚಿಕೆಯನ್ನು ಏಕೆ ಹುಡುಕಬಾರದು ? ನವೋಳಗೇ ಹೊದೆದಾಡಿ ನಾವು ಹೈರಾಣ ದಾದೆವೆಂದರೆ, ಮುಸಲ್ಪಾನರಿಂದನೆ ಕಾದುವ ಸಾಮಧ್ಯವು ನಮ್ಮಲ್ಲಿ ಉಳಿಯ ಬಾರದು. ನೂರಾರು ವರುಷ ಪರಕೀಯರ ಕೃಷಿಕೆಗೆ ಇದ್ದು ದರಿಂದ ಮರಾಟರು ಸಿಂಹತ್ವರಾಗಿದ್ದಾರೆ. ಆಮದರಿಂದ ನಮ್ಮ ಶಕ್ತಿಯು ಷ್ವಯಾಗಾದೆ. ಸಂಕಟ ನಿವಾರಣವಾಗುವಂತಹ ಸುಲಭೋಪಾಯವು ನಮಗೆ ಬೇಕಾಗಿದೆ. ನಾನು ಯುದ್ಧಮಾಡುವದಕ್ಕೆ ಹೆದರುವದಿಲ್ಲವೆಂಬುದು ನಿಮಗೆ ಗೊತ್ತಿದೆ; ನಿಜವಾದ ಶೈತ್ರಿಯನಿಗೆ ಯುದ್ಧ ದ ಹೋರತು ಇನ್ನಾವುದು ಪ್ರಿಯಕರವಾಗುವುದು? ಆದರೂ ಮಹಾರಾಷ್ಟ್ರದ ಉದ್ದಾರವೇ ನನ್ನ ಧೈರ್ಯವು. ಈಗಿನ ಕಾಲಕ್ಕೆ ಬಜಾಬೇ ನಿಂಬಾಳಕರನು ಪತಿತನಾಗಿದ್ದರೂ, ಆತನ ಸಾಹಾಯ್ಯವನ್ನು ಸಂಪಾದನೆಮಾಡುವದೇ ಯೋಗ್ಯವೆಂದು ನನಗೆ ತೋರುವದು. ನಿಂಬಾಳಕರನೊಡನೆ ಯುದ್ಧ ಮಾಡುವದರಲ್ಲಿ ಅಧ್ಯವಿಲ್ಲ. ಆತನನ್ನು ನಾನು ಸಹಜವಾಗಿಯೇ ಜರುಸಬಲ್ಲಿನು. ಆದರೆ ಮುಂದಿನ ಪರಿಜಾಮವೇನು ? ಇದಕ್ಕೆ ವಿಪರೀತವಾಗಿ ಆತನಿಂದ ತುಸು ವಾದರೂ ಸಾಹಾಯ್ಯವು ನಮಗೆ ದೊರಿತರೆ ಮಹಾರಾಷ್ಟ್ರವು ಸ್ವತಂತ್ರವಾಗುವ ಬಿವಸವು ಬೇಗನೆ ಬರಬಹುದು. ”

“ ಶಿವಬಾ, ನೀನು ಕೇಳುವ ಪ್ರತಿಯೋಂದು ಅಕ್ಷರವೂ ನಿಜವಿರುತ್ತದೆ. ಆದರೆ ಅದಕ್ಕೆ ಅಪ್ರತಿಮವಾದ ಪುಣ್ಯವು ಬೇಕು. ಬಜಾಬೇಯು ಪತಿತನಾಗಿದ್ದಾನೆ; ಆತನನ್ನು ಪಾವನಗೊಳಿಸುವ ಸಾಮಧ್ಯವು ನಿನ್ನಲ್ಲಿದ್ದರೆ ನೀನು ಆಕೆಲಸಕ್ಕೆ ಹೋಗು. ಯಾಕಂದರೆ, ಈ ಪತಿತರನ್ನು ಸಂಬಳಾಗುವದಿಲ್ಲ. ಯಾವ ಕಾಲದಲ್ಲಿ ಇವರು ವಿಶ್ವಸಫಾತಮಾಡುವರೆಂಬುದರ ನಿಯಮವೇ ಇರುವುದಿಲ್ಲ. ಇವರು ತಮ್ಮ ಧರ್ಮದ ಮೇಲೆ ವಿಶ್ವಸನ್ನಿಧುವದಿಲ್ಲ; ಅನ್ಯಧರ್ಮವನ್ನು ನಂಬುವದಿಲ್ಲ; ಹಿಂದಿನ ಸಾಂಪ್ರದಾಯಗಳನ್ನು ಲೆಕ್ಕಿಸುವದಿಲ್ಲ; ಹೌಸ ಸಾಂಪ್ರದಾಯಗಳು ಇವರಿಗೆ ವಶವಾಗುವುದಿಲ್ಲ. ಈ ಶ್ರಿಶಂಕುಗಳ ಸಂಗಡ ಸ್ವೀಕಬೆಳೆ

ಯಿಸುವ ಮೊದಲು ನೀನು ಚೆನ್ನಾಗಿ ವಿಕಾರಮಾಡು. ಶುದ್ಧಿ-ಸಂಖ್ಯಾಟನಿಂದ ಪತಿತೋದ್ದಾರವನ್ನು ಮಾಡುವ ಸಾಮನ್ಯವು ನಿನ್ನಲ್ಲಿದ್ದರಿ, ಇವರೆ ನೀರವನ್ನು ಪಡೆಯುವದಕ್ಕೆ ನೀನು ಪ್ರಯತ್ನಮಾಡು. ಇಲ್ಲದಿದ್ದರೆ ಇವರು ಕೂಡಲೇ ಯಿಂದಲೇ ನಿನ್ನ ಕ್ರತ್ಯಾಸ್ಯಾಕ್ಷರಿಸಿ ಬಿಟ್ಟಾರು! ಶಿವಭಾ, ಇವರಿಂದನೇ ಯಂದು ಮಾಡುವುದರಲ್ಲಿಯೇ ನಮ್ಮ ಕರ್ತೃಪೂರ್ಣವೇಷ್ಟ ಮಾಡಿಕೊಳ್ಳುವುದಕ್ಕಿಂತ ಇವರೆ ಸಾಹಾಯ್ಯವು ದೊರೆತರೆ ನಮ್ಮ ದೇಶವು ಬೇಗನೆ ಸ್ವತಂತ್ರವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಇವರನ್ನು ವರ್ತಮಾಡಿಕೊಳ್ಳುವವನಲ್ಲಿ ಉಜ್ಪಲವಾದ ಪ್ರಣಾಲಿ ಲಕ್ಷ್ಯಾಭಿಕು. ಅದು ಸಾಮಾನ್ಯರಿಗೆ ಸಾಧಿಸುವ ಕೆಲಸವಳ್ಳ. ಉದಾತ್ಮವಾದ ಶೀಲವುಳ್ಳವನಿಗೆ ಇದು ಸಾಧ್ಯವಾಗುವುದು. ಈ ಮಾತನ್ನು ಚೆನ್ನಾಗಿ ವಿಕಾರಮಾಡು.”

ಶಿವಾಜಿಯು ತನ್ನ ಪ್ರೀತಿಯ ಅನ್ವಯ ಕಾಲ್ಗಳ ಮೇಲೆ ಅತಿಶಯಭಕ್ತಿಭಾವದಿಂದ ತಲೆಯನ್ನಿಟ್ಟು ಮಾತನಾಡಿದನು. “ಅವ್ಯಾ, ನೀನು ಸಾಕ್ಷಾತ್ ದೇವತೆಯು. ನಿನ್ನ ಅಮೃತಮಯವಾದ ಹಸ್ತವನ್ನು ನಿನ್ನ ಮಸ್ತಕದ ಮೇಲೆ ಇಡು. ನಿನ್ನ ಆಶೀರ್ವಾದಬಲದಿಂದ ನಾನು ಈ ಕೆಲಸದಲ್ಲಿ ಯತಸ್ಸನ್ನ ಹೊಂದುವೆನು. ನನ್ನ ಉಜ್ಜ್ವಲ್ಯದ್ವೀಯವೂ ಉದಾತ್ಮಶೀಲವೂ ಮಾರಾಟಿಗೆ ತಿಳಿದರೆ, ಅವರು ಬೇಗನೆ ಸ್ವತಂತ್ರರಾಗುವರೆಂದು ನೀನು ಮೊದಲೇ ಹೇಳಿದೆಯಷ್ಟೇ! ನಾನು ಆವರ್ತಿಸುವುದ್ದಿಂದ ಉತ್ತೀರ್ಣನಾಗಲು ಪ್ರಯತ್ನಮಾಡುತ್ತೇನೆ; ನಿನ್ನ ಅಮೃತಮಯವಾದ ದೃಷ್ಟಿಯು ಮಾತ್ರ ನನ್ನ ಮೇಲರಲ್ಲ. ಮಹಾರಾಷ್ಟ್ರವನ್ನು ಸ್ವತಂತ್ರವಾಗಿ ಮಾಡಬೇಕಾದುದೇ ನನ್ನ ಧೈರ್ಯವು. ಅಂದಮೇಲೆ ನನ್ನಲ್ಲಿ ಮಹತ್ವಾಕಾಂಕ್ಷೆಯು ಇಲ್ಲವೆಂದು ಹೇಗೆ ಹೇಳಲಿ? ಆದರೂ ನನಗೆ ಸ್ವಾರ್ಥವು ಬೇಕಾಗಿಲ್ಲ. ನಾನು ಪ್ರತಿಷ್ಠಿತಯನ್ನು ಒಳಗೊಂಡು ಪ್ರಯತ್ನಿಸಲು ಪ್ರಯತ್ನಿಸಲು ರಾಜನೆನಿಸಿ ಕೊಳ್ಳಲು ಆಶಿಸುವುದಿಲ್ಲ. ಅದರೆ ನಾನು ಮಾಡುವುದೆಲ್ಲವನ್ನೂ ಮಹಾರಾಷ್ಟ್ರದ ಸ್ವತಂತ್ರಕ್ಕೂ ಸ್ವರವಾಗಿಯೂ, ಹಿಂದೂಧರ್ಮದ ಉದ್ದಾರಕ್ಕೂ ಸ್ವರವಾಗಿಯೂ ಮಾಡುತ್ತೇನೆ. ಇದನ್ನೇ ನಾನು ಎಲ್ಲರಿಗೂ ಚೆನ್ನಾಗಿ ತಿಳಿಸಬೇಕಾಗಿದೆ. ಬಜಾಜೆನಿಂಬಾಳಕರನು ಪತಿತನಾಗಿರಬಹುದು; ಆದರೆ ಈ ಯುದ್ಧದಲ್ಲಿ ಶಿವಾಜಿಭೇಷಣೆಯ ಸ್ವಾರ್ಥವು ಏನೂ ಇಲ್ಲದಿದ್ದರೆ ಅವನು ಪಾವನನೇ ಆಗುವನು. ಅವ್ಯಾ, ಈ ಕೊಡಲಿಯ ಕಾವು ಮೂಲವೈಕ್ಕದ ಉಚ್ಛೇದಕ್ಕೇ ಕಾರಣವಾಗಿದೆ. ಆದರೆ, ನಮ್ಮ ದೇಶಧರ್ಮಗಳ ಉದ್ದಾರಕ್ಕೂ ಸ್ವರವಾಗಿ ಈ ಕೊಡಲಿಯ ಕಾವಿಗೆ ಹಸರು ಚಿಗುರುಗಳನ್ನು ಒಡೆಯಿಸಲು ನಾನು ಪ್ರಯತ್ನಮಾಡುತ್ತೇನೆ. ನಿಮ್ಮ ಆಶೀರ್ವಾದವಿರಲಿ!”

## ಎಳನೆಯ ಪ್ರಕರಣ

### ವಿಲಕ್ಷಣ ದಾಂಪತ್ಯ !

**ಶ್ರೀ ರಾಮಾಚಂದ್ರ** ವಾಚಿ ಮಹಾರಾಜನು ತಾನಾಡಿ ಮತ್ತೆ ಏಸಾಡಿಯೋಡನೇ ನೂತನವಾಗಿ ಉಂಟಾಗಿದ್ದ ಸಂಕಟದ ವಿಷಯವಾಗಿ ಚರ್ಚೆಯನ್ನು ಮಾಡುತ್ತ ಕುಳಿತುಕೊಂಡಿದ್ದನು. ಬಜಾಜೆಂಬಾನನು ಮುಸ್ಲಿಮ್‌ನಿಂದ ಧರ್ಮದ ಮೇಲೆ ಎಷ್ಟು ಮಟ್ಟಿಗೆ ನಿಷ್ಪೇಯುಳ್ಳವನಾಗಿದ್ದು ನೆಂಬುದನ್ನು ತಿಳಿದು ಕೊಳ್ಳಬೇಕಾಗಿತ್ತು. ಬಜಾಜೆಂಬಾನನಿಗೆ ವಿಜಾಪುರದ ಆಸ್ಥಾನದಲ್ಲಿ ಒಳೆಯ ವಾನಮರ್ಯಾದೆಯಿದ್ದ ಸಂಗತಿಯು ಎಲ್ಲರಿಗೂ ಗೊತ್ತಿತ್ತು. ಆತನು ಬಾದ ಶಹನ ಅಳಿಯನಾಗಿದ್ದ ನೆಂಬುದು ಸರ್ವತ್ರಭೂತವಾಗಿತ್ತು. ಆದರೂ ಇಂತಹನನ್ನು ತನ್ನ ಪಕ್ಷಕ್ಕೆ ಎಳ್ಳಿಕೊಳ್ಳುವೆನೆಂದು ಶಿವಾಚಿಯು ಪ್ರತಿಜ್ಞೆಯನ್ನು ಮಾಡಬಿಟ್ಟು ದ್ದನು. ಆದುದರಿಂದ ಬಜಾಜೆಂಬಾನನ ಮನಸ್ಸಿನ ಸ್ಥಿತಿಯನ್ನು ತಿಳಿದುಕೊಳ್ಳುವುದು ಅತ್ಯವಶ್ಯವಿತ್ತು. ಆತನು ಮನಸ್ಸಿತಿಯನ್ನು ತಿಳಿದುಕೊಂಡ ಹೊರತು ಮುಂದಿನ ಉಪಾಯವನ್ನು ಚಿಂತಿಸುವುದು ವ್ಯಾಘರವಾಗಿತ್ತು. ಬಾದಶಹನು ಬಜಾಜೆಂಬಾನನ ಮೇಲೆ ಅತಿಶಯವಾಗಿ ಪ್ರೇಮನುಳ್ಳವನಾಗಿದ್ದರೂ, ಉಳಿದ ಮುಸ್ಲಿಮನ ಸರದಾರರು ಅವನನ್ನು ಎಷ್ಟು ಮಟ್ಟಿಗೆ ಪ್ರೇತಿಸುತ್ತಿದ್ದ ರೆಂಬುದು ದೊಡ್ಡ ಪ್ರಶ್ನೆಯೇ ಆಗಿತ್ತು. ಅಫ್ರಿಕಾ ಖಾನನೂ, ಇತರ ಕೆಲವು ಸರದಾರರೂ ಜಾತಿಭ್ರಂಷ್ಯನೆಂದು ಬಜಾಜೆಯನ್ನು ನಿಂದಿಸುತ್ತಾರೆಂಬ ಸಂಗತಿಯು ಕಣೋರ್ವೆಪ ಕಣ್ಣವಾಗಿ ಶಿವಾಚಿಯ ಕಿವಿಗೆ ಮುಟ್ಟಿತ್ತು. ಬಜಾಜೆಂಬಾನನು ಸೇನಾಪತಿಯಾಗಿದ್ದರೂ, ಆತನ ಮೇಲೆ ಅಫ್ರಿಕಾ ಖಾನನನ್ನು ಸ್ಪೃಹಂತ್ರವಾಗಿ ನಿಯಮಿಸಿದು ದನ್ನು ಕೇಳಿದ ಬಳಿಕಂತೂ ಈ ವಾತಿನಲ್ಲಿ ತಥಾಂತರವು ಹೆಚ್ಚಿಗಿರಬೇಕೆಂದೇ ಎಲ್ಲಿರಿಗೂ ನಿಷ್ಟ್ಯಯವಾಗಿ ತಿಳಿದಿತ್ತು.

ಆದರೆ, ರೋಷನಬೇಗಮಳು ಬಜಾಜೆಯ ಸಂಗಡ ಬಂದಿರುವ ಸಂಗತಿಯು ಯಾರಿಗೂ ಒಳತೆನಿಸಲಿಲ್ಲ. ಯಾಕಂದರೆ ಬಜಾಜೆಯು ಅವಳ ಸೌಂದರ್ಯಕ್ಕೆ ಪೂರ್ಣವಾಗಿ ಅಧಿನಾಗಿದ್ದನು. ರೋಷನಬೇಗಮಳ ಹೋಹಜಾಲಕ್ಕೆ ಅಷ್ಟೂಂದು ವಿಚಿತ್ರರೂತಿಯಿಂದ ಅಧಿನಾಗಿದ್ದು ದರಿಂದಲೇ ಆತನು ತನ್ನನ್ನು ತಾನೇ ಮರೆತಿದ್ದನು. “ಹಿಂವೆ ಒಂದಾನೊಂದು ಕಾಲವಲ್ಲಿ ತನಗೊರ್ವ ಹಿಂದೂ

ಹೆಂಡತಿಯು ಇದ್ದಳು. ಅವಳನ್ನು ತಾನು ಪೂರ್ಣಕ್ಕಿಂತಲೂ ಹೆಚ್ಚಿಗಿ ಪ್ರೀತಿ ಸುತ್ತಿದ್ದೆನು; ಅವಳ ಹೊಟ್ಟಿಯಲ್ಲಿ ಒಂದು ಸಂತತಿಯು ಜನಿಸಿತ್ತು. ” ಎಂಬ ಈ ಸಂಗತಿಗಳನ್ನು ಆತನು ಪೂರ್ವವಾಗಿ ಮರೆತುಬಿಟ್ಟಿದ್ದನು. ವಿಜಾಪುರದ ಬಾದ ಶಹನ ಅರ್ಥನಾದ ಬಳಿಕ ತನ್ನ ಹೆಂಡರುಮಕ್ಕಳ ವಿಷಯವಾಗಿ ಆತನು ಎಷ್ಟು ವ್ಯಾದರೂ ವಿಚಾರಮಾಡಲಿಲ್ಲ. ಈ ಪ್ರಕಾರವಾಗಿ ಆತನು ರೋಷನಬೇಗವಂಜ ಕೆಯ್ಲೋಳಗಿನ ಗೊಂಬಿಯಾಗಿದ್ದನಾದುದರಿಂದ, ಅವಳನ್ನು ಚೆನ್ನಾಗಿ ವ್ಯವಸ್ಥೆ ಗೊಳಿಸಿದ ಹೊರತು, ಬಜಾಜಿಯನ್ನು ತಮ್ಮ ಪಕ್ಕಕ್ಕೆ ಒಲಿಸಿಕೊಳ್ಳುವುದು ಅಸಾ ಧ್ಯಾವಂಬುದು ಎಲ್ಲಾರೂ ತಿಳಿದತ್ತು. ಆದರೆ ಇದ್ದಲ್ಲವೂ ಸಾಧಸುವುದೆಂತು? ಎಂಬ ವಿಷಯವನ್ನೇ ಇಂದು ಎಲ್ಲರೂ ಚರ್ಚಿಸುತ್ತು ಕುಳಿದ್ದರು. ಶಿವಾಚಿಯು ತನ್ನ ಯಾವುದೊಂದು ಯುಕ್ತಿಯನ್ನು ಉಪಯೋಗಿಸುವ ವೇದಲು ತನ್ನ ಪ್ರೀತಿಯ ತಾಯಿಯ ಅನುಮತಿಯನ್ನೂ, ಆ ಮೇಲೆ ತನ್ನ ಜೀವದ ಗೆಳಿಯರ ಸಮೃತಿಯನ್ನೂ ತೆಗೆದುಕೊಳ್ಳುತ್ತಿದ್ದನು. ಅದರಂತೆಯೇ ಇಂದು ತನ್ನ ಮಿತ್ರ ರೋಡನೆ ಗುಪ್ತವಾಗಿ ಈ ವಿಷಯವನ್ನು ಚರ್ಚಿಸುತ್ತಿದ್ದನು. ಚರ್ಚೆಯೇನೋ ಚೆನ್ನಾಗಿ ನಡೆದಿಕ್ಕು. ಆದರೆ ನಿಣಿಯವಿನ್ನೂ ಆಗಿರಲಿಲ್ಲ. ಇಷ್ಟರಲ್ಲಿ ದ್ವಾರ ಹಾಲಕನು ಬಂದು ‘ಒಬ್ಬ ಮರಾಟರ ಹುಡುಗನು ಮಹಾರಾಜರನ್ನು ಕಾಣಲು ಅಪೇಕ್ಷಿಸುತ್ತಾನೆ.’ ಎಂದು ಹೇಳಿದನು.

ಶಿವಾಚಿಯು ದ್ವಾರಪಾಲಕನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದನು. “ಆತನ ಪರಿಚಯವು ಯಾರಿಗಾದರೂ ಉಂಟೋ? ಆತನ ಮುಖಚರ್ಚೆಯು ಹೇಗಿದೆ? ಆತನ ಹತ್ತುರ ಅಯುಧಗಳೇನಾದರೂ ಇವೆಯೇ? ಆತನ ಸಂಗಡ ಬೇರೆ ಯಾರಾ ದರೂ ಇದ್ದಾರೆಯೇ? ” ಎಂಬಧಾಗಿ ಕೇಳಿದ ಬಳಿಕ ಆ ಹುಡುಗನನ್ನು ಒಳಗೆ ಬಿಡುಬುಗೆಂದು ಬಾಗಿಲುಕೆಯುವವನಿಗೆ ಹೇಳಿದನು.

ಶಿವಾಚಿಯ ಅಪ್ಪಕೆಯಂತೆ ಆ ಹುಡುಗನು ಒಳಗೆ ಬಂದು ವಿನಯದಿಂದ ಚಾಗಿ ನಮಸ್ಕಾರಮಾಡಿ ನಮ್ಮತೆಯಿಂದ ಎದುರಿನಲ್ಲಿ ಸಿಂತುಕೊಂಡನು. ಆತನ ಶರೀರವು ಒಳ್ಳೆಯ ಕೋಮಲವಾಗಿತ್ತು; ಆತನ ವಯಸ್ಸು ಸುಮಾರು ಹದಿನ್ಯೇದು ಹದಿನಾರು ವರ್ಷಗಳದಿರಬಹುದು. ಆತನು ಮುಖಮುದ್ರೆಯಿಂದ ಸುಂದರನಾಗಿ ನೇರೆಡುಷಿದಕ್ಕಿ ಮನೋಹರನಾಗಿದ್ದನು. ಆತನ ಮೈಬಣ್ಣನ್ನು ಗುಲಾಬಿಯ ಹೂವಿನಂತೆ ಕೆಂಪಗಾಗಿರದಿದ್ದರೂ ಕಪ್ಪಾಗಿರಲಿಲ್ಲ. ಆತನ ಮೈಯು ಕೃತನಾಗಿತ್ತು.

ಆದುವರಿಂದಲೇ ಆತನು ಅಕ್ಕಂತಕೊಂಡು ಮಳನಾಗಿದ್ದನು. ಆತನ ಕೆಣ್ಣಾಗಳಲ್ಲಿ ವೆಲಕ್ಷಣವಾದ ತೇಜಸ್ಸಿತ್ತು.

ಸುಂಚರವೂ ನಿಸಯತೀಲವೂ ಆದ ಆತನ ಮುಖವನ್ನು ಜನರೆಲ್ಲರೂ ನೋಡಲಾರಂಭಿಸಿದರು. ಆಗ ಶಿವಾಚೆಯು ಮನುತ್ತೆಯ ಸ್ವರದಿಂದ ಮಾತನಾಡಿದನು:- “ಮಗೂ, ನೀನು ಯಾರು? ನನ್ನ ಹತ್ತರ ನಿನ್ನ ಕೆಲಸವೇನು?” ಈ ಪ್ರಶ್ನೆಗಳನ್ನು ಕೇಳಿದೊಡನೆಯೇ ಹುಡುಗನ ಮುಖಮುದ್ರೆಯು ಬಾಡಿತು; ಕೆಣ್ಣಾಗಳಲ್ಲಿ ನೀರು ತಂಬಿ ಬಂದಿತು. ಇದನ್ನು ಕಂಡು ಎಲ್ಲರೂ ಆತನನ್ನು ಕರುಣಾಪೂರ್ಣದ್ವಿಸ್ತಿರುಂದ ನೋಡತ್ತೊಡಗಿದರು. ಶಿವಾಚೆಮಹಾರಾಜನ ಅಮೃತಮಯ ವಾದ ನೋಟದಿಂದ ಆ ಹುಡುಗನಿಗೆ ಧೈರ್ಯಬುದಿತು. ಆಗಳವನು ಮೆಳ್ಳನೆ ಮಾತನಾಡಿದನು. “ಮಹಾರಾಜರೇ, ನಾನು ತಮ್ಮ ಶತ್ರುವಿನ ಮಗನು. ಆದರೆ ಇದೊಂದೇ ಕಾರಣದಿಂದ ನೀವು ನನ್ನನ್ನು ತಿರಸ್ತುಸುವುದಿಲ್ಲವಷ್ಟೇ?”

ಆ ಹುಡುಗನ ಸ್ವರವು ಒಳ್ಳೆಯ ಮಂಜುಲವಾಕಾಶ ವಲಯ ಒಂದೇ ಒಂದು ಶಯ್ಯದಿಂದ ಎಲ್ಲರೂ ಬೆದರಿದರು. ಆಗ ಶಿವಾಚೆಯು ಶಾಂತಸ್ವರದಿಂದ ನುಡಿದನು. “ಮಗೂ, ಬೆದರಬೇಡ. ನಿನ್ನ ತಂದೆಗೂ ನನಗೂ ಶತ್ರುವಿದ್ದರೂ ಇರಲಿ. ನೀನು ಇಷ್ಟ್ವಾಂದು ವಿಶ್ವಾಸದಿಂದ ನನ್ನ ಹತ್ತರ ಬಂದಿರು ವೇಯಾಮವರಿಂದ ನಿನ್ನನ್ನು ಸಂರಕ್ಷಣೆ ಮಾಡುವುದು ನನ್ನ ಕರ್ತವ್ಯವೆಂದು ತಿಳಿಯುತ್ತೇನೆ. ನಿನ್ನಂತಹ ಸುಕುಮಾರನನ್ನು ಆರು ತಿರಸ್ತುಸುವರು? ತಂದೆಯ ಅವರಾ ಧಕ್ಕೊಳ್ಳಿಸುಗ ನಿರಪರಾಧಿಯಾದ ಮಗನಿಗೆ ಶಿಕ್ಷಿಯನ್ನು ವಿಧಿಸುವ ನೀತಿಯನ್ನು ಶಿವಾಚಿ ಭೋಸಲಿಗೆ ಯಾರೂ ಕಳಿಸಿಲ್ಲ. ನೀನು ನಿಶಿಕೆಯಿಂದ ನಿನ್ನ ವೃತ್ತಾಂತವನ್ನು ಹೇಳು. ನೀನು ಆಶ್ರಯವನ್ನು ಬಹುಸುತ್ತಿದ್ದರೆ ಅವಕ್ಷಣಾಗಿ ನಮ್ಮಲ್ಲಿಯೇ ಇರು. ನಿನಗೆ ಯಾವದೊಂದು ತರದ ಸಾಹಾಯ್ಯವು ಬೇಕಾಗಿದ್ದರೂ ಹೇಳು. ಅದನ್ನು ಒದಗಿಸಿಕೊಡುತ್ತೇನೆ. ಆದರೆ ಆ ಸಾಹಾಯ್ಯವನ್ನು ನೀನು ನಮ್ಮಪಕ್ಷದ ಧೈರ್ಯಾಯಿಂದ ದುರುಪಯೋಗವಾಡಿಕೊಳ್ಳಲಿಕ್ಕಿಲ್ಲವೆಂಬ ನಿಷಯವಾಗಿನೆನಿಗೆ ಮನವಾಕಿ ಮಾಡಿಕೊಡಬೇಕು.”

ಈ ಪ್ರಕಾರದ ಅಭಯವಚನವನ್ನು ಕೇಳಿದ ಬಳಕಂತೂ ಆ ಹುಡುಗನಿಗೆ ಹೆಚ್ಚಿಗೆ ಧೈರ್ಯಬುದಿತು. ಆಗ ಅವನು ಇಂತು ಮಾತನಾಡಿದನು. “ಮಹಾರಾಜರೇ, ನನ್ನ ಹೆಸರು ಮಹಾದಾಚಿಯು. ನಾನು ಪ್ರಸಿದ್ಧವಾದ ನಿಂಬಾಳಕರರ ವಂಶದಲ್ಲಿ ಹುಟ್ಟಿದ್ದರೂ ಸಮಾಜದ ಧೈರ್ಯಾಯಿಂದ ಪತಿತನಾಗಿಸ್ಥೇನೆ. ಯಾಕಂ

ದರೆ ನನ್ನ ತಂಚೆಯು ಮುಸಲ್ಲಾನುಗಿದ್ದಾನೆ. ಹಿಂದೂ ಧರ್ಮವನ್ನು ತಿರಸ್ಕರಿಸಿ ಆತನು ಮುಸಲ್ಲಾನುಧರ್ಮದ ದೀಕ್ಷೆಯನ್ನು ತೆಗೆದುಕೊಂಡನು. ತನ್ನ ಧರ್ಮದ ಬಂಧುಬಾಂಧವರನ್ನು ಬದಿಗೊತ್ತಿ ಒಬ್ಬ ಮುಸಲ್ಲಾನು ಕನ್ನಿಕೆಯೊಡನೆ ವಿವಾಹ ಮಾಡಿಕೊಂಡನು. ಈಗಂತೂ ಪಶ್ಚಯರ್ಥ ಆಸೆಯಿಂದ ಹಿಂದೂಧರ್ಮವನ್ನು ನಾಶಮಾಡುವುದಕ್ಕಾಗಿ ಹಿಂಮಸಾಂಧನದ ಸ್ವರಾಜ್ಯಸಂಸಾಧ ಪಕರ ಹೇಳಿಯೋ ಆತನು ದಂಡತ್ತಿ ಬಂದಿರುವನು. ”

ಶಿವಾಚಿಯು ಉತ್ಸಾಹಕೆರ್ರಿಂದ ಮಾತನಾಡಿದನು:— “ನೀನು ಹೇಳುವುದು ನಿಜವೇ? ರಾಗಾದರೆ ನೀನು ಬಜಾಬೇ ನಿಂಬಾಳಕರನ ಮಗನೇನು? ”

ಆ ಹುಡುಗನು ಅಧಿಕವಾಗಿ ನಾಚಿಕೊಂಡು ಮಾತನಾಡಿದನು:— “ಅಹುದು ಮಹಾರಾಜರೇ, ನಾನು ಆ ಅಧಮಾಧಮನಾದ ಬಜಾಬೇಶಾನನ ಮಗನು! ಮಹಾ ರಾಜರೇ, ಇನ್ನುವು ನನ್ನ ಸ್ವಾಧೀನವಲ್ಲಿದ್ದರೂ ಕರ್ತೃತ್ವಪ್ರಶಸ್ತಿಯು ನನ್ನ ವರ್ಣದಲ್ಲಿದೆ. ಹಿಂದೂಧರ್ಮವನ್ನು ಉದಾಧ್ಯರವನಾಡಲು ತಾವು ಕಂಕಣಬಢರಾಗಿರುವಿರಿ. ಆ ಕೆಲಸದಲ್ಲಿ ನಿಂಬಾಳಕರನ ಮನೆತನದವರಿಂದ ನಿಮಗೆ ಸಾಹಾರ್ಯವಾಗುವದಿಲ್ಲ; ಇಷ್ಟೇ ಅಲ್ಲ; ಆ ನಿಂಬಾಳಕರ ಮನೆತನದ ಮುಖ್ಯಸ್ತರಣು ಹಿಂದೂಧರ್ಮಕೊಳ್ಳು ಹಿಂದುಸ್ವಾನದ ಸ್ವರಾಜ್ಯಕ್ಕೂ ವಿಷ್ಣುವನ್ನುಂಟುಮಾಡಲು ಸಿದ್ಧನಾಗಿರುವುದನ್ನು ನೋಡಿ ನನ್ನ ಎದೆಯೊಡೆದು ನೀರಾಗಿಂಬೆ. ತಂದೆಯ ಪಾಪಕೊಳ್ಳೋಸ್ವರ ಪ್ರಾಯಶ್ಚಿತ್ತತ್ವವನ್ನು ತೆಗೆದುಕೊಳ್ಳಲು ಈ ಮಗನು ಸಿದ್ಧನಾಗಿದ್ದಾನೆ. ನಿಂಬಾಳಕರರ ಕುಲಕ್ಕೆ ತಗಲಿದ ಕಲಂಕವನ್ನು ದೂರವಾಡಬೇಕೆಂದು ನಾನು ನಿಶ್ಚಯಿಸಿದ್ದೇನೇ. ಆ ಕೆಲಸವನ್ನು ಹೇಗೆ ಪರಿಶ್ರಣಾಗೊಳಿಸುವೆಂಬ ವಿರೋಧನೆಯಲ್ಲಿಯೇ ನಾನು ಇದ್ದೇನೇ. ನನ್ನ ಪ್ರಾಣವು ಹೇಳಿದರೂ ಚಿಂತೆಯಿಲ್ಲ; ತಮ್ಮ ಸೇವೆಯನ್ನು ಮಾಡಿ ನಾನು ತಮ್ಮ ಪಾದಸನ್ನಿಧಿಗೆ ಬಂದಿದ್ದೇನೇ. ಕುಡಗೊಳೀಲೂ ಕುಂಬಳ ಕಾಯಿಯೂ ನಿಮ್ಮ ಕೈಯಲ್ಲಿಯೇ ಇವೆ. ನಿಮ್ಮ ಇಷ್ಟಾನುಸಾರ ಮಾಡಿರಿ.”

ಶಿವಾಚಿಯು ಆನಂದದಿಂದ ಮಾತಾಡಿದನು. “ನೀನು ನಮ್ಮ ಆಷ್ಟನು, ಎರಡನೆಯವನಲ್ಲ; ನೀನು ಇನ್ನಾಂ ಚಿಕ್ಕವನಾಗಿದ್ದರೂ ನಿಜವಾದ ನಿಂಬಾಳಕರ ನಾಗಿರತ್ತಿ. ನೀನು ಬಂದುದರಿಂದ ನನಗಾದ ಆನಂದವನ್ನೇನು ಹೇಳಲಿ! ನಿಂಬಾಳಕರನ ಸಾಹಾರ್ಯವು ಸಿಕ್ಕರೆ, ನನ್ನ ಹೇತುವು ಸುಲಭವಾಗಿಯೂ ಶೀಫು, ವಾಗಿಯೂ ಸಾಧ್ಯವಾಗುವದು. ಈ ಕೆಲಸಕ್ಕೆ ನೀನಂತೂ ನಿಶ್ಚಯಮಾಡಿರುವೆ

ಯಷ್ಟೇ ? ಸ್ವರಾಜ್ಯಸ್ವರೂಪ ಸುಲಭವಾದುದ್ದಿಲ್ಲ; ಆ ಪ್ರತಿವ ದೇಹೈಯನ್ನು ತೆಗೆದು ಕೊಳ್ಳುವವರಿಗೆ ಮನೆಯಲ್ಲಿ ಕುಳಿತು ಹಾಲು ಅನ್ವಯನ್ನು ಮೆಲ್ಲಲು ಅವಕಾಶ ಸಿಕ್ಕುವದಿಲ್ಲ; ವಾಸನವಯರ್ಥದೇಗಳು ಅವರಿಗೆ ಸಿಕ್ಕುವದಿಲ್ಲ; ಪ್ರಸಂಗವಿಶೇಷದಲ್ಲಿ ಸರೀಮನೆಯಲ್ಲಿ ಬೀಳುವದೂ, ಇತರಸಂಕಟಗಳಿಗೆ ಒಳಗಾಗುವದೂ ಅವರಿಗೆ ಸಾಮಾನ್ಯಸಂಗತಿಗಳು; ಈ ಪ್ರತವನ್ನು ಪಾಲಸುವವರಿಗೆ ಇಡೀ ಆಯುಷ್ಯದಲ್ಲಿ ಸೌಖ್ಯವೇ ದೊರೆಯುವದಿಲ್ಲ. ಆದರೆ ಅವರ ಕೆಲಸಗಳೆಲ್ಲವೂ ದೇವರಿಗೆ ಮಾತ್ರ ಗೊತ್ತಿರುತ್ತಿದೆ; ಅವುಗಳ ಫಲವು ಅವರಿಗೆ ಪರಲೋಕದಲ್ಲಿ ದೊರೆಯುವದು; ಜನಸಮಾಜವು ಅವರನ್ನು ದೇವಾಂಶಸಂಭೂತರೆಂದು ತಿಳಿಯುವದು. ಮುಸಲ್ಲಾನರು ಬಂಡುಗಾರರಿಂದು ಅವರನ್ನು ಕರೀರಂತೂ, ಜನರು ದೇವರೆಂದು ತಿಳಿದು ಪೂಜೆಮಾಡುವರು. ಅವರಿಗೆ ಸೌಖ್ಯವೆಂದರೆ ಇದೇ ! ಪ್ರಾಪಂಚಿಕವಾದ ಇತರ ಯಾವ ಸುಖಗಳೂ ಇವರಿಗೆ ಬಹುತರವಾಗಿ ದೊರೆಯುವದಿಲ್ಲ. ನಿನ್ನ ಮೇಲೆಯೋ ಅಕ್ಷಯಂತಕರಿನಪ್ರಸಂಗವೇ ಬಂದಿದೆ; ಸ್ವರಾಜ್ಯವಾದಿಗಳ ಪಕ್ಷವನ್ನು ವರ್ಣಿಸಿದ ಕೂಡಲೇ, ಹೊದಲು ನಿನ್ನ ತಂಡರೊಡನೆ ನೀನು ಕಾದಬೇಕಾಗುವದು. ಯಾಕಂದರೆ, ಬಜಾಬೆಂಬಾನನನ್ನು ಗೆಲ್ಲುವದೇ ಸ್ವರಾಜ್ಯವಾದಗಳಿಗೆ ಈ ನ ಹೊದಲ ನೆಯು ಕರ್ತವ್ಯಕರ್ಮವಾಗಿದೆ. ಆದುದರಿಂದ ನೀನು ಚೆನ್ನಾಗಿ ವಿಚಾರಮಾಡು. ಈ ಪ್ರತವನ್ನು ಸ್ವೀಕರಿಸಿದ ಅನಂತರ ಸ್ವಸುಖವನ್ನೂ ಸ್ವರ್ಹಿತಸಂಬಂಧವನ್ನೂ ಮರೆತುಬಿಡಬೇಕಾಗುತ್ತದೆ. ಸ್ವರಾಜ್ಯದ ಶತ್ರುಗಳೇ ನಮ್ಮ ಶತ್ರುಗಳು; ಸ್ವರಾಜ್ಯದ ಮಿಶ್ರಿತೆ ನಮ್ಮ ಮಿಶ್ರಿತ; ಎಂಬ ಭಾವನೆಯನ್ನು ಯಾವಾಗಲೂ ಮನಸ್ಸಿನಲ್ಲಿ ಇಟ್ಟಬೇಕು. ಆದುದರಿಂದಲೇ ಈ ಪ್ರತವ ಕರಿಣವಾಗಿದೆ. ಈ ನಾತನ್ನು ಲಕ್ಷ್ಯದಲ್ಲಿ ತಂದುಕೊಂಡಿ; ಆ ಮೇಲೆ ಶಿವಾಚಿಯ ಸಮೂಹದಲ್ಲಿ ಸಮಾಪಿಷ್ಟಣಾಗು. ಅವಿಚಾರಣಿಂದ ಯಾವ ಕೆಲಸವನ್ನೂ ಮಾಡಬೇಡೆ. ನೀನು ನಮ್ಮನ್ನು ಕೂಡಿದರೆ ಅದು ನಮಗೆ ಇಷ್ಟವೇ; ಅದರಿಂದ ನಮಗೆ ಆನಂದವೇ ಆಗುವದು ! ಆದರೆ ಚಿಕ್ಕ ಹುಡುಗನನ್ನು ಮೋಸಗೊಳಿಸಿ ಕವಟದಿಂದ ಶಿವಾಚಿಯ ತನ್ನ ಪಕ್ಷದಲ್ಲಿ ನಿನ್ನನ್ನು ಸೇರಿಸಿಕೊಂಡನೆಂದು ಮುಂದೆ ಜನರು ಅನ್ನಬಾರದೆಂಬ ಉದ್ದೇಶದಿಂದ ಸಾಧಕಬಾಧಕಸಂಗತಿಗಳನ್ನು ನಿನಗೆ ಹೇಳಿದ್ದೇನೆ; ಆಲೋಚಿಸು. ”

ಶಿವಾಚಿಯ ಪಾದಗಳ ಮೇಲೆ ಮಸ್ತಕವನ್ನಿಟ್ಟು ಮಹಾದಾಚಿಯು ಮಾತ್ರನಾಡಿದನು:—“ಈ ಸಂಗತಿಗಳೆಲ್ಲವನ್ನೂ ವಿಚಾರಮಾಡಿಯೇ ನಾನು ತಮ್ಮ ಜರಣ ಸಸ್ನೇಧಿಗೆ ಬಂದಿದ್ದೇನೆ. ಸಿಂಬಾಳಕರನ ಮನೆತನವೆಷ್ಟು ದೊಡ್ಡದು ! ಅವರಿಗೆ

ಸಮಾಜದಲ್ಲಿ ಮಾನಮಯ್ಯಾದೆಗಳಿವ್ಯು ! ಹೀಗದ್ದು ಈಗಿನ ನಮ್ಮೆ ಸ್ತುತಿಯು ಎಂತಹುದು ! ಈ ಪ್ರಕಾರದ ಜೀವನವು ವ್ಯಧಿಯೇ ಸರಿ !! ಆದುದರಿಂದ ನನ್ನ ಆಯುಷ್ಯವನ್ನು ಸತ್ಯಮ್ಯಾದಲ್ಲಿ ಖಚಿತವಾಡುವುದಕ್ಕೊಂದು ನಾನು ಶಿಧನಾಗಿ ದೇಣೇ. ಅದರಿಂದ ನಮ್ಮೆ ಮನೆಕನದ ಮಾನವು ಆಧಿಪ್ಯದ್ವಾದಿತು. ನನ್ನ ತಂದೆಯು ಮಾಡಿದ ಆ ಫೋರಪಾತಕಕ್ಕಾಗಿ ನಾನು ಪ್ರಾಯಶ್ಚಿತ್ತವನ್ನು ತೆಗೆದು ಕೊಳ್ಳುವೇನು. ಈಗ ನನ್ನನ್ನು ನಾವು ಮರಾಟಿಂದು ತಿಳಿಯುತ್ತಿದ್ದರೂ ಸಮಾಜದ ದೃಷ್ಟಿಯಿಂದ ನಾನು ಪತಿತನೇ ! ಮುಸಲ್ಲಾನನ್ನು ಮಗನನ್ನು ಮರಾಟಿಸಿಂದು ಯಾರಾದರೂ ಕರೆಯಬಹುದೇ? ತಮ್ಮ ಸೇವೆಯಲ್ಲಿಯೇ ನನ್ನ ಪ್ರಾಣವು ಹೊಡರೂ ಚಿಂತೆಯಿಲ್ಲ; ಬಜಾಬೆಯು ಭ್ರಷ್ಟನಾದರೂ ಆತನ ಮಗನು ಹಿಂದೂ ಧರ್ಮದ ಸಂರಕ್ಷಣಾರ್ಥವಾಗಿ ಆತ್ಮರೂಪವಾಡಿದನೀಂದು ಜನರಾದರೂ ಅನ್ನು ವರು. ಮಹಾರಾಜರೇ, ಇದೇ ಯುದ್ಧದಲ್ಲಿಯೇ ನನ್ನನ್ನು ಪರೀಕ್ಷಿಸಿರಿ. ನನ್ನ ಹಡಿದ ತಂದೆಯೊಡನೆ ಯುದ್ಧ ಮಾಡಿ ಆತನ ತಲೆಯನ್ನು ಕೊಯ್ದು ತರಲು ನನಗೆ ಅಪ್ಯಂತಕೊಡಿ. ಅದಕ್ಕೆ ನಾನು ತಪ್ಪಿದೆನಾದರೆ, ನನ್ನನ್ನು ತುಂಡುತುಂಡಾಗಿ ಕತ್ತರಿಸಿರಿ. ತಂದೆಯೇ ಸಂಗಡ ಹೋರಾಡಬೇಕಾದ ಪ್ರಸಂಗವು ಹಿಂದೆ ಯಾವ ಮಗನಿಗೂ ಬಂದಿಲ್ಲವೆಂಬೆಂತೇನೂ ಇಲ್ಲ. ಬಧ್ಯವಾಹನನು ಅರ್ಜುನನೊಡನೆ ಯುದ್ಧ ಮಾಡಲಿಲ್ಲವೇ? ಮಹಾರಾಜರೇ, ನನ್ನನ್ನು ನಿಶ್ಚಯವಾಗಿಯೂ ಪರೀಕ್ಷಿಸಿರಿ. ತಾವು ನನಗೆ ಕರ್ತವ್ಯವನ್ನು ಆಜ್ಞಾಪಿಸಿದ ಹೋರತು, ಒಂದು ತುತ್ತು ಅನ್ನವನ್ನು ಕೊಡ ನಾನು ಮುಟ್ಟುವದಿಲ್ಲ; ಇದೇ ನನ್ನ ನಿಶ್ಚಯವು ! ಆ ಕರ್ತವ್ಯವು ಎಷ್ಟೇ ಕರಿನವಾಗಿದ್ದರೂ ಅದನ್ನು ಕೊನೆಗಳಿಸುವೇನು; ಇಲ್ಲವೇ ಅದಕ್ಕೆ ಸೆರವಾಗುವೇನು. ಆದರೆ ಕರ್ತವ್ಯದ ಅಪ್ಯಂತಯನ್ನು ಹೋತ್ತುಕೊಂಡ ಹೋರತು ನಾನು ತಮ್ಮನ್ನು ಗಲಿ ಹೋಗಲಾರೆನು. ,, ಮಾತನಾಡುತ್ತಾಡುತ್ತ ಮಹಾದಾಬೆಯ ಕುತ್ತಿಗೆಯ ನರಗಳು ಉಬ್ಬಿದುವು.

ತಿವಾಚಿಯು ಆತನ ಮನಸ್ಸನ್ನು ತಿರುಗಿಸುವ ಉದ್ದೇಶದಿಂದ ಮಾತನಾಡಿದನು. “ನೀನು ಇನ್ನೂ ಚಿಕ್ಕವನಾಗಿರುತ್ತೀ. ಕೆಲವು ದಿವಸಗಳ ವರಿಗೆ ನಮ್ಮ ಹತ್ತರವೇ ಇರು. ದೊಡ್ಡವನಾದೆಯೆಂದರೆ ನಿನ್ನನ್ನು ಯಾವದಾದರೊಂದು ಕೆಲಸಕ್ಕೆ ನೇಮಿಸುತ್ತೇನೆ.” ಈ ಪ್ರಕಾರ ಮಹಾದಾಬಿಗೆ ತಿಳಿವಳಿಕೆ ಹೇಳುವದಕ್ಕಾಗಿ ಶಿವಾಚಿಯು ಎಷ್ಟೋ ಪ್ರಯತ್ನಮಾಡಿದನು. ಆದರೆ ಮಹಾದಾಬೆಯ ಧೈರ್ಯವೂ ಸಂಕಲ್ಪವೂ ಸ್ವಲ್ಪತವಾಗಲಿಲ್ಲ. ಆತನು ಲವಕುಶರ ದೃಷ್ಟಾಂತಗಳನ್ನು ಹೇಳ,

“ನಾನು ಚಿಕ್ಕವನಾಗಿದ್ದರೂ ನಿಂಬಾಳಕರನ ಕುಲದಲ್ಲಿ ಹುಟ್ಟಿದ್ದೇನೆ. ನನ್ನ ಕರ್ತೃತ್ವಕ್ಕಿರುತ್ತಿರುವುದು ನೋಡಿರಿ; ಕೇವಲ ನನ್ನ ಪರಿಸ್ಥಿತಿ ನಿರೀಕ್ಷಿಸಬೇಡಿರಿ. ಎಂದು ಉತ್ತರವಿತ್ತನು.

ತಾನಾಡಿ ಮತ್ತು ಏಸಾಚಿಯೊಡನೆ ಶಿವಾಚಿಯು ಕೆಲಹೊತ್ತು ವಿಚಾರ ಮಾಡಿದನು. ಬಜಾಬೇಖಾನನ ವೃತ್ತಾಂಶವನ್ನು ತಿಳಿದುಕೊಳ್ಳುವದಕ್ಕಾಗಿ ಅರನ್ನಾದರೂ ನಿಯಮಿಸುವದೂ ಅವಶ್ಯವಾಗಿತ್ತು. ಆದುದರಿಂದ ತಾನಾಚಿಯೂ ಮಹಾದಾಚಿಯೂ ತಮ್ಮ ವೇಷವನ್ನು ಬದಲಾಯಿಸಿಕೊಂಡು ಬಜಾಬೇಖಾನನ ಶಿಬಿರಕ್ಕೆ ಹೋಗಿ ಖಾನನ ಸೈನ್ಯ, ಅಲ್ಲಿಯ ವ್ಯವಸ್ಥೆ, ದಂಡಾಳಗಳ ಸಂಖ್ಯೆ, ಅಫ್ರಿಕುಲ್ ಖಾನನ ಮತ್ತು ಬಜಾಬೇಖಾನರ ರಕಸ್ತು ಈ ವೊಡಲಾದ ಸಂಗತಿಗಳನ್ನು ತಿಳಿದುಕೊಳ್ಳತಕ್ಕದ್ದೆಂದು ಸರ್ವಾನುಭಾತದಿಂದ ನಿಶ್ಚಯವಾಯಿತು. ಬಜಾಬೇಖಾನನ ಪ್ರೀತಿಯು ಮುಸಲ್ಕಾನ ಧರ್ಮದರ್ಮೇಲೆ ಎಷ್ಟುದೆ? ರೋಷನಬೇಗಂಳಳು ಆತನ ಮೇಲೆ ತನ್ನ ಪರಜ ಸ್ವಾನ್ಯದ್ವಾರಾ ಎಷ್ಟು ಮಟ್ಟಿಗೆ ಕುಳಿರಿಸಿದ್ದಾಳೆ? ಈ ಸಂಗತಿಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕೆಂದು ಶಿವಾಚಿಮಹಾರಾಜನು ಇಬ್ಬರಿಗೂ ಮತ್ತೆ ಮತ್ತೆ ಸೂಚನಿಮಾಡಿದನು. ಶತ್ರುಗಳ ಗುಂಪಿನಲ್ಲಿ ಭೇದವನ್ನು ಹೇಗೆ ಉತ್ತರಣ್ಣ ಮಾಡಬೇಕು? ಅವರಲ್ಲಿರುವ ಹುಳುಕನ್ನು ತಿಳಿದು ಅದಕ್ಕೆ ಯೋಗೀ ಗೌರೋಪಾಯವನ್ನು ಹೇಗೆ ಯೋಚಿಸಬೇಕು? ಈ ಸಂಗತಿಗಳಿಲ್ಲವೂ ತಾನಾಡಿಗೆ ಚೆನ್ನಾಗಿ ಗೊತ್ತಿದ್ದುವು. ಬಜಾಬೆಗೂ ಅಫ್ರಿಕುಲ್ ಖಾನನಿಗೂ ಸಖ್ಯವಿಲ್ಲದಿದ್ದರೆ ನಮ್ಮ ಕಾರ್ಯವು ತ್ವರಿತವಾಗಿಯೇ ಆಗುವುದೆಂದು ಎಲ್ಲರೂ ತಿಳಿದಿದ್ದರು. ಈ ರೀತಿಯಾಗಿ ಮಾಡತಕ್ಕ ಸೂಚನೆಗಳಿಲ್ಲವನ್ನಾಗಿ ಮಾಡಿ ಶಿವಾಚಿಯು ತನ್ನ ಅವುಗಳನ್ನು ಕಡೆಗೆ ಹೊರಟು ಹೋದನು

ಬಿಜಾಬಾಯಿಯ ಹತ್ತಿರಹೋಗಿ ಶಿವಾಚಿಯು ತಾನು ಮಾಡಿದ ಯೋಚನೆಯನ್ನು ಹೇಳುತ್ತಿದ್ದನು. ಅನುಕೂಲವಾದರೆ ಬಜಾಬೆಯನ್ನು ತಮ್ಮ ಪಕ್ಷಕ್ಕೆ ಒಲಿಸಿಕೊಂಡು ಅಫ್ರಿಕುಲ್ ಖಾನನ ಸೂಕ್ಷ್ಮನ್ನು ಇಲಿಸಬೇಕೆಂಬುದೇ ಶಿವಾಚಿಯ ಯೋಚನೆಯಾಗಿತ್ತು. ವಿಜಾಪುರದ ದರಬಾರದಲ್ಲಿ ಬಜಾಬೆಯ ಗೌರವವು ಬೆಳೆಯತ್ತ ನಡೆದಿತ್ತು; ಆದು ಕೆಲವು ವಾಸಲ್ಕಾನಸರದಾರಿಗೆ ಸಹನವಾಗ ಲಿಲ್ಲ; ಆದರಿಂದ ಅವರು ಬಜಾಬೆಯ ಪಿಷಯವಾಗಿ ಬಾದಶಾಹನ ಕಿವಿಯಲ್ಲಿ ಇಲ್ಲಿದೆ ಸಲ್ಲಿದ ಒಂದರು ವಾಸತುಗಳನ್ನು ಹೇಳಿದರು; ಆದುದರಿಂದಲೇ ಬಜಾಬೆಯ ಮೇಲೆ ಅಫ್ರಿಕುಲ್ ಖಾನನನ್ನು ಬಾದಕಹನು ಕಳಿಸಿಕೊಟ್ಟಿನು; ಇವರಿ

ಬೃಹಿಗೂ ದಾರಿಯಲ್ಲಿ ಆಗಾಗ ಹೊಡಿದಾಟಿಗಳಾಗುತ್ತಿರುತ್ತವೆ. ಈ ಮೊದಲಾದ ಸಂಗತಿಗಳು ಕೆಣೋರ್ ಪ್ರಕಾರವಾಗಿ ಶಿವಾಚಿಗೆ ತಿಳಿದಿದ್ದವೇ. ಅವೆಲ್ಲವನ್ನೂ ಆತನು ತನ್ನ ತಾಯಿಗೆ ಹೇಳಿದನು.

ಬಜಾಚೀಶಾಸನನು ರೋಷನಬೇಗಮಳಿಗೆ ಪ್ರಾಣವಾಗಿ ಅಧೀನಸಾಗಿರುವ ನೆಂಬ ಸಂಗತಿಯು ಜಿಜಾಬಾಯಿಗೆ ಗೊತ್ತಿತ್ತು. ಆದುದರಿಂದ ಅವಳ ವಿಷಯ ವಾಗಿ ಜಿಜಾಬಾಯಿಯು ಶಿವಾಚಿಗೆ ಒಂದೆರಡು ಪ್ರಶ್ನೆಗಳನ್ನು ಕೇಳಿದಳು. ಆಗ ಶಿವಾಚಿಯು ಹೇಳಿದುದೇನಂದರೆ—“ ಅವನ್ನಿ, ರೋಷನಬೇಗಮಳ ಬಲೆಯೊಳೆ ಗಿಂದ ಬಜಾಚಿಯನ್ನು ಬಿಡಿಸುವದಕ್ಕಾಗಿ ಪರಾಸೀಶ್ವರನು ಇಂದೇ ನನಗೊಬ್ಬ ಸಹಾಯಕನನ್ನು ಕಳಿಸಿಕೊಟ್ಟಿದ್ದಾನೆ ! ” ಜಿಜಾಬಾಯಿಯು ಆ ಸಂಗತಿಯನ್ನು ತಿಳಿದುಕೊಳ್ಳುವ ಕುತ್ತಾಹಲವನ್ನು ವ್ಯಕ್ತವಾಡಲು, ಮಹಾದಾಚಿಯ ವೃತ್ತಾಂತವನ್ನೆಲ್ಲನೇ ಶಿವಾಚಿಯು ತಾಯಿಯ ಕಿವಿಯಲ್ಲಿ ಹೇಳಿದನು. ಗುಪ್ತಭಾರ ನಂತೆ ಮಹಾದಾಚಿಯನ್ನು ಬಜಾಚಿಯ ಶಿಬಿರಕ್ಕೆ ಕಳಿಸಿಕೊಡುತ್ತೇನೆಂದು ಶಿವಾಚಿಯು ತಾಯಿಗೆ ಅರಿಕೆನಾಡಿಕೊಂಡನು. “ ಹೊಟ್ಟಿಯ ಮಗನು ಎದುರಿಗೆ ನಿಂತುಕೊಂಡರೆ ಬಜಾಚಿಯ ಮನಸ್ಸು ತಿರುಗಬಹುದು; ಅವನು ಪ್ರಾಣವಾಗಿ ನಮ್ಮ ಪಕ್ಷವನ್ನು ಸೇರಿದಿದ್ದರೂ ನಿಕೃಷ್ಯಪಕ್ಷಕ್ಕೆ ಈ ಯುದ್ಧದಲ್ಲಿ ಉದಾಸೀನತೆಯನ್ನಾದರೂ ವಹಿಸಬಹುದು. ಯಾಕಂದರೆ ಯಾರಿಗೋಸ್ಥರವಾಗಿ ಆತನು ತನ್ನ ಧರ್ಮಕ್ಕೂ ಆಪ್ತೇಷ್ಟರಿಗೂ ತಿಲಾಂಜಲಿಯನ್ನಿತ್ತನೋ, ಆ ಮುಸಲ್ಲಾನ್ನರ ಅವಿಶ್ವಾಸದ ವರ್ತನವನ್ನು ನೋಡಿ ಆತನ ಸಪ್ತಾಧಿಮಾನವು ಕಿಂಚಿತ್ತಾದರೂ ಉಜ್ಜ್ವಲವಾಗಿರಬಹುದು. ಇಂತಹ ಸ್ಥಿತಿಯಲ್ಲಿ ರೋಷನಬೇಗಮಳ ಅಧಿಪತ್ಯವನ್ನು ತನ್ನ ಮೇಲೆ ಆತನು ಹೊದಲಿನಂತೆ ನಡೆಯಗೇದಲಿಕ್ಕಿಲ್ಲವೆಂದು ಉಹಿಸಬಹುದಾಗಿದೆ.”

**ಜಿಜಾಬಾಯಿ:**— ಏನಾಗುವದೋ ನೋಡೋಣ. ಮುಂದಾದರೂ ಈ ಪ್ರಶ್ನೆಯನ್ನು ಬಿಡಿಸುವುದು ಕಷ್ಟವೇ. ಯಾಕಂದರೆ ಆತನನ್ನು ಹಿಂದೂ ಧರ್ಮದಲ್ಲಿ ತೆಗೆದುಕೊಂಡರೆ ಮಾತ್ರ ಅವನು ನಮ್ಮ ಪಕ್ಷವನ್ನು ವಹಿಸಬಹುದು. ಮುಸಲ್ಲಾನನೇ ಆಗಿದ್ದರೆ ನಮ್ಮ ವಿಷಯದಲ್ಲಿ ಅವನಿಗೆ ಮಹತ್ವವು ಹೇಗೆ ಉಂಟಾಗಬೇಕು? ಈಗ ಅವನು ಮುಸಲ್ಲಾನನಾಗಿ ಸುಖದಿಂದಲೇ ಇದ್ದಾನೆ. ಒಂದುವೇಳೆ ಆತನು ನಿಮ್ಮನ್ನು ಕೂಡುವದಕ್ಕೆ ಒಡಂಬಟ್ಟಿರೂ ಹಾವಿನಂತೆ ಯಾವಕಾಲಕ್ಕೆ ಹಿಂದಕ್ಕೆ ತಿರುಗುವನೆಂಬ ಸಿಯಮವಿಲ್ಲ. ಇನ್ನು ಆತನನ್ನು ಹಿಂದೂಧರ್ಮಕ್ಕೆ ಸೇರಿಸಿಕೊಂಡರೆ ಎಷ್ಟೊಂದು ಅನಾಮಕವಾಗಬಹುದುತ್ತ!

ಸಮಾಜದಲ್ಲಿ ವಿಲಕ್ಷಣವಾದ ಕ್ರಾಂತಿಯುಂಟಾದೀತು! ಇಂದು ನಿನ್ನನ್ನು ಹೇಗೆ ಮಂದಿರ ಪ್ರಶಂಸಿಸುವ ಜನರೇ ನಾಳಿ ಕ್ರಾರವಾಗಿ ನಿಂದಿಸತ್ತೊಡಗುವರು! ಈ ಪ್ರಕಾರವಾಗಿ ಸಮಾಜಗಂಗೆಯು ಪ್ರತಿಕೂಲಿಂಜಾದರೆ ನಿನ್ನ ಸ್ವರಾಜ್ಯವನ್ನು ಸಾಫ್ ಹಿಸುವದೆಂತು?

**ಶಿವಾಜಿ:**—ಆಪ್ಪಾ, ನನ್ನ ಉದಾತ್ಮತೀರ್ಥವು ಜನರಿಗೆ ತಿಳಿದುಬಂದರೆ ಮಹಾರಾಷ್ಟ್ರಾಜ್ಯಪೇಶ್ಲಿ ನನ್ನದೇ ಆಗುವದೆಂದು ನಿನ್ನ ಈ ಹೊದಲೇ ಹೇಳಿದ ಸ್ಥಿರೀಕರಿಸಿದಾಯಿಕವಾದ ನುಡಿಗಳು ಇನ್ನೂ ನನ್ನ ಕಿವಿಯಲ್ಲಿ ಪ್ರತಿಧ್ವನಿಯನ್ನುಂ ಟುಮಾಡುತ್ತಲಿವೆ. ನನ್ನ ಹೃದಯದಲ್ಲಿ ಅವು ಅಂಕಿತವಾಗಿವೆ; ನನ್ನ ಮನಸ್ಸಿನಲ್ಲಿ ಅವು ಮೂಡಿಹೋಗಿವೆ. ಅವುಗಳ ಆಧಾರದಿಂದಲೇ ನಾನು ಈ ಹಂಚಿಕೆಯನ್ನು ಮಾಡಿದ್ದೇನೆ ಮಹಾದಾಜಿಯೂ ಬಜಾಜಿಯೂ ಹೋದ್ದರೂ ನಂತರವರೇ ಆಗದ್ದಾರಿ.

**ಜಿಜಾ ಬಾಯಿ:**—ಆದರೆ, ಉದಾರಿಗಳಲ್ಲಿದ್ದವರೂ ಸಂಕುಚಿತಮನಸ್ಸರೂ ಆದ ಜನರು ಹಾಗೆ ತಿಳಿಯಬೇಕಲ್ಲವೇ? ಶಿವಾಜಿ ಭೋಸಲೆಯು ಸ್ವರಾಜ್ಯದ ಆದಂಬರದಿಂದ ಹಿಂದೂಧರ್ಮವನ್ನು ಭ್ರಷ್ಟಗೊಳಿಸಲಾರಂಭಿಸಿದನೇಂದು ಇವರು ಅನ್ನಲಿಕ್ಕಿಲ್ಲವೇನು? ಅದಿರಲಿ. ಹೊದಲು ಬಜಾಜಿಯು ನಂತರ ವಕ್ಕೆಕ್ಕೆ ಒಳಯು ವನೋ ಇಲ್ಲವೋ ಎಂಬದು ಏಷಿತ್ವಪ್ರಶ್ನೆಯಾಗಿದೆ. ಆ ಮಹಾದಾಜಿಯನ್ನು ನನ್ನ ಕಡೆಗೆ ಏಕೆ ಕರೆದುಕೊಂಡು ಬರಲಿಲ್ಲ? ನಾನು ಅವನನ್ನು ಒಮ್ಮೆ ನೋಡುತ್ತಿದ್ದುನು.

ಶಿವಾಜಿಯು ಉತ್ತರಕೊಡಬೇಕೆನ್ನವಷ್ಟುರಲ್ಲಿ ಮರಾಠರ ಒಂದು ಪೆಲಕ್ಷಣ ವಾದ ದಾಂಪತ್ಯವು ಒಳಗೆ ಬಂತು. ಗಂಡಹೆಂಡರಿಬ್ಬರೂ ಜಿಜಾಬಾಯಿಯ ಕಾಲ್ಪಳಪೇಳಿ ತಲೆಯನ್ನಿಂಟು ರು. ಆ ಮರಾಠನು ಒಳ್ಳಿಯ ಧರ್ಮಪ್ರಸ್ತಾಪಾಗಿದ್ದು ಆತನ ಹೆಂಡತಿಯು ಮಾತ್ರ ಸುಂದರಿಯೂ ಕೋಮಲೆಯೂ ಆಗಿದ್ದಳು. ಆ ಮರಾಠನ ಉಡುಪ್ರ ಒಕ್ಕಾಲಿಗನಂತೆ ಇಷ್ಟರೂ ಅವನ ಹೆಂಡತಿಯ ವಸ್ತುಪ್ರಾವರಣಗಳು ಸುಂದರವಾಗಿದ್ದವು.

ಶಿವಾಜಿಯು ಒಂದೇ ಸಮನೆ ನಗಹತ್ತಿದನು. ಅವರಿಬ್ಬರಲ್ಲಿ ಗಂಡಸಾಗಿ ದ್ವಿವನ್ನೂ ನಗಹತ್ತಿದನು. ಆ ಹೆಂಗಸು ಮಾತ್ರ ಲಜ್ಜಾವತಿಯಾಗಿ ನಿಂತು ಕೊಂಡಳು. ಜಿಜಾಬಾಯಿಯು ಚಕ್ಕಿತಳಾಗಿ ಮಾತನಾಡಹತ್ತಿದಳು. “ಶಿವಬಾ, ಇದೇನು ಚಮತ್ವಾರವು? ಇವರು ಯಾರು?”

ಆ ಮರಾಠನು ನಗುತ್ತ ಮಾತನಾಡಿದನು. “ಅವ್ವನವರೇ, ಈತನು ವ್ಯಾದಾಸನಾದ ತಾನಾಳ್ಳ ಮಾಲಸುರೀನ್ನಲ್ಲವೇ?”

ಶಿವಾಚೆಯಾದರೂ ನಗುತ್ತಲೇ ಹೀಗೆ ಹೇಳಿದನು. “ಅವ್ಯಾ, ಈತನೇ ಮಹಾದಾಜಿ ನಿಂಬಾಳಕರನು! ಈ ಇಬ್ಬರೂ ಚಾರರು ಬಜಾಬೇಖಾನನ ಶಿಬಿರ ದಲ್ಲಿ ಗುಪ್ತವೃತ್ತಾಂತವನ್ನು ತಿಳಿಯಲು ಹೊರಟಿದ್ದಾರೆ. ನಿನ್ನ ಆಶೀರ್ವಾದ ವಿರಲಿ!”

**ಜೀಜಾಭಾಯಿ:**—ಹೋಗಿರಿ. ಮನಃಪೂರ್ವಕವಾಗಿ ನಿಮ್ಮನ್ನು ಆಶೀರ್ವದಿಸುವೆನು. ನಿಮ್ಮ ಕೆಲಸದಲ್ಲಿ ನಿಶ್ಚಯವಾಗಿಯೂ ಯಶಸ್ವಿ ಪ್ರಾಪ್ತವಾಗುವುದು. ತಾನಾಚೀ, ನಿನ್ನ ವೇಷವು ಅತ್ಯುತ್ತಮವಾಗಿದೆ. ನನಗೇ ನಿನ್ನ ಪರಿಜಯವು ಹತ್ತಲಿಲ್ಲ; ಅಂದಮೇಲೆ ಮುನಲ್ಲಾನರು ನಿನ್ನ ಗುರುತು ಹಿಡಿಯುವುದು ದೂರದಲ್ಲಿಯೇ ಉಳಿಯಿತು. ಮಗೂ, ಮಹಾದಾಜೀ, ನಿಂಬಾಳಕರನು ಮನೆತನದೊಳಗಿನ ಹುಡುಗರು ಶಾರರೂ ಧೈಯರವಂತರೂ ಇರುತ್ತಾರೆಂದು ನಾನು ಕೇಳಿದ್ದೇನು; ಆದರೆ ಅವರು ಸುಂದರರೂ ಆಗಿರುತ್ತಾರೆಂಬುದು ಈ ಹೊತ್ತೇ ತಿಳಿಯಿತು!

ಜೀಜಾಭಾಯಿಯು ಆ ವಿಲಕ್ಷಣದಾಂಪತ್ಯಕ್ಕೆ ಆಶೀರ್ವಾದವನ್ನುತ್ತು ಕೆಳಿಸಿ ಕೊಟ್ಟಿಲ್ಲ.

## ಎಂಟಿನೆಯ ಪ್ರಕರಣ



## ಇವಳು ಯಾರು?



ಇಂದ್ರಾಜಾಬೇಖಾನನಿಗೂ ಅರ್ಥರ್ಬೂಲಾಭಾನನಿಗೂ ದಿನದಿನಕ್ಕೆ ವೈಮನ ಸ್ವಾನ್ಯ ಬೆಳೆಯುತ್ತಲೇ ಇತ್ತು. ಬಜಾಬೇಖಾನನಂತಹ ಜಾತಿ ಭೃಷ್ಣನು ನಿಜವಾದ ಮುಸಲ್ಲಾನರಾದ ನಮಗೆ ಕಃಪದಾರ್ಥವಾಗಿ ದೂಸೆಂಬುದನ್ನು ಸರ್ವರಿಗೂ ವಿದಿತಪಡಿಸುವುದೇ ಅರ್ಥರ್ಬೂಲಾಭಾನನ ಉದ್ದೇಶ ವಾಗಿತ್ತು. ಅಲ್ಲದೆ, ಅವುಬ್ಬರ ಸ್ವಭಾವವು ಪರಸ್ಪರ ಭಿನ್ನವಾಗಿತ್ತು. ಒಬ್ಬನು ಶಾಂತನು; ಇನ್ನೊಬ್ಬನು ರಾಕ್ಷಸವೃತ್ತಿಯವನು. ಒಬ್ಬನು ಸಾಮದಾನೋ ಪಾಮಗಳನ್ನು ಅವಲಂಬಿಸುವವನು; ಇನ್ನೊಬ್ಬನು ಕತ್ತಿಯ ಶಕ್ತಿಯನ್ನು ಆಗ್ರಹಿಸಿ ಅವನನ್ನು ಕಾಳಿಸಿ ಪಾಲಿಸಿದ್ದಾರೆ.

ಯಿಸುವವನು. ಒಬ್ಬನು ಸಮಯವನ್ನು ನೋಡಿಕೊಂಡು ಕೆಲಸನನ್ನು ಸಾಧಿಸಿ ಕೊಳ್ಳುವ ಸ್ವಭಾವವನ್ನು; ಇನ್ನೊಬ್ಬನು ರಕ್ತವನ್ನು ಹೀರುವುದಕ್ಕೆ ಉತ್ತರ ಕವಾದ ಹುಲಿಯಾತೆ ಆತುರಬಹುವವನು ! ಅಂದಮೇಲೆ ಈ ಇಬ್ಬರೂ ಮುಕ್ಕು ದ್ವಿಗಳಲ್ಲಿ ಪರಿಪೂರ್ವಿತ ಹೇಗೆ ಉತ್ತರವಾಗಬೇಕು ? ಈ ಸೇನಾಪತಿಗಳಿಬ್ಬರೂ ಬಂದೇ ಕಡೆಯಲ್ಲಿ ತಳವೂರಿ ನಿಲ್ಲವುದಾದರೂ ಹೇಗೆ ?

ಅಫ್‌ರುಲ್‌ಖಾನನ ವರ್ತನವನ್ನು ಕುರಿತು ಬಜಾಜಿಯಾನನು ವಿಜಾಪುರದ ದರಬಾರಕ್ಕೆ ತಿಳಿಸಿನೋಡಿದನು. ಆತನ ನಿದಾಂಕ್ರಿಯಾದ ನಡೆವಳಕೆಯಿಂದ ಸೈನ್ಯದ ವ್ಯವಸ್ಥೆಯಲ್ಲ ಕೆಟ್ಟುಹೊಗಿದೆಯೆಂದೂ ಬರಿದನು. ಆದರೆ ದರಬಾರ ದವರು ಈ ಸಂಗತಿಯನ್ನು ನಿಜವೆಂದು ನಂಬಿಲ್ಲ. ಇನ್ನೋ ಅಲ್ಲ ; ಬಾದಶಾಹನು ಬಜಾಜಿಯ ಪತ್ರಗಳನ್ನು ನೋಡಿಕೊಂಡು, ಅವಕ್ಕೆ ಉತ್ತರವಾಗಿ ಕೆಳಗಿನ ಅಭಿಪ್ರಾಯದ ಪತ್ರವನ್ನು ಆತನಿಗೆ ಕಳಿಸಿಕೊಟ್ಟಿನು :—

“ ಈ ಯುದ್ಧವನ್ನು ಕೇಂಗಾಣಿಸುವ ಸಾಮಧ್ಯವು ನಿಮ್ಮಲ್ಲಿಲ್ಲದ್ದರಿಂದ ನಾವು ನಿನ್ನ ಸ್ಥಳದಲ್ಲಿ ಇನ್ನೊಬ್ಬ ಸೇನಾಪತಿಯನ್ನು ನಿಯ್ಯತ್ವಿಸಿ. ಅಫ್‌ರುಲ್‌ಖಾನನಿಗೂ ನಿನ್ನಗೂ ಯಾವ ಕರಿದ ಸಂಬಂಧವೂ ಇಲ್ಲ. ಹಿಗಿನ್ನು ಅವನಿಂದ ಸೈನ್ಯದ ವ್ಯವಸ್ಥೆಯು ಕೆಟ್ಟಿ ಹೊಗಿದೆ. ಯೆಂದು ನಿಷ್ವ ಬರಿದದನ್ನು ನೋಡಿ ಆಕ್ರಿಯಾವಾಗುತ್ತದೆ ! ಆಕ್ರಮ ತನ್ನ ಸೈನ್ಯಕ್ಕೆ ತಾನು ಅಧಿಸತಿಯಳಿದ್ದಾನೆ. ನಿಷ್ವ ನಿಮ್ಮ ಸೈನ್ಯದ ವ್ಯವಸ್ಥೆಯನ್ನು ವಾತ್ಕು ನೋಡಿಕೊಂಡರೆ ಸಾಕು. ಅವನ ಕೆಲಸದಲ್ಲಿ ನಿರಘರ್ಕವಾಗಿ ಕರ್ಯ ಹಾಕಿ ಅಧಿಕಕ್ರಿಯಿಸುವನ್ನು ಕೇರಿಸುವದಿಂದ ಪ್ರಯೋಜನವಿಲ್ಲ. ಅಫ್‌ರುಲ್‌ಖಾನನು ವಿಜಾಪುರದ ರಾಜನಿಷ್ಟ ಹೇವಕರಾಗಿರುವರು ; ನಿಷ್ವ ಅವರ ವಿಷಯವಾಗಿ ಕುತ್ತಿತ್ವಾದ ಉತ್ತರಗಳನ್ನು ತೆಗೆಯುವುದು ನಿಮ್ಮ ಗೌರವಕ್ಕೆ ಸಂಯೋಜನೆಯಾಗಿದೆ... ಇದರಿಂದ ಮರುಟಿರಿಸಿಕೊಡುವುದಕ್ಕೆ ನಿಮ್ಮ ಮಹಿಳೆಯೇ ನಾವು ಕಿಳಿಯಂತೆ ಹೇಗೆ ? ಹಾಗಿದ್ದರಿಂದ ಸ್ವಷ್ಟವಾಗಿ ತಿಳಿಸಿ; ಅಂದರೆ ನಾವು ಒಳೆಣಿ ಸೇನಾಪತಿಯನ್ನು ಈ ಕೆಲಸಕ್ಕೆ ನಿಯ್ಯತ್ವಿಸಿ. ಇನ್ನುವೇಲೂ ಶಿವಾಚಿರ ವೇತ್ನೆ ಕರ್ಮಾಂಗದ ಇರುವುದು ದರಬಾರಕ್ಕೆ ಹಿತಕರವಾದುದಲ್ಲ ; ಅದುದಿಂದ ಇನ್ನು ವೇಲಾದರೂ ಇಂತಹ ಸುಳ್ಳಕಾರಿವನ್ನು ಸುಂದರ, ವಳಿದೆ ಕೆಲಸವನ್ನು ಸ್ತಾಪಿಸಿಕು.”

ಈ ಉತ್ತರವನ್ನು ಓದಿದೊಡನೆಯೇ ಬಜಾಜಿಯ ಕಾಲೋಳಗಿನ ಕೊಪಾಗ್ನಿಯು ನಡುಸೆತ್ತಿಗೆ ಏರಿತು. ಆದರೆ ಮಾಡುತ್ತಾನೇನು ? ಮನಸ್ಸಿನಲ್ಲಿಯೇ ಸಂತಾಪಗೊಂಡನು. ಈ ಪ್ರಕಾರದ ಉತ್ತರವು ಬಜಾಜಿಯಾನನಿಗೆ ಬಂದ ಸಂಗತಿಯು ಅಫ್‌ರುಲ್‌ಖಾನನಿಗೆ ಹೇಗೆ ಗೊತ್ತಾಯಿತೋ ದೇವರಿಗೇ ಗೊತ್ತು !

ಬಾದಕಹನಿಂದ ಬಜಾಬಿಗೆ ಈ ಪತ್ರವು ಒಂದ ದಿವಸದಿಂದ ಆತನ ಕಣ್ಣಗಳು ನೆತ್ತಿಯ ಮೇಲೆಯೇ ಬಂದುವು.

ಇಬ್ಬರು ಶಾನರಿಗೂ ವ್ಯಕ್ತಪ್ರೇಷಣ ಆರಂಭವಾಯಿತು. ಅಫ್ರಿಮುಲ್ ಶಾನನ್ ಬಜಾಬಿಯ ಪ್ರತಿಯೊಂದು ಯೋಚನೆಯಲ್ಲಿಯೂ ಅಡ್ಡ ಬರಲಾರಂಭಿಸಿದನು; ಆತನಂತರೆಯೇ ಆತನ ಸೇವಕರೂ ಏರಿ ಕೂತರು. ಅವರು ಬರುಹೋಗುವ ಮರಾಟ ದಾರಿಗಾರರನ್ನು ಬಡಿದು ಹೊಡೆದು ಅವರಲ್ಲಿದ್ದ ವಸ್ತುಗಳನ್ನು ಯಥೇಷ್ಟವಾಗಿ ಅವಕರಿಸಹಕ್ತಿದರು. ಕುಲೀನಸ್ವೀಯು ಆ ನೀಂಜರ ಕಣ್ಣಗೆ ಬಿದ್ದರೆ, ಯಾವ ತರದಿಂದ ಅವರು ಅವಳ ಅವಮಾನವನ್ನು ಮಾಡುತ್ತಿದ್ದರೆಂಬು ದನ್ನು ಬಣ್ಣಿಸದಿರುವುದೇ ಒಳತು! ಈ ತರದ ನಡೆವಳಿಕೆಗಳಿಂದ ಸೈನಿಕರಿಗೆ ಆವಶ್ಯಕವಾದ ಪದಾರ್ಥಗಳು ಕೂಡ ಸಿಕ್ಕಿದಂತಾವು. ಯಾಕಂದರೆ, ಮುಸಲ್ಕಾನರ ಶಿವಿರಕ್ಕೆ ಬಂದು ಪದಾರ್ಥಗಳನ್ನು ಕೊಡಬೇಕಾದರೆ, ಬರತಕ್ಕವರು ತಮ್ಮ ಮಾನ ಮುರ್ಯಾದಿಗಳನ್ನು ಗಂಟ್ಯಾಕಟ್ಟಿ ಇಟ್ಟೇ ಬರಬೇಕಾಗುತ್ತಿತ್ತು. ಹೀಗೆ ಅವಶ್ಯಕ ಪದಾರ್ಥಗಳು ಸಿಕ್ಕಿದಂತಾಗಲು, ಅಫ್ರಿಮುಲ್ ಶಾನನ್ ಸೈನಿಕರು ಸಮಿಂಧದ ಉರುಗಳನ್ನು ಲಾಂಟವಾಡಿ ತನ್ನ ವ್ಯವಸ್ಥೆಯನ್ನು ಮಾಡಿಕೊಳ್ಳಲಾರಂಭಿಸಿದರು. ಆತನ ಸೈನ್ಯದ ಸುತ್ತುಮುತ್ತಲಿನ ಉರುಗಳು ಉಲ್ಲಂಘಿಸಿದರು. ಈ ಬಾಧೆಯನ್ನು ತಪ್ಪಿಸಿಕೊಳ್ಳಲು ಪ್ರಾರಂಭಿಸಿದರು. ಆದುದಿಂದ ವಿಜಾಪುರದಿಂದಲೇ ತಮಗೆ ಬೇಕಾದ ಪದಾರ್ಥಗಳನ್ನು ತರಿಸಬೇಕಾಯಿತು. ಆದೆ ಆ ಪದಾರ್ಥಗಳು ಅಫ್ರಿಮುಲ್ ಶಾನನ್ ಶಿಬಿರಕ್ಕೆ ಚೆನ್ನಾಗಿ ಮುಟ್ಟುತ್ತಿದ್ದಿಲ್ಲ. ಲಾಂಟಗಾರರು ಹೊಂಚುಹಾಕಿಕೊಂಡು ಕುಳಿತು ಪದಾರ್ಥಗಳು ಬುದೊಡನೆಯೇ ಅಪಹರಿಸಿಕೊಂಡು ಹೋಗುತ್ತಿದ್ದರು. ಪ್ರಸಂಗವಿಶೇಷದಲ್ಲಿ ಶಿಬಿರದೊಳಗಿನ ತಸ್ತುಸ್ತುಗಳೂ ಕಳವಾಗಹಕ್ತಿದುವು. ಆ ಲಾಂಟಗಾರರು ಶಿವಾಜಿ ಭೇಂಸರೇನ ಸೈನ್ಯದೊಳಗಿನವರೇ, ಅಫ್ರಾ ಅಫ್ರಿಮುಲ್ ಶಾನನ್ ಸಿಂಧ ಉದ್ದ್ಯಾಸ್ತವಾದ ಹಳ್ಳಿಯೊಳಗಿನ ನಾಗರಿಕರು ಶಾನನ್ ಮೇಲಿನ ಭೂಲವನ್ನು ತೀರಿಸಿಕೊಳ್ಳಲು ಪ್ರಾರಂಭಿಸಿದರು!

ಈ ಲಾಂಟಗಾರರ ಕಾಟದಿಂದ ಬಜಾಬಿಶಾನನು ಬೆದರಿಕೊಂಡನು. ಯಾಕಂದರೆ ಸೇನಾಪತಿಯೊಂದು ದೃಷ್ಟಿಯಿಂದ ಯುದ್ಧದ ಹೊಣೆಗಾರಿಕೆಯು ಆತನ ಮೇಲಿಯೇ ಇತ್ತು. ಅಫ್ರಿಮುಲ್ ಶಾನನ್ ಯಾವ ಮಾತಿಗೂ ಲಕ್ಷ್ಯಕೊಂಡುತ್ತಿದ್ದಿಲ್ಲ; ಇಷ್ಟೇ ಅಲ್ಲ; ಬಜಾಬಿಶಾನನೆಗೆ ಅವರು ಶಸ್ತ್ರ ಪ್ರಾಪ್ತವಾಗಬೇಕೆಂದೇ

ಆತನು ಮನಃಪೂರ್ವಕವಾಗಿ ಇಚ್ಛಿಸುತ್ತಿದ್ದನು. ಬಜಾಜೆಖಾನಿಗೆ ಜಯವು ಸಿಕ್ಕುದೆ, ಅವನೂನಿತನಾಗಿ ಆತನು ಮರಳಹೇದನೆಂದರೆ ತಾನು ಶಿವಾಚೆಯನ್ನು ಹಿಡಿದು ವಿಜಾಪುರದ ಕಡೆಗೆ ಎಳಿದುಕೊಂಡು ಹೋಗಿ ತನ್ನ ಪೌರುಷವನ್ನು ಪ್ರಕಾಶಪಡಿಸಬೇಕೆಂಬ ಮನೋರಾಜ್ಯದಲ್ಲಿ ಮಗ್ನಾಗಿದ್ದು ದರಿಂದ ಆತನು ನಿಶ್ಚಯಿತನಾಗಿದ್ದನು. ಬಜಾಜೆಖಾನಿಗಾದರೂ ನಾನು ಈ ಕೆಲಸವನ್ನು ಏಕೆ ಕೈಕೊಂಡನೋ ಎಂದು ಎನಿಸತ್ತೊಡಗಿತು. ಹೇಗೇ ಆಗಲಿ, ಈ ಯುದ್ಧವು ಒಮ್ಮೆ ಮುಗಿದುಹೋದರೆ ಸಾಕೆಂದು ಆತನು ಅನ್ನು ತೀದ್ದನು. ಆದರೆ ಈ ಕಾಳಿಗವು ಮುಗಿಯುವುದೆಂತು? ಅಫ್ರಿಯುಲ್ ಖಾನನ ಅತ್ಯಾಚಾರದಿಂದ ಸೈನ್ಯಕ್ಕೆ ಕಾಳುಕದಿಗಳು ಸಿಕ್ಕುವುದೇ ಕಷ್ಟವಾಗಿತ್ತು. ಆದುದರಿಂದ ಸೈನ್ಯದಲ್ಲಿ ಅನಾಯಕತ್ವದ ಆರಂಭವಾಗಿತ್ತು. ಬಜಾಜೆಖಾನಿಗೆ ಈ ಅಷ್ಟವಸ್ಥೆಯ ಕಾರಣವು ಗೊತ್ತಿತ್ತು; ಆದರೆ ಅದರ ಪ್ರತೀಕಾರವನ್ನು ಹೇಗೆ ಮಾಡಬೇಕೆಂಬುದನ್ನು ಅವನು ತೀಳಿಯದೆಹೋದನು. ಅಫ್ರಿಯುಲ್ ಖಾನನ ಶಿವಾಯರು ತೀಳಿದವರ ಮೈಮೇಲೆ ರೋವಾಂ ಚಗಳು ಏಳುವಂತೆ ಬಡಬಗ್ಗಿರಿಗೆ ತೊಂದರೆಕೊಡುತ್ತಿದ್ದರು. ಬಜಾಜೆಖಾನಿಗೆ ಇದು ಸ್ವಲ್ಪವಾದರೂ ಸೀರುತ್ತಿದ್ದಿಲ್ಲ. ಆದರೆ ಮಾಡುತ್ತಾನೇನು? ಆತನು ಶಾಂತಿಸ್ತಿಯನೂ, ಅತ್ಯಾಚಾರನಿಷೇಧಕನೂ ಆಗಿದ್ದನು. ಆದರೂ ಮಾಡುತ್ತಾನೇನು? ಅಫ್ರಿಯುಲ್ ಖಾನನ ದುರುಪದೇಶದಿಂದ ಬಜಾಜಿಯ ಸೇನೆಯೊಳಗಿನ ಮುಸಲ್ಯಾನರು ಉದ್ದಟತನದಿಂದ ವರ್ತಿಸಲಾರಂಭಿಸಿದರು. ಈ ಪ್ರಕಾರದಿಂದ ವಿಂತಿ ಸಂತಾಪ ಮುಸಲ್ಯಾನನ ಸೋಕ್ಕನ್ನು ತಗ್ಗಿಸುವುದು ಸಜ್ಜನನಾದ ಈ ಬಜಾಜೆಖಾನಿಗೆ ಹೇಗೆ ಸಾಧ್ಯವಾಗಬೇಕು?

ಬಜಾಜೆಖಾನನು ಇದೇ ವಿಷಯವನ್ನು ಕುರಿತು ವಿಚಾರಮಾಡುತ್ತಿದ್ದನು. ಆದರೆ ಮನಸ್ಸಿನಲ್ಲಿ ಯಾವ ವಿಚಾರವೂ ನಿಶ್ಚಯವಾಗಲೇಬಳಲ್ಲದು. ಆತನು ಒಂದು ದಿವಸ ಕುದುರೆಯ ಮೇಲೆ ಕುಳಿತು ಅಡ್ಡುಡುತ್ತಿರುವಾಗ ದೂರದಿಂದ ಜನರ ಗದ್ದಲವು ತೇಳಿತು. ಬರಬರುತ್ತ ಆ ಗದ್ದಲವು ಹೆಚ್ಚುತ್ತೇ ನಡೆಯಿತು. ಆಗ ಆತನ ಲಕ್ಷ್ಯವು ಸ್ವಾಭಾವಿಕವಾಗಿಯೇ ಅತ್ಯಕ್ಷದೆಗೆ ಹೋರಿತು! ಒಬ್ಬ ಹೆಂಗಸಿನ ಕರುಣಾಸ್ಯರವು ಆ ಗೊಂದಲದಲ್ಲಿ ಸ್ವಷ್ಟವಾಗ ತೀಳಸುತ್ತಿತ್ತು. ಬಜಾಜೆಖಾನ ನಿಗೆ ಇದು ಸಹಸ್ರವಾಗಲಿಲ್ಲ. ಅದರಿಂದ ಅವನು ತನ್ನ ಕುದುರೆಯನ್ನು ಅತ್ಯಕ್ಷದೆಗೆ ತಿರುಗಿಸಿದನು. ಅಲ್ಲಿಗೆ ಹೋಗುವಷ್ಟುರಲ್ಲಿ ವಾಡಿಕೆಯ ಸೋಣವೇ ಆತನ ಕಣ್ಣಿಗೆ ಬಿತ್ತು. ಇದಾರು ಜನ ಮುಸಲ್ಯಾನ ಶಿವಾಯದು ಒಬ್ಬ ಮರಾಟನನ್ನು

‘ಹೀಗೆದು ಒಂದೇ ಸಮನೆ ಹೊಡಿಯುತ್ತಿದ್ದರು. ಪಾಪ! ಆ ಬಡ ಮರಾಟಿನು ಒಂದೇ ಸಮನೆ ವಿನಯದಿಂದ ಬೇಡಿಕೊಳ್ಳುತ್ತಿದ್ದನು. ‘ಸಾಲೇ, ಬದವಾಟ, ಮಗರಗತ್ತಾ’ ಎಂಬುದಾಗಿ ಪ್ರತಿಯೊಂದು ಶೆಟ್ಟುಹೊಡತಕೊ೦೯ ಬೈಗುಳದ ಮಳಿ ರುಸ್ನೇ ಅವರು ಸರಿಸುತ್ತಿದ್ದರು. ಆ ಮರಾಟನ ಸವಿಂಬಲ್ಲಿ ಸುಂದರಿ ಯಾದೊರ್ವೆ ಹೆಂಗಸಿವ್ವಳು. ಬೇರೆ ಮಾರು ನಾಲ್ಕು ಜನ ಮುಸಲ್ಲಾನರು ಆ ಹುಡುಗಿಗೆ ಭೀಭತ್ತವಾದ ಚೇಷ್ಟೆಯನ್ನು ವಾಡುತ್ತ ನಿಂತುಕೊಂಡಿದ್ದರು. ಈ ಹೊತ್ತಿನದಿವಸ ಸಿಕ್ಕು ಈ ಅವೂಳ್ವಾದ ಬೇಟೆಯನ್ನು ಯಾವ ರೀತಿಯಿಂದ ನುಂಗಬೇಕೆಂಬದಾಗಿ ಅವರು ತಮ್ಮ ತವೆಂಳಿಗೆ ಯೋಚಿಸುತ್ತಿದ್ದರು. ಆ ಸ್ತ್ರೀಯು ಹರಮಸುಂದರಿಯಾಗಿದ್ದಳು. ಆದರೆ ಈಗ ಆ ರಾಕ್ಷಸರ ಹೀಡಲಿಂದ ಆಕಿಯು ಕವ್ವಾದ ಕಣ್ಣಗಳು ಚಂಚಲವಾಗಿದ್ದವು. ಮುಂದೆ ತನ್ನ ಪರಿಣಾಮವೇನಾಗು ಪ್ರದೋಃ ಎಂಬ ಚಿಕ್ಕೆಯಿಂದ ಆಕಿಯು ಮುಖಕಮಲವು ಬಾಡಿಕೊಗಿತ್ತು. ಆದರೆ ಆ ನರಾಧಮರು ಇದನ್ನೆಲ್ಲ ಲಕ್ಷ್ಯಸೂಪರಿ? ಆ ಸುಮನೋಹರೆಯಿಂದ ತರುಣಿಯನ್ನು ತಮ್ಮ ಸುಖಕೊ೦೯ಸ್ವರವಾಗಿ ಅಲ್ಲಾನು ಕಳಿಸಿಕೊಳ್ಳಿರುವನೆಂದು ಅವರು ತಿಳಿದುಕೊಂಡರು. ಜಗತ್ತಿನೊಳಗಿನ ಸುಂದರಿಯರ್ಲಿರೂ ತಮ್ಮ ಉಪಭೋಗಕ್ಕಾಗಿಯೂ, ಮರಾಟರ್ಲಿರೂ ತಮಗೆ ಗುಲಾಮರಾಗಿದ್ದ ತಮ್ಮ ಸೇವೆ ವಾಡು ಪ್ರದಕ್ಷಾಗಿಯೂ, ಐಶ್ವರ್ಯರ್ವೇಲ್ಲಿರೂ ತಮ್ಮ ಸುಖಕೊ೦೯ಸ್ವರವಾಗಿಯೂ ನಿವಿಂತಾಗಿವರಿಯಿಂದು ಅವರು ಕಲ್ಪಿಸಿಕೊಂಡಿದ್ದರು. ಅಂದನೇಲೇ ಪಾಪ! ಆ ಹುಡುಗಿಯ ಮನಃಷಿತಿಯನ್ನು ಆವರೆಕೆ ವಿಚಾರವಾಡುವರು? ನಿಷ್ಪರ್ಥಿ ರಾದ ಆ ಪಾಪಾತ್ಮಕರು ಆ ನಿರವರಾಧಿಯಾದ ಗಂಡನನ್ನು ಹೊಡಿಯುವುದಕೊ೦೯ಬಡಿಯುವುದಕೊ೦೯ ಹಿಂದೆ ಮುಂದೆ ನೋಡಬಹುದೇ?

ಬಜಾಬೇಣಾನನು ಆ ಸ್ಥಳಕ್ಕೆ ಬಂದುದನ್ನು ನೋಡಿ ಮುಸಲ್ಲಾನರ್ಲಿರೂ ಬೆದರಿದರು. ಈ ಅಧಿಕಾರಿಯನ್ನು ವಿನಯದಿಂದ ಬೇಡಿಕೊಂಡರೆ ನಮ್ಮ ಬಿಡುಗಡಿಯಾಗುವುದೆಂದು ಆ ದಂಪತ್ತಿಗಳಿಗೆ ಸ್ವಲ್ಪ ಆಸೆಯು ಉತ್ಸನ್ನವಾಯಿತು. ಆ ಮರಾಟಿನು ಇಬ್ಬರು ಮುಸಲ್ಲಾನರನ್ನು ಹಿಂದಕ್ಕೆ ದೂಡಿ, ಅವಸರಿಂದ ಬಜಾಬೇಣಾನನ ಕುದುರೆಯ ಮುಂದೆ ಬಂದು ನಿಂತನು. ಆತನು ಇಷ್ಟು ಚಪಲತನದಿಂದ ಮುಂದೆ ಬಂದುದನ್ನು ನೋಡಿ ಮುಸಲ್ಲಾನರು ಚಕಿತರಾದರು. ಆಗ ವೊವಲಿನ ಇಬ್ಬರು ಮುಸಲ್ಲಾನರು ತೀವ್ರವಾಗಿ ಮುಂದೆ ಬಂದು ಈ ಮರಾಟಿನಿಗೆ ಒಂದು ವಿಟು ಕೊಟ್ಟು ‘ಸಾಲೇ, ಕಹಾ ಭಾಗತಾಕ್ಷೆ’ ಎಂದು ನುಡಿದರು. ಆದರೆ ಬಜಾಬೇಣಾನನು ಏಂದು ನುಡಿದರು.

ಖಾನನು ಅವರನ್ನು ಹಿಂದಕ್ಕೆ ಅಟ್ಟಿ ಹೀಗೆ ಹೇಳಿದನು. “ಇವನನ್ನು ಬಿಟ್ಟು ಬಿಡು. ಆ ನಿರಪ್ರಾಧಿನಿಯಾದ ಸ್ತ್ರೀಯನ್ನು ಅವಮಾನಗೊಳಿಸುವ ಆಲೋಚನೆ ಯಶ್ವಿದ್ದಿರಲ್ಲವೇ? ನಿನ್ನವೆಲ್ಲರೂ ಬದವಾವ ಜನರು! ನಿನ್ನವಾದುವ ಇಂತಹ ಅತ್ಯಾಚಾರಗಳಿಂದಲೇ ಸೈನ್ಯಕ್ಕೆ ಆಹಾರದ ಪದಾರ್ಥಗಳು ಕೂಡ ಸಿಕ್ಕುದಂತಾಗಿವೆ. ನಿಮ್ಮಂತಹ ಕೃತಘ್ರಾರ ಅನಾಚಾರದಿಂದಲೇ ಲಾಟಿಗಾರರು ಬಂದು ನಡುಹಗಲಿನಲ್ಲಿಯೇ ಶಿಬಿರವನ್ನು ಲಾಟಿ ವಾಡತ್ತೊಡಗಿದ್ದಾರೆ.”

ಆ ಶಿಕಾಯಿರಿಗೆ ಅಫ್ರಿಕಾ ಖಾನನ ಚೆಂಬಲವಿತ್ತು. ಆದರೂ ಬಜಾಜಿಯ ಮೇಲೆ ಬಾಯಿಂದುವುದಕ್ಕೆ ಅವರಿಗೆ ಧೈಯವಾಗಲಿಲ್ಲ, ಯಾಕಂದರೆ, ಈಗ ಮಾತ್ರ ಅಫ್ರಿಕಾ ಖಾನನಿಗೂ ಬಜಾಜಿಗೂ ವೈಮನಸ್ಯವು ಉತ್ತ್ರಸ್ವಾಗಿದ್ದರೂ ಬಜಾಜಿಯಾನನೆಂದರೆ ವಿಜಾಪುರದ ಸನಾತ್ನಿತನಾದ ಸರದಾರನೆಂಬುದು ಅವರಿಗೆ ಗೊತ್ತಿತ್ತು. ಆದುದರಿಂದ ಅವರು ವಿನಯದಿಂದ ಹೀಗೆ ಹೇಳಿದರು— “ಸರಕಾರ, ಇವರು ವೈರಿಗಳ ಗುಪ್ತಚಾರಾಗಿರಬಹುದು. ಇಲ್ಲವಾದರೆ ಇವರು ನಮ್ಮ ಶಿಬಿರದ ಕಡೆಗೆ ಬರಬೇಕಾದ ಅವಶ್ಯಕತೆಯೇ ಇದ್ದಿಲ್ಲ. ಆದುದರಿಂದಲೇ ನಮಗೆ ಸಂಶಯಬಂದು ಇವರನ್ನು ಹಿಡಿದೆವು. ಇನ್ನು ಮುಂದೆ ಇವರನ್ನು ಖಾವಿಂದರವರ ಸೆನ್ಧಿಧಿಗೆ ತರತಕ್ಕಪರಿದ್ದೇವು; ಇಷ್ಟರಲ್ಲಿ ತಾವೇ ಇಲ್ಲಿಗೆ ದಯವಾಡಿಸಿದಿರಿ.”

**ಬಜಾಜಿಭಾನ:**—ಎಲ್ಲೆ ಬದವಾವರೇ, ಆ ಹೆಣ್ಣು ಮಗಳ ಸರಗನನ್ನು ಹಿಡಿದು ಏಕೆ ಜಗ್ಗತ್ತಿದ್ದಾರಿ? ನಿಮ್ಮ ತಾಯಿ—ಅಕ್ಕ—ತಂಗಿಯರನ್ನು ಈ ಪ್ರಕಾರ ವಾಗಿ ಅವವಾನಗೊಳಿಸಿದರೆ ನಿಮ್ಮ ಮನಸ್ಸಿಗೆ ಹೇಗಾಗುವವಾ? ಹರಾಮು ಶೋರಾ, ಹೇಳಿ. ನಾನು ಇಲ್ಲಿ ಬಂದಾಗ ನೀನು ಆ ಹೆಣ್ಣು ಮಗಳ ಸರಗನನ್ನು ಹಿಡಿದು ಜಗ್ಗತ್ತಿರಲ್ಲವೇ?

ಹೀಗೆ ಮಾತನಾಡಿ ಬಜಾಜಿಖಾನನು, ತನ್ನ ಎದುರಿಗೆ ನಿಂತು ಮಾತನಾಡುತ್ತಿದ್ದ ಶಿಪಾಯಿಯನ್ನು ಕೆಂಗಳ್ಳಿನಿಂದ ನೋಡಿದನು.

**ಶಿಪಾಯಿ:**—ಸರಕಾರ, ಆ ಸ್ತ್ರೀಯು ಓಡಿಹೋಗುವ ಆಲೋಚನೆಯಲ್ಲಿ ಘ್ರಾಣ; ಆದುದರಿಂದ ಹಿಡಿಯುವ ಪ್ರಸಂಗಬಂತು.

ಇಷ್ಟರಲ್ಲಿ ಆ ಸ್ತ್ರೀಯು ನಡುವೇ ಮಾತನಾಡಿದಳು. “ಇದೆಲ್ಲವೂ ಸುಳ್ಳು. ನಾನು ಓಡಿಹೋಗುವ ಪ್ರಯತ್ನವನ್ನೇ ಮಾಡಲಿಲ್ಲ. ಇದೆಲ್ಲವನ್ನೂ ಇವರು ಹುಟ್ಟಿ ಸಿಕೊಂಡು ಹೇಳುತ್ತಾರೆ. ತನ್ನ ಶಿಬಿರದಲ್ಲಿ ಬೇಗಮಸಾಹೇಬರು ಇರುತ್ತಾರೆಂಬು ಹನ್ನು ತಿಳಿದು, ಅವರ ಸೇವೆಗೆ ನಿಂತರಿ ನಮ್ಮ ಹೊಟ್ಟೆತುಂಬಿಹುದೆಂಬ ಆಸೆ

ಯಿಂದ ನಾವು ಇಲ್ಲಿಗೆ ಬಂದೆವು. ಹಿಂದೊಸರದಾರರ ಮನೆಯಲ್ಲಿ ಆಳುತನಕ್ಕೆ ವಿಂತರೆ ನಮಗೆ ವಿಶೇಷವೇನೂ ಸಿಕ್ಕುವದಿಲ್ಲ. ಅವರೇ ಬಿಕ್ಕುಕರಾಗಿರುವಾಗೆ ನಮಗೇನು ಕೊಡಬಲ್ಲರು! ಆದರೆ ಬೇಗನುಸಾಹೇಬರ ಕೃಪಾದ್ವಿಷಿಯು ಬಡ ಬಗ್ಗರಮೇಲೆ ಬಿಡ್ಡರೆ ಅವರು ಬಂಗಾರದ ಮಳೆಯನ್ನು ಸುರಿಸಬಹುದು ! ”

ಆ ಹುಡುಗಿಯ ಮಾತನ್ನು ಕೇಳಿ ಬಜಾಚೆಯು ಚಕಿತನಾದನು. ಅವಳ ಧ್ವನಿಯು ಆತನಿಗೆ ಪರಿಚಿತವಾಗಿ ತೋಡುದರಿಂದ ಅವಳನ್ನು ದಿಕ್ಕಿಸಿ ನೋಡಿದನು. ಅವಳ ಮುಖವನ್ನೂ ತಾನು ಎಂದೋ ನೋಡಿರಬೇಕೆಂದೆನಿಸಿತು. ಕೆಲಹೊತ್ತಿನವರಿಗೆ ಆತನು ಅವಳನ್ನೇ ನೋಡುತ್ತೇ ನಿಂತುಕೊಂಡನು. ಇಷ್ಟರಲ್ಲಿ ಆತನಿಗೆ ಅವಳ ಪರಿಚಯವೇ ಹತ್ತಿತೋ ಅಥವಾ ಇನ್ನಾರದಾರರೂ ನೇನೆವಾ ಯಿತೋ ಅವನಿಗೇ ಗೊತ್ತು! ಅವನು ಚಕಿತನಾದನು! ಆತನ ಹಕ್ಕೆಯ ಮೇಲೆ ನಿರಿಗಿಗಳು ಬಿದ್ದುವು. ಆಗಳವನು ಶಿಪಾಯ್ಯಾಗೆ ಹೇಳಿದನು. “ನೀವು ನಿಮ್ಮ ಸ್ಥಳಕ್ಕೆ ಹೊರಟುಹೊಗಿರಿ. ಇವರು ತತ್ತುಗಳ ಗುಪ್ತಜಾರರಿತೋ ಹೇಗೆಂಬು ದನ್ನು ನಾನು ವಿಚಾರಿಸಿಕೊಳ್ಳುತ್ತೇನೆ! ”

ಶಿಪಾಯ್ಯರು ಹೊರಟುಹೊದ ಬಳಿಕ ಬಜಾಚೆಯಾನನು ಆ ಇಬ್ಬರಿಗೂ ತನ್ನ ಸಂಗಡ ಬರುವಂತೆ ಅಪ್ಪತ್ತೆ ಮಾಡಿದನು. ಖಾನನ ಕುದುರೆಯು ಮೆಲ್ಲಮೆಲ್ಲನೇ ನಡೆದಿದ್ದರೂ ಆತನ ಮನಸ್ಸಿನಲ್ಲಿ ವಿಚಾರಗಳು ಮಾತ್ರ ಶೀಫ್ರವಾಗಿಯೇ ನಡೆದಿದ್ದವು. ಆತನಿಗೆ ಹದಿನೈದು ಇಪ್ಪತ್ತು ವರುಷಗಳ ಹಿಂದಿನ ಕಾಲವು ನೇನುಪಾಯಿತು. ಆ ಕಾಲದಲ್ಲಿ ಖಾನನು ತರುಣಾಗಿದ್ದನು; ಆಗ ಇನ್ನೂ ಆತನಿಗೆ ಇಪ್ಪತ್ತು ವರುಷಗಳು ವಿಾರಿದ್ದಿಲ್ಲ. ಆ ಕಾಲದಲ್ಲಿ ಇವಳಂತೆಯೇ ಮಂಜುಭಾ ಷಿಳಿಯಾದ, ಹದಿನೈದು ಹದಿನಾರು ವರುಷಗಳ ಒಬ್ಬ ತರುಣೀಯೋಡನೆ ಆತನ ವಿವಾಹವಾಗಿತ್ತು. ಆ ಸುಂದರಿಯ ಮೇಲೆ ಆತನ ಪ್ರೇಮವು ಬಹಳವಿತ್ತು. ಅವಳಾದರೋ ಪ್ರೇಮದ ಪ್ರಕೃತ್ಯೆ ಮೂತ್ತಿಯಾಗಿದ್ದಳು. ಆ ಪ್ರೇಮಸಂಬಂಧದಿಂದ ಬಜಾಚಿಗೆ ಒಬ್ಬ ಮಂಗನೂ ಹುಟ್ಟಿದ್ದನು. ಆದರೆ ಈ ಸಂಗತಿಯೆಲ್ಲವೂ ಕೇವಲ ಸ್ವಸ್ವದಲ್ಲಿ ಸಂಘಟಿಸಿದ್ದೋ ಪನೋ ಎಂಬಂತೆ ಖಾನನು ಆದೆಲ್ಲವನ್ನು ಮರಿತುಬಿಟ್ಟಿದ್ದನು. ಆದರೆ ಈ ಹುಡಿಗಿಯು ವರ್ಷಾನಿಂದ ಹಿಂದಿನ ಸಂಗತಿಯೆಲ್ಲವೂ ಆತನ ಮನೋಭೂಮಿಯಲ್ಲಿ ಮೂಡಿತು. ಆತನ ಶ್ರೀಯೆಯು ಹೀಗೆಯೇ ಇವ್ವಳು. ಅಂದಮೇಲೆ ಇವಳಿ ಯಾರು? ಅವಳೇ ಇವಳಾಗಿರಲಿಕ್ಕಿಲ್ಲವೇ? ಎಂಬ ಶಂಕೆಯು ಕೊಡ ಖಾನನ ಮನಸ್ಸಿನಲ್ಲಿ ಬಂತು. ಆದರೆ ಆ ಶಂಕೆಯು ಕೊಡಲೇ

ಬಯಲಾಯಿತು. ಯಾಕಂದರೆ ಆ ಮಾತಿಗೆ ಈಗ ಎಷ್ಟೋ ದಿನಗಳಾಗಿ ಹೋಗಿದ್ದನು; ಆ ಕಾಲದ್ವಿ ಅವನಿಗೆ ಗಡ್ಡಗಳೇ ಇದ್ದಿಲ್ಲ. ಈಗಲಾದರೋ ಆತನ ಗಡ್ಡಗಳು ಎದೆಯು ವರಿಗೆ ಬೆಳೆದಿದ್ದನು. ಅದರಲ್ಲಿಯೂ ನಡುನಡುವೆಂದೊಂದು ನರಿಗೂದಲನ್ನೂ ಶೋಭಿಸುತ್ತಿತ್ತು. ಈಗ ತನ್ನ ಆ ಪೀರಿಯೆಯಾದರೂ ಇಂದು ಸ್ವಿನವಳಾಗಿರಲಿಕ್ಕೆ ಬೇಕು. ಆದುದರಿಂದ ಇವಳು ಅವಳಿಲ್ಲ; ಇದು ಅಸಂಭವ ನೀರುವು. ಇವಳಾದರೋ ಹುಡುಗಿಯಾಗಿದ್ದಾಳೆ ! ಹಾಗಾದರೆ ಇವಳು ಯಾರಾ ಗರಬೇಕು ? ಅವಳಿಗೆ ತಂಗಿಯುರೆ ಇರಲಿಲ್ಲ. ನನ್ನ ಪ್ರಿಯಿಂದ ಒಬ್ಬ ಮಗನು ಹುಟ್ಟಿದ್ದನು; ಮಗಳು ಹುಟ್ಟಿಯೇ ಇಲ್ಲ. ಇವಳಾದರೋ ನನ್ನ ಪ್ರಿಯೆ ಯಂತೆಯೇ ಇದ್ದಾಳೆ. ಅಂದಮೇಲೆ ಇವಳು ಯಾರು ? ನನ್ನ ಪ್ರಿಯೆಯು ಮಗಳೇ ಆಗಿರಲಿಕ್ಕಿಲ್ಲವಷ್ಟೇ ? ನಾನು ಮುಸಲ್ಕಾನ್ನಾದ ಬಳಿಕ ಅವಳು ಇನ್ನೊಬ್ಬ ನೋಡನೆ ವಿವಾಹಮಾಡಿಕೊಂಡಿರಬಹುದು; ಮತ್ತು ಆ ದ್ವಿತೀಯಸಂಬಂಧದಿಂದ ಈ ಹುಡುಗಿಯು ಹುಟ್ಟಿರಬಹುದು. ಇಲ್ಲಿದ್ದರೆ ಆವಳಿಗೂ ಇವಳಿಗೂ ಇಷ್ಟೋದು ಸಾಮ್ಯವಿರುವ ಬಗೆ ಹೇಗೆ ? ಏನು ? ಆ ನನ್ನ ಪ್ರೇಮವೃತ್ತಳಿಯು ಪುನರ್ವಿವಾಹವನ್ನು ಮಾಡಿಕೊಂಡಳೆ ? ಹಾಗಾದರೆ ಅವಳು ಹೊದಲು ತೋರಿಸುತ್ತಿದ್ದ ಪ್ರೇಮವು ನಿಜವಾಚವಲ್ಲ ! ಆದರೆ ಅವಳು ವಾಡಿದುವೇನೂ ಆವಾಸ್ತವವಲ್ಲ ! ನಾನಾದರೋ ಅವಳನ್ನು ಮತ್ತೆಹುಬ್ಬಿ ಮತ್ತೆಹುಬ್ಬಿ ಪ್ರೇಮವಾರಲ್ಲಿ ಸಿಕ್ಕಿಕೊಳ್ಳಲಿಲ್ಲವೇ ? ಆದರೆ ನನ್ನ ಪ್ರಿಯೆಯು ಪುನರ್ವಿವಾಹವನ್ನು ಮಾಡಿಕೊಂಡಳಿಂಬ ಕಲ್ಪನೆಯೇ ನನಗೇ ಕೋ ಅಸಹ್ಯವಿಸಿಸುತ್ತದೆ ! ಅವಳು ನಿಜವಾಗಿಯೂ ಅಂತಹ ಇಲ್ಲ ! ಏನು ? ಹಿಂದೂ ಸ್ತ್ರೀಯಾದ ನನ್ನ ಪ್ರಿಯೆಯು ಇನ್ನೊಬ್ಬರವಳಾದಳೇ ? ಭೇ ! ಭೇ ! ಇದು ಆಶಕ್ತಿ ! ಹಾಗಾದರೆ ಇವಳು ಯಾರು ?

ಖಾನನ ಮನಸ್ಸನಲ್ಲಿ ಈ ಪ್ರಕಾರದ ವಿಚಾರತರಂಗಗಳು ತೂಗಾಡುತ್ತಿರಲು ಆತನು ಜೀರೆಯ ಸಮಾಪಕ್ಕೆ ಬಂದಂತು. ಆತನ ಸೇವಕರು ಆತನಸ್ನ ಕುಮರೆ ಯಂದ ಕೆಳಗೆ ಇಂತಹಿಂತಿನಿಂದ ಬಂದಂತು. ಆಗ ಖಾನನು ವಿಚಾರಮಂಗಳಿಯಿಂದ ವಿಚ್ಛಿತನು. ತನ್ನ ಹಿಂದಿನಿಂದ ಆ ಇಬ್ಬರೂ ಬರುತ್ತಿರುವರೆಂಬ ಸ್ವರ್ಪಣೆಯೇ ಅವನಿಗಿ ದ್ವಿಲ್ಲಿ. ಆ ಗಂಡಹೆಂಡಿರು ಓಡಿಹೋಬೇಕೆಂದು ಬಯಸಿದ್ದರೆ ಸುಲಭವಾಗಿಯೇ ಹೋಗಬಹುದಾಗಿತ್ತು. ಇಷ್ಟ್ಯಾ ಹೋತ್ತಿನ ವರಿಗೆ ತಾನು ಅವರ ಕಡೆಗೆ ಲವ್ಯತ್ವ ವನ್ನೇ ಕೊಡಲಿಲ್ಲವೆಂಬುದು ನೀವಾದ ಕೂಡಲೇ ಅವರು ಓಡಿಹೋದರೋ ವನ್ನೋ ಎಂಬ ಶಂಕೆಯಿಂದ ತಿರುಗಿ ನೋಡಿದನು. ಅವರಿಬ್ಬರೂ ನೌಸದಿಂ

ದಲೇ ಬರುತ್ತಿನ್ನರು. ಇದರಿಂದ ಅವರು ಶತ್ರುಪಕ್ಕದವರಲ್ಲವೆಂಬ ನಂಬುಗಿಗೆ ಸ್ವಲ್ಪ ಅವಕಾಶ ಸಿಕ್ಕಿತು. ಆಗ ಖಾನನು ತನ್ನ ಸೇವಕನನ್ನು ಕರೆದು ಹೀಗೆ ಹೇಳಿದನು—‘ಇವರಿಬ್ಬಿಗೂ ಸುಯಾದ ವ್ಯವಸ್ಥೆಯನ್ನು ಮಾಡಿದು. ಆದರೆ ಇವರ ಮೇಲೆ ಪೂರ್ಣಲಕ್ಷ್ಯವಿರಲಿ. ಆಮೇಲೆ ಇವರಿಬ್ಬಿರನ್ನು ನಾನು ಕುಳಿತು ಕೊಳ್ಳುವ ದೇರಿಗೆ ಕರೆದುಕೊಂಡು ಬಾ. ಇವರಿಂದ ಶತ್ರುಗಳ ಸಂಬಂಧದ ವರ್ತಮಾನವನ್ನು ತಿಳಿದುಕೊಳ್ಳಬೇಕಾಗಿದೆ.’

ಇಷ್ಟು ಹೇಳಿ ಅವರನ್ನು ಕೊಳ್ಳಿಕೊಟ್ಟು ಬಳಿಕ ಖಾನನು “ಇವಳು ಯಾರು?” ಎಂಬಪ್ರಶ್ನೆಯನ್ನು ವಿಚಾರಿಸತ್ತೊಡಗಿದನು. ಅವನಿಗೆ ಎರಡನೆಯದೇನೂ ಸೂ ಚಿಸದಂತಾಯಿತು. ಆತನಿಗೆ ಜಾಗ್ರತ್ತಾವಸ್ಥೆಯಲ್ಲಿಯೂ ಸ್ವಪ್ರಾವಸ್ಥೆಯಲ್ಲಿಯೂ ‘ಇವಳುಯಾರು?’ ಎಂಬ ಒಂದೇ ಒಂದು ಪ್ರಶ್ನೆಯು ನೆನಪಾಗುತ್ತತ್ತು!

## ಒಂಬತ್ತನೆಯ ಪ್ರಕರಣ

### ವಿಷಲಿಪ್ತಶಲ್ಯ !

**ಗಂಡಹೆಂಡಿರಿಬ್ಬಿರೂ** ಬಜಾಬೆಖಾನನ ತಿಬಿರದಲ್ಲಿ ಇರುತ್ತಿದ್ದರು.  
**ಆ ಪ್ರಿಯಿಗೂ** ಬಜಾಬೆಯ ಸೇವಕರು ಅವಿಗೆ ಯಾವತರದ ಕೊರತೆಯೂ ಉಂ  
**ಅಭಿಯುಕ್ತಿಗೂ** ಟಾಗದಂತೆ ವ್ಯವಸ್ಥೆಯನ್ನು ಮಾಡಿದ್ದರು; ಆದರೆ ತಿಬಿರದ ಹೊರಗೆ  
ಹೋಗಲು ಮಾತ್ರ ಅವರಿಗೆ ಪ್ರತಿಬಂಧವಿತ್ತು. ಅವರಿಗಾದರೂ ತಿಬಿರವನ್ನು ಬಿಟ್ಟು  
ಹೋಗುವ ಉತ್ಸುಕತೆಯೇ ಇದ್ದಿಲ್ಲ. ಖಾನರ ಕುದುರೆಯ ಲಾಯದಲ್ಲಿ ಯಾವದಾ  
ದರೂಂದು ಕೆಲಸವನ್ನು ದೊರಕಿಸುವದಕ್ಕಾಗಿ ನಾನೂ, ಬೇಗನುರ ಕೈಳಿಗೆ  
ಯಾವಧಾದರೂಂದು ಕೆಲಸವನ್ನು ಸಂಪಾದಿಸುವದಕ್ಕಾಗಿ ನನ್ನ ಹೆಂಡತಿಯೂ,  
ಇಲ್ಲಿಗೆ ಬಂದಿದ್ದೇವೆಂದು ಆ ಮಾರಾಟನು ಖಾನನ ಸೇವಕರ ಮುಂದೆ ಹೇಳಲಾರಂ  
ಭಿಸಿದನು. ಖಾನನು ಅವರನ್ನು ತನ್ನಲ್ಲಿ ಇಟ್ಟುಕೊಳ್ಳುವುದಕ್ಕೆ ಇದ್ದನೇ ಇದ್ದನು.  
ಆದರೆ ಅವರಿಬ್ಬಿರೂ ಶತ್ರುಗಳ ಪಕ್ಕದವರೋ ಅಲ್ಲಪೋ? ಎಂಬುದನ್ನು ಹಂ  
ಷ್ಟಿಸಿ ತಿಳಿದುಕೊಳ್ಳಬೇಕಾಗಿತ್ತು. ನೀವು ಮಾರಾಟ ಸರದಾರರಲ್ಲಿ ಕೆಲಸಕ್ಕೆ  
ನಿಲ್ಲಿವುದನ್ನು ಇಟ್ಟು ಇಲ್ಲಿಗೇಕೆ ಬಂದಿರೆಂದು ಖಾನನ ಸೇವಕರು ಅವರನ್ನು

ಕೇಳಲು, ಅವರು ಹೀಗೆ ಉತ್ತರ ಕೊಡುತ್ತಿದ್ದರು:—“ ತಮ್ಮ ಹೊಟ್ಟಿಯನ್ನು ತುಂಬಿಕೊಳ್ಳುವುದೇ ಮರಾಟಿಗೆ ಸಾಕುಬೇಕಾಗುತ್ತದೆ. ಅಂದೆನೀಲೆ ಅವರು ಎರಡನೆಯವರನ್ನು ಹೋಪಿಸುವದು ಹೀಗೆ ? ” ಅವರಿಬ್ಬರೂ ಶಿವಾಚಿಯನ್ನೂ, ಅವನ ಅನುಯಾಯಿಗಳನ್ನೂ ಯಂಥೇಷ್ಟವಾಗಿ ನಿಂದಿಸುತ್ತಿದ್ದರು. “ ಅವರ ದೈತ್ಯದಲ್ಲಿ ಭಿಕ್ಷೆ ಬೇಡುವದನ್ನೇ ಬರೆದೆ ; ಅವರಾದರೂ ಏನು ಮಾಡಿಯಾರು ? ಹಾಗಲ್ಲಿದ್ದರೆ ಮುಸಲಾಖನರ ಕೃಪೆಯಿಂದ ಪ್ರಾಪ್ತವಾದ ಸರದಾರತನವನ್ನು ಸ್ವೀಕರಿಸಿ ಸುಖದಿಂದ ಜೀವನ ಮಾಡದೆ, ಅಲ್ಲಿದ ಕೆಲಸ ಮಾಡುತ್ತೇ ಬಂಡು ಗಾರರಿಸಿಕೊಂಡು ದೇಹಾಂತ ಶಿಕ್ಷೆಯನ್ನು ಹೊಂದುವ ಮಬುದ್ದಿಯು ಅವರಲ್ಲಿ ಉತ್ಪನ್ನವಾಗುತ್ತೇ ? ನಮಗೆ ಬೇಕಾದವ್ಯು ಸಂಬಳವನ್ನು ಕೊಟ್ಟಿರು ನಾವು ಅವರ ಸೇವೆಯನ್ನು ಸ್ವೀಕರಿಸಲಾರಿವು ; ಅಂದೆನೀಲೆ ಜೀವಕ್ಕೆ ಕೂಡ ಎರವಾಗುವಂತಹ ಗುಪ್ತದೂತರ ಕೆಲಸವನ್ನು ಯಾರು ಕೈಗೊಳ್ಳುವರು ? ಮತ್ತು ಸುಪ್ತದೂತನ ಕೆಲಸವನ್ನು ಕೈಕೊಂಡ ಗಂಡಸು, ಇಂತಹ ಸುಂದರಿಯಾದ ರಮಣಿಯನ್ನು ಸಂಗಡ ಕರಕೊಂಡು ಮುಸಲಾಖನರ ಶಿಬಿರವನ್ನು ಸೇರುವುದಕ್ಕೆ ಸಿದ್ಧನಾಗಬಹುದೇ ? ಯಾನಸಾಕೇಬರು ಸೇನಾಪತಿಗಳಾಗಿದ್ದ ದರಿಂದ ಎಲ್ಲ ತರದ ಹೊಣಗಾರಿಕೆಯೂ ಅವರ ತಲೆಯ ಮೇಲೆ ಇದೆ. ಆದುದರಿಂದ ನಮ್ಮನ್ನು ಚೆನ್ನಾಗಿ ಪರೀಕ್ಷಿಸಿದ ಹೊರತು ತಮ್ಮ ಕರಿಯಿಳಗೆ ಇಟ್ಟಕೊಳ್ಳಿದುವುದು ಯೋಗ್ಯವೇ ಆಗಿದೆ. ನಾವಾದರೂ ಯಾನಸಾಹೇಬರ ಆಶ್ರಯವನ್ನು ನಂದೂ ಬಿಡುವಂತಿಲ್ಲವೆಂದೇ ನಿಶ್ಚಯವಾಡಿದ್ದೇವೆ.”

ಬಜಾಬೇಂಬಾನನ ಒಬ್ಬ ಸೇವಕನು ಮಾತನಾಡಿದನು:—“ ಸೇವು ನಮ್ಮ ಯಾನರ ಕಡೆಗೆ ಬಂದುದು ನಿಮ್ಮ ಸುದ್ದೆವರೇ ! ಒಂದು ವೇಳೆ ನೀವು ಅಫ್ರುಲ್ ಯಾನನ ಕಯ್ಯಲ್ಲಾಗಲೇ ಆತನ ಶಿವಾಯಿರ ವಿಶದಲ್ಲಾಗಲಿ ಸಿಕ್ಕಿದ್ದರೆ ನಿಮ್ಮ ಪರಿಜಾಪವು ನೆಟ್ಟಿಗಾಗುತ್ತಿದ್ದಿಲ್ಲ ; ಮತ್ತು ನಿಮ್ಮ ಹೆಡತಿಯ ಸ್ಥಿತಿಯಂತೂ ಯಾವ ಪ್ರಕಾರದ್ದಾಗುತ್ತಿತ್ತೇಂಬುದನ್ನು ಹೇಳಬುದು ಅಸಾಧ್ಯವೇ ಸರಿ !”

“ ಹೌದು. ನಾವು ಸ್ವಲ್ಪ ಹೊತ್ತಿನ ಪರಿಗೆ ಆ ಸುಖವನ್ನು ಅನುಭವಿಸಿ ಬೇವೇ ! ” ಎಂದು ಆ ಮರಾಟನು ಇತ್ತಂಭೂತವಾದ ಎಲ್ಲ ಸಂಗತಿಯನ್ನು ಹೊಳಿದನು.

“ ದೈವವು ನೆಟ್ಟಿಗಿದ್ದು ದರಿಂದಲೇ ಪಾರಾದಿರಿ ; ಇಲ್ಲವಾದರೆ ಬದುಕು ಪುದೇ ಕಷ್ಟವಾಗುತ್ತತು. ” ಎಂದು ಎಲ್ಲರೂ ಅಭಿಪ್ರಾಯವಟ್ಟಿರು. ಆಗ ಮೊದಲಿನ ಸೇವಕನು ಮಾತನಾಡಿದನು. “ ಅಫ್ರುಲ್ ಯಾನನೆಂದರೆ ಪ್ರತ್ಯಕ್ಷ ರಾವ ಈನು ! ಅವನಿಗೆ ಹತ್ತು ತಲೆಗಳೂ ಇಟ್ಟಕ್ಕು ಕರಿಯಿಳೂ ಇಲ್ಲವೆಂಬುದೊಂದೇ

ಕೊರತೆ ! ದುಪ್ಪತನದಲ್ಲಿ ಆತನಿಗೆ ಸಮಾನರಾರೂ ಇಲ್ಲ ! ” ಅಗ ಆ ಮಾ ಬಿನು- “ ಹವಾಲದಾರಸಾಹೇಬಿ, ನಿಮ್ಮ ಯಜಮಾನಸಾಹೇಬರು ಹೇಗಿದ್ದಾರೆ ? ” ಎಂದು ಕೇಳಿದನು.

ಹವಾಲದಾರನೀಂದು ಸಂಬಳೋಧಿಸಿ ತನಗೆ ಬಹುಮಾನವನ್ನು ಕೊಟ್ಟಿದೆ ಕಾಣಿ ಆ ಸೇವಕನಿಗೆ ಅತ್ಯುಂತಾನಂದವಾಯಿತು. ಆಗಲವನು ಮಾತನಾಡಿ ದನು. “ ನಮ್ಮ ಯಜಮಾನರು ಸಾಕ್ಷಾತ್ ರಾಮಚಂದ್ರನಂತೆ ಇದ್ದಾರೆ. ಶಾಂತಶೀಲರೂ ಉದಾರಸ್ವಭಾವದವರೂ ಆಗಿದ್ದಾರೆ. ಅವರು ತಮ್ಮ ಧರ್ಮವನ್ನು ವರಿತ್ಯಾಸಿಸದಿದ್ದರೆ ಅವರಂತಹ ಮನುಷ್ಯನು ಸಿಕ್ಕುವುದೇ ದುರ್ಭಾಗ್ಯವಾಗುತ್ತಿತ್ತು. ಅದರೆ ಸರದಾರತನದ ಮೋಹದಲ್ಲಿಯೂ, ರೋಷನ ಬೇಗಮಳಿ ಪ್ರೀಮದಲ್ಲಿಯೂ ಸಿಕ್ಕಬಿದ್ದ ಅವರು ಮುಸಲ್ಮಾನರಾದರು. ಆದರೂ ಅವರ ಸ್ವಭಾವವು ಎಷ್ಟು ಸರಳವೆಂದು ಹೇಳಲಿ ! ಅವರು ಸಾಕ್ಷಾತ್ ರಾಮುಚಂದ್ರನ ಅವತಾರವೇ ! ”

**ಮರಾಟಿ:**—ನಾಯಕಸಾಹೇಬಿ, ಈ ರಾಮರಾವಣರ್ಲ್ಯಾ ಎಂದಾದರೂ ಯುದ್ಧವು ಸಂಭವಿಸುವುದೋ ?

“ ಅದನ್ನೋ, ಕೇಳಲೇ ಬೇಡಿರಿ ! ” ಎಂದು ಬಜಾಜಿಖಾನನಿಗೂ ಅಥರುಲ್ಯಾಖಾನನಿಗೂ ಇದ್ದ ವ್ಯೇಮನಸ್ವವನ್ನೂ, ಪ್ರತಿಯೊಂದು ಸ್ಥಳದಲ್ಲಿ ಅವರಿಭೂರಿಗೂ ಆದ ಹೊಡಿದಾಟಗಳನ್ನೂ, ಅಥರುಲ್ಯಾಖಾನನು ಉದ್ದೇಶತನದಿಂದ ಅಡಿಗಡಿಗೆ ಬಜಾಜಿಯ ಅವಮಾನವನ್ನು ಹೇಗೆ ಮಾಡುತ್ತಾನೆಂಬುವನ್ನೂ ವಿಸ್ತರವಾಗಿ ಬಣ್ಣಿಸಿದನು. ಆಮೇಲೆ ಅವನು ಮೆಲ್ಲನೆ ಹೀಗೆ ಹೇಳಿದನು:—“ ನಮ್ಮ ಯಜಮಾನನು ಮುಸಲ್ಮಾನನಾಗಿದ್ದರೂ ಆತನ ಪ್ರೀತಿಯು ಮರಾಟರ ಮೇಲೆಯೇ ಹೆಚ್ಚಾಗಿದೆ. ನಿಮಗೆಂದೇ ನಾನು ಈ ಮಾತನ್ನು ಹೇಳು, ತ್ಯಾನೇ. ನೋಡಿರಿ. ನಮ್ಮ ಸ್ವೇಸ್ಯಪಲ್ಲಿ ಮರಾಟ ಸ್ವೇಸಿಕರೇ ಹೆಚ್ಚಾಗಿದ್ದಾರೆ. ಅವರು ನಿಮ್ಮನ್ನೂ ನಿಮ್ಮ ಹೊಷತಿಯನ್ನೂ ನಿಷ್ಕರ್ಷಿಸಿದ್ದಾರೆ. ಇಟ್ಟಕೊಳ್ಳುವರು. ”

ಇದನ್ನು ಕೇಳಿ ಆ ಗಂಡಹೆಂಡಿವ್ಯಾರಿಗೂ ಅಂತ್ಯಂತವಾದ ಆನಂದಮಾಯಿತು. ಸೇನಾಪತಿಸಾಹೇಬರು ಮರಾಟರ ಮೇಲೆ ಹೆಚ್ಚಾಗಿ ಪ್ರೀತಿ ಮಾಡುತ್ತಾರೆಂಬುದನ್ನು ಕೇಳಿ ಆನಂದದಿಂದ ತನ್ನ ಮೈ ಉತ್ತಿಹೋಯಿತೆಯನು ಆ ಹೆಂಗಸು ಹೇಳಿದಳು. ಮತ್ತು ‘ನಾಯಕಸಾಹೇಬರೀ, ಬೇಗಮಸಾಹೇಬರು ಸೇನಾಪತಿಸಾಹೇಬರನ್ನು ತಮ್ಮ ಕರ್ಮಾಲ್ಲಿ ಇಟ್ಟಕೊಂಡಿರಬಹುದ್ದಾರೆ ? ಅವರಿಗೆ

ಮೋಹಿತರಾಗಿಯೇ ಸೇನಾಪತಿಗಳವರು ಮುಸಲ್ಲಾನರಾದರೆಂದು ನೀವು ಮೊದಲು ಹೇಳಿದರಷ್ಟೇ ? ಅಂದನೇಲೇ ಮಾರಾಟಿಗೆ ಆಶ್ರಯಕೊಟ್ಟಿರೆ ಬೇಗಮಸಾಹೇಬರು ಮನಸ್ಸಿಗೆ ನೆಟ್ಟಿಗಾಗುವುದೇ ? ಮಹಾರಾಷ್ಟ್ರದಾಸಿಯರಿಗಿಂತಲೂ ಮುಸಲ್ಲಾನದಾಸಿಯರನ್ನೇ ಅವರು ಹೆಚ್ಚಿಗೆ ಪ್ರೀತಿಸಬಹುದಿಲ್ಲವೇ ? ” ಎಂದಳು. “ಇಷ್ಟ್ಯು ಸುಂದರಿಯಾದ ಹೆಂಗಸು ತನೆಖಾಡನೆ ಮಾತಾಡುತ್ತಿದ್ದುದನ್ನು ನೋಡಿ. ನಾಯಕಸಾಹೇಬನು ಉಬ್ಬಬೀಜಿ ಮಾತನಾಡಲಾರಂಭಿಸಿದನು. “ನೀವು ಆ ಯೋಜನೆಯನ್ನೇ ಮಾಡಬೇಡಿ. ಮೊದಲು ಮೊದಲು ಬೇಗಮಸಾಹೇಬರು ಹಾಕಿದ ಅಡ್ಡಗೆಯಿರುವುದು ಬಾನಸಾಹೇಬರು ದಾಟುತ್ತಿದ್ದಿಲ್ಲ. ಆದರೆ ಈಗಿನ ಶ್ರೀತಿಯಾದರ್ಲೋ ಬೇರೆಯೇ ಆಗಿದೆ—” ಇಷ್ಟ್ಯು ಮಾತನಾಡಿ ಹವಾಲದಾರನು ನಾಲ್ಕಿಗೆ ಯನ್ನು ಕಷ್ಟಿಸಿದನು.

ಅನಂತರ ಆ ಹೆಂಗಸು ಪ್ರೇಮಕಟ್ಟಾಕ್ಕದಿಂದ ಹವಾಲದಾರನವ್ಯು ನೋಡುತ್ತ ಮಾತನಾಡಿದಳು— “ಇಚೇನು ನಾಯಕಸಾಹೇಬರೇ, ಹೀಗೇಕೆ ಸಂಕೋಚಬಡು ವಿರಿ ? ನಾವೇನು ಪರಕೀಯರೇ ? ನಾಲ್ಕಾರು ದಿವಸಗಳಲ್ಲಿ ನಾವೂ ನಿಮ್ಮವೇ ಆಗುವೆಲ್ಲವೇ ? ಇದೇ ನಿಮ್ಮ ಮೇಲಿನ ಪ್ರೇಮವೇನು ? ನಾಯಕಸಾಹೇಬರೇ, ನನ್ನನ್ನು ಚೆನಾವುಗಿ ನೋಡಿ. ನಿಜವಾಗಿಯೂ ನನ್ನ ಮೇಲೆ ನಿಮ್ಮ ವಿಶ್ವಾಸ ವಿದೆಯೋ ಇಲ್ಲವೋ ಹೇಳಿ. ” ಈ ಸಮಯದಲ್ಲಿ ಆ ಹೆಂಗಸಿನ ಮಧುರವಾದ ಅಭಿನಯವನ್ನು ನೋಡಿ ನಾಯಕಸಾಹೇಬನಿಗೆ ಹುಣ್ಣೇ ಹಿಡಿಯಿತು. ಆಗಳನು ಮಾತನಾಡಿದನು— “ಹಾಗಲ್ಲ, ಹಾಗಲ್ಲ; ಈ ಕೆವಿಯ ಮಾತು ಆ ಕೆವಿಗೆ ಬಿದ್ದರೆ ಕೇವಲ ಹೊಟ್ಟಿಯ ಮೇಲೆಯೇ ಅಲ್ಲ; ಪ್ರಾಣದ ಮೇಲೆಯೂ ಗಡೆಯು ಬರುವುದು. ಆದರೆ ನಿಮ್ಮ ಮೇಲೆ ಯಾರ ವಿಶ್ವಾಸವು ತಾನೆ ಫೆಲಿನಲಕ್ಷ್ಯಲ್ಲ ? ನಾನು ಹೇಳುವ ದೇನಂದರೆ.....”

“ ಈ ಹೆಂಗಸು ಯಾರ ಮುಂದಾದರೂ ಈ ಸಂಗತಿಯನ್ನು ಹೇಳುವಳೋ ಏನೋ ! ಎಂದು ನಿಮಗೆ ಅನುಮಾನವೇನು ? ” ಎಂದು ಆ ಹೆಂಗಸು ಒಯ್ಯಾರ ದಿಂದ ನಡುವೇ ಮಾತನಾಡಿದರು— “ಭೇ, ಭೇ, ಹಾಗಲ್ಲ ! ” ಎಂದು ಸುಮ್ಮನೇ ಸಿಟ್ಟಾಗದಿರುವುದಕ್ಕಾಗಿ ನಾಯಕಸಾಹೇಬನು ಆಕೆಗೆ ವಿನಂತಿಯನ್ನು ಮಾಡಿಕೊಂಡನು. ಆದರೆ ಆ ಹೆಂಗಸು ತನ್ನ ಮೊಗವನ್ನು ಬೇರೆ ಕಡೆಗೆ ತಿರುಗಿಸಿದಳು. ತನ್ನ ಮೇಲೆ ಅವಳು ಸಿಟ್ಟಾಗುದನ್ನು ತಿಳಿಮ ನಾಯಕಸಾಹೇಬನ ಜೀವನ ತಲ್ಲಮಳಿಸುತ್ತಿತ್ತು. ಆಗ ಅವನು ಮೇಲ್ಲನೆ ಹೀಗೆ ಹೇಳಿದನು— “ಇತ್ತಿತ್ತಲಾಗಿ

ಬೇಗಮಸಾಹೇಬರು ಅಫ್ರಿಮುಲ್ ಖಾನನ ಕಯ್ಯಲ್ಲಿ ಸಿಕ್ಕಂತೆ ತೋರುತ್ತದೆ. ಆದುದು:  
“ಒಂದ ಸೇನಾಪತಿಸಾಹೇಬರ ವೃತ್ತಿಯು ಈಗ ಸ್ವಲ್ಪ ಚಂಚಲವಾಗಿದೆ.” ಇಷ್ಟು  
ಮಾತನಾಡಿ ಯಾರಿಗಾದರೂ ಈ ಮಾತು ಕೇಳಿಸಿತೋ ಏನೋ ಎಂಬ ಶಂಕೆ  
ಯಿಂದ ಸುತ್ತುಮುತ್ತು ನೋಡಿದನು! ಆಗ ಆ ಹೆಂಗಸು ನಷ್ಟನಕ್ಕು ಮಾತನಾಡಿ  
ದೇ— “ಸುಮ್ಮನೇ ಹೆದರುತ್ತಿರೀಕೆ? ಇಲ್ಲಿ ಯಾರೂ ಇಲ್ಲ! ನಮ್ಮವರಿಗಾದರೂ  
ಈ ಮಾತು ಕೇಳಿಸಿತೋ ಇಲ್ಲವೋ ಸಂದೇಹವೇ ಇದೆ. ಆದರೆ ಅವರು ಸ್ವಲ್ಪ  
ಭ್ರಮಿಷ್ಟರು; ನೋಡಿರಿ! ಎತ್ತ ಕಡೆಗೋ ನೋಡುತ್ತ ನಿಂತುಕೊಂಡು ಬಿಟ್ಟಿದ್ದಾರೆ.”

ಹುಂಡಿದಾರನು ನೋಡಿದನು. ನಿಜವಾಗಿಯೂ ಆ ಮರಾಠನು ಇವರಿ  
ಬ್ಬಿರ ಮಾತಿನ ಕಡೆಗೆ ಲಕ್ಷ್ಯಗೊಡದ ಬೇರೊಂದು ಕಡೆಗೆ ನೋಡುತ್ತ ನಿಂತು  
ಕೊಂಡಿದ್ದನು. ಆದುದರಿಂದ ಈ ರಮ್ಯನೀಯ ಸ್ತರಾನುಭವವನ್ನು ಸ್ವಲ್ಪಮಟ್ಟಿ  
ಗಾದರೂ ತೆಗೆದುಕೊಳ್ಳಬೇಕೆಂಬ ಅನಿವಾರ್ಯವಾದ ಇಚ್ಛೆಯು ನಾಯಕಸಾಹೇಬ  
ನಲ್ಲಿ ಉತ್ತನ್ನವಾಯಿತು. ಆದರೆ ಅದು ಸಾಧಿಸುವುದು ಹೇಗೆ? ನಾಯಕ ಸಾಹೇಬನು  
ಇದನ್ನೇ ಯೋಚಿಸುತ್ತಿದ್ದನು. ಇಷ್ಟರಲ್ಲಿ ಖಾನನ ಕಡೆಯಿಂದ ಬಿಬ್ಬಿ  
ಶಿಪಾಯಿಯು ಬಂದು, ಆ ಮರಾಠ ಗಂಡಹೆಂಡಿರಿಬ್ಬಿರನ್ನೂ ತಮ್ಮ ಕಡೆಗೆ  
ಕಳಿಸಿಕೊಡುವುದಕ್ಕಾಗಿ ಖಾನಸಾಹೇಬರು ಅಪ್ಪಣಿ ಮಾಡಿದ್ದಾರೆಂದು ಹೇಳಿದನು.  
ಆದುದರಿಂದ ನಾಯಕಸಾಹೇಬನಿಗೆ ನಿರಾಶಯಾಯಿತು. ಆದರೆ ಆ ಗಂಡಹೆಂಡಿರು  
ಸೇನಾಪತಿಸಾಹೇಬರ ಡೇರಿಯಲ್ಲಿ ಹೋಗುವುದಕ್ಕಾಗಿ ಸಿದ್ಧರಾದ ಮೇಲೆ ಆತನು  
ಆ ಹೆಂಗಸಿನ ಸೆರಗನ್ನು ಮುಟ್ಟಿದೆ ಇರಲಿಲ್ಲ. ಅಷ್ಟಿಂದಿಂಥೇ ಆ ಅಲ್ಲನು ಸ್ವಲ್ಪ  
ನಮಾಧಾನವನ್ನೂ ಹೊಂದಿದನು.

ಮರಾಠರ ಆ ದಾಂಪತ್ಯಕ್ಕೂ ಖಾನಸಿಗೂ ಭೆಟ್ಟಿಯಾದ ಪ್ರಸಂಗವು  
ಇದೆನು ಮೊಡಲನೆಯದಾಗಿರಲಿಲ್ಲ. ಎಷ್ಟೋ ಸಾರೆ ಅವರಿಬ್ಬಿರನ್ನು ತನ್ನ ಡೇರಿಗೆ  
ಕರೆಯಿಸಿಕೊಂಡು ಹಲವು ತರದಿಂದ ವಿಕಾರ ಮಾಡಿದ್ದನು. “ನಾವು ತಮ್ಮಲ್ಲಿ  
ಸೇವಾವೃತ್ತಿಯಿಂದಿರುವುದಕ್ಕೂ ಸ್ವರವಾಗಿಯೇ ಬಂದಿದ್ದೇವೆ. ಬಂದು ವೇಳಿ  
ನಿಷ್ಪ ನಮ್ಮ ಮೇತೆ ವಿಶ್ವಾಸವಿಡಿದ್ದರೆ ಉಪಾಯವಿಲ್ಲ.” ಎಂದು ಅವರು  
ಹೇಳುತ್ತಿದ್ದರು. “ಯಾವನು ಗುಪ್ತಜಾರನೋ ಆತನು ಒಬ್ಬನೇ ಬರುವನು.  
ಇಂತಹ ಸುಂದರಿಯಾದ ಹೆಂಡತಿಯನ್ನು ಸಂಗಡ ಕರೆದುಕೊಂಡು ಮುಸಲಾಂರ:  
ಶಿಬಿರದಲ್ಲಿ ಯಾವನಾದರೂ ಕಾಲನ್ನಿಕ್ಕುವದುಂಟೇ?” ಎಂದು ಆ ಮರಾಠನು  
ಅನ್ನತಿದ್ದನು. ಈ ಮಾತಿನಲ್ಲಿ ಬಹುಮಟ್ಟಿಗೆ ನಿಜಾಂಕವಿದೆಯೊಂದು ಖಾನಸಿಗೆ  
ಅನಿಸುತ್ತಿತ್ತು. “ವರಿವ್ರಾದ ಮರಾಠರಲ್ಲಿ ಕೆಲಸಕ್ಕೆ ನಿಲ್ಲಿವುದಕ್ಕಿಂತಲೂ

ಶ್ರೀಮಂತರಾದ ಮುಸಲ್ಕಾನಸರದಾರರಲ್ಲಿ ಇರುವುದು ಹೆಚ್ಚು ಲಾಭಕರವಾದು” ಎಂಬ ವಾಡಿಕೆಯ ಉತ್ತರವನ್ನೇ ಆ ಸ್ತ್ರೀಯು ಮೇಲಿಂದ ಮೇಲೆ ಕೊಡುತ್ತಿದ್ದಳು. ಮರಾಠನು ತನ್ನ ಹೆಸರು ‘ಮಾಲ್ಯಾ’ ಎಂದೂ, ಆ ಹೆಂಗಸು ತನ್ನ ಹೆಸರು ‘ಮಥ್ರೂ’ ಎಂದೂ ಖಾನಿಗೆ ಹೇಳಿದ್ದರು. ಖಾನಿಗೆ ಇದರಿಂದ ಅರ್ಥಬೋಧ ವೇನೂ ಆಗಲಿಲ್ಲ; ಆದರೆ ಆ ಹುಡುಗೆಯನ್ನು ಹೆಚ್ಚು ಹೆಚ್ಚಾಗಿ ನೋಡಿದಂತೆ ಖಾನಿಗೆ ತನ್ನ ಪ್ರಭವಾಶ್ರಮವ ಪತ್ತಿಯು ನೆನಪಾಗುತ್ತಿದ್ದಳು; ಮತ್ತು ಈ ಹುಡುಗೆಯು ಅವಳ ಮಗಳೇ ಆಗರಬಹುದೋ ಏನೋ ಎಂಬ ಶಂಕೆಯು ಅವನಲ್ಲಿ ಉಪ್ಪನ್ನಾಗುತ್ತಿತ್ತು. ಅವನು ಎಷ್ಟು ಪರಿಯಿಂದ ವಿಚಾರಿಸಿದರೂ ನಿಜ ವಾದ ಸಂಗತಿಯು ಆಕನಿಗೆ ತಿಳಿದು ಬರಲಿಲ್ಲ. ತಮ್ಮ ಜಾತಿಯ ವಿಷಯವಾಗಿಯೂ ಇರತಕ್ಕ ಸ್ಥಳದ ವಿಷಯವಾಗಿಯೂ ಅವರು ಹೇಳಿದ ಸಂಗತಿಯಿಂದ ನಿಂಬಾಳ ಕರರ ಮನೆತನದವರಿಗೂ ಇವರಿಗೂ ಯಾವ ಸಂಬಂಧವೂ ಇದ್ದಂತೆ ತೋರಲಿಲ್ಲ. ಆದರಿಂದ ಈ ಹುಡುಗೆಯು ಯಾರೆಂಬ ವಿಷಯವಾಗಿ ಖಾನಿಗೆ ಸಹಾಧಾನವೇ ಆಗಲಿಲ್ಲ.

ಖಾನನು ಬಹಳ ವಿಚಾರದಲ್ಲಿ ಬಿನ್ನಾನು. ಇವಳಿಗೂ ತನ್ನ ಮನೆತನಕ್ಕಾಗಿ ಅವನ ಸಂಬಂಧವೂ ಇಲ್ಲಿದಿದ್ದ ಮೇಲೆ, ಇವಳಿಗೂ ತನ್ನ ಪತ್ತಿಗೂ ಇಷ್ಟೊಂದು ಹೋಲಿಕೆಯು ಯಾಕೆ ಇರಬೇಕು? ಬಜಾಜೀಯಾನನ ದೃಷ್ಟಿಯಿಂದ ಇವಳು ಅವನ ಸಾಕ್ಷಾತ್ ಪತ್ತಿಯಂತೆಯೇ ಇದ್ದಳು. ನಡುವಿನ ಹದಿನ್ನೆಡು ಹದಿನಾರು ವರುಷಗಳ ದೀಪ್ರಕಾಲವು ಕಳಿದು ಹೋಗಿರದಿದ್ದರೆ ತನ್ನ ಹೆಡತಿ ಯೆಂದೇ ಇವಳನ್ನು ಎವೆಗೆ ಅಪ್ಪಿಕೊಳ್ಳುತ್ತಿದ್ದನು. ಆದರೆ ಈಗ ಅವಳು ಪತ್ತಿಯಿಂದು ಹೇಳಿಪುದಕ್ಕೆ ಖಾನಿಗೆ ಧೈರ್ಯವಾಗಲಿಲ್ಲ. ಯಾಕಂದರೆ ಇವಳು ತರುಣಿಯಾಗಿದ್ದಳು; ಆತನ ಹೆಡತಿಯಾದರೂ ತರುಣಿಯಾಗಿದ್ದಳು. ಆದರೆ ಆ ವಾತಿಗೆ ಈಗ ಹದಿನ್ನೆಡು ಹದಿನಾರು ವರುಷಗಳು ಕಳಿಮು ಹೋಗಿದ್ದವನ್ನೇ? ಒಂದೊಂದು ವೇಳಿ ಖಾನಿಗೆ ಇನ್ನೊಂದು ತರದ ಭೂಪ್ರಯು ಉಪ್ಪನ್ನಾಗುತ್ತಿತ್ತು. ತಾನು ಮುಸಲ್ಕಾನಸಾದಾದೂ, ರೋಷನಬೇಗಮಳಿಂಡನಿ ಮದುವೆ ಮಾಡಿಕೊಂಡುದೂ, ಶಿವಾಚಿ ಭೋಂಸಲೆಯ ಬಂಡಾಯವನ್ನು ಮುರಿಯುವುದಕ್ಕೆ ಬಂದುದೂ ಒಂದು ದೊಡ್ಡ ಸ್ಪೃಷ್ಟವೆಂಬಂತೆ ಅವನಿಗೆ ತೋರಲಾರಂಭವಾಯಿತು. ನಿಜವಾಗಿಯೂ ತಾನು ಬಜಾಜಿ ನಿಂಬಾಳಕರನು; ಇವಳು ತನ್ನ ಪತ್ತಿಯು; ಈ ಸಂಗತಿಯೇ ನಿಜ! ಎಂದು ಆತನಿಗೆ ಅನಿಸುತ್ತಿತ್ತು. ಭೂಪ್ರಯಂಕರವಾದ ಈ ಸ್ಪೃಷ್ಟದೊಳಗಿಂದ ತಾನು ಇದೇ ಈಗ ಎಚ್ಚತ್ತಿರುವೆನಾದುದರಿಂದ ತನಗೆ ಈ

ಪ್ರಕಾರದ ಭೂರಮೆಯು ಉತ್ಪನ್ನವಾಯಿತೆಂದು ತಿಳಿದು ಕಣ್ಣಿರಿದು ಆ ತರುಣಿಯನ್ನು ನೋಡಬೇಕೆನ್ನವೆಷ್ಟರಲ್ಲಿ ತನ್ನ ಉದ್ದವಾದ ಗಡ್ಡನೆ ಆತನಿಗೆ ಗೋಚರವಾಗುತ್ತಿತ್ತು. ಹೀಗಾಗಿ ನಿಜವಾದ ಸಂಗತಿಯು ಯಾವುದೆಂಬುದೇ ಆತನಿಗೆ ತಿಳಿಯದಾಯಿತ್ತು!

ಆ ಸ್ತ್ರೀಯನ್ನು ನೋಡಿದೆನಿಂದ ಖಾನಿಗೆ ಮರುಳು ಹಿಡಿಯಿತು. ಅವನು ಆಕಿಯನ್ನು ಪರಿ ಪರಿಯಿಂದ ಕೇಳಿ ನೋಡಿದನು; ಅದೊಂದು ಏನೂ ಪ್ರಯೋಜನವಾಗಲಿಲ್ಲ. ಆದರೂ ಅದೊಂದು ಖಾನನ ಮನಸ್ಸಿನಲ್ಲಿಂಟಾದ ಭೂರಮೆಯು ಮಾತ್ರ ದೂರವಾಗಿಲ್ಲ. ಆತನು ಅವರನ್ನು ಅಡಿಗಡಿಗೆ ತನ್ನ ಡೇರಿಗೆ ಕರಿಯಿಸಿಕೊಂಡು ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದನು; ಒನ್ನೊಮ್ಮೆ ಆ ತರುಣಿಯೊಷ್ಟನ್ನೇ ಕರಿಯಿಸುತ್ತಿದ್ದನು. ಅವಳು ಆತನ ಎದುರಿನಲ್ಲಿದ್ದರೆ ಅವನಿಗೆ ಆವರಿಮಿತ ಸುಖವಾಗುತ್ತಿತ್ತು; ಅನೇಕ ಫಂಟೆಗಳ ಕಾಲ ಅವಳನ್ನೇ ನೋಡುತ್ತು ನಿಂತುಕೊಳ್ಳುತ್ತಿದ್ದನು. ಅವನಿಗೆ ಹಿಂದಿನ ಕಾಲವು ನೇನವಾಗಿ ಆ ಸ್ವಷ್ಟಮರ್ಯ ವಿಚಾರದಲ್ಲಿಯೇ ಲೀನನಾಗುತ್ತಿದ್ದನು. ಆತನು ಅವಳೊಡನೆ ಸ್ವಲ್ಪವೇ ಮಾತಾಡುತ್ತಿದ್ದನು. ಆದರೆ ಅವಳು ತನ್ನ ಹತ್ತರ ಬಂದು ಕುಳತುಕೊಳ್ಳಬೇಕು; ತನ್ನ ಮೈಮೇಲೆ ಕೈಯಾಡಿಸಬೇಕು; ಬಹಳವೇಸು? ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಹಿಂದಿನ ಕಾಲವನ್ನು ಸ್ತೋರಿಸಿ ಅಶ್ವಗಳನ್ನು ಸುರಿಸಬೇಕೆಂದು ಅವನಿಗೆ ಅನಿಸುತ್ತಿತ್ತು; ಅವಳು ನಿಜವಾಗಿಯೂ ತನ್ನ ಮಗಳು; ತನ್ನ ಮಗಳುದಿಧ್ಯರೂ ತನ್ನ ಹೆಂಡತಿಯ ಮಗಳಾಗಿ ಇರಲಿಕ್ಕೇಬೇಕೆಂದು ಆತನ ಮನೋದೇವತೆಯು ಆತನಿಗೆ ಹೇಳುತ್ತಿತ್ತು.

ಖಾನನ ಈ ಚಮತ್ವಾರ್ಥಿಕವರ್ತನವನ್ನು ಕಂಡು ಸ್ವೇಂದೊಳಗಿನ ಜನರಿಲ್ಲರೂ ಪರಸ್ಪರವಾಗಿ ಈ ನಿಷಯವನ್ನು ಚರ್ಚಿಸತ್ತೊಡಗಿದರು. ಖಾನಸಾಹೇಬರು ಆ ತರುಣಿಯ ಮೋಹಪಾತದಲ್ಲಿ ಸಿಕ್ಕಿಬೀರೆಂದು ಎಲ್ಲರೂ ಅನ್ನಹತ್ತಿದರು. ಎಲ್ಲ ಕಡೆಯಲ್ಲಿಯೂ ಇದೇ ನಿಷಯದ ಹರಟಿಯು ಆರಂಭವಾಯಿತು. ಖಾನಸಾಹೇಬರು ಆ ಹುಡುಗಿಯೊಡನೆ ಏಕಾಂತಸಂಭಾಷಣೆಯನ್ನು ಮಾಡಲಾರಂಭಿಸಿದಂತೆ ಶಿವಾಯಿ ಜನರಲ್ಲಿ ಆಕೆಯ ಗಂಡನ ಗೌರವವು ಹೆಚ್ಚುತ್ತಿತ್ತು, ಇವರಿಬ್ಬರೂ ಬೇಗನೇ ಖಾನನ ಅನುಗ್ರಹಕ್ಕೆ ಪಾತ್ರರಾಗುವರೆಂದು ಎಲ್ಲರೂ ತಕ್ಷಣಿಸಿದರು; ಆದುವರಿಂದ ಉಳಿದ ಶಿವಾಯರು ಈಗಿನಿಂದಲೇ ಇವರೊಡನೆ ಸಲಿಗಿಯಿಂದ ನಡೆದುಕೊಂಡು ಇವರ ಸ್ವೇಹವನ್ನು ಸಂಪಾದಿಸಲಿಕ್ಕೆ ಯತ್ತಿಸುತ್ತಿದ್ದರು. ಎಲ್ಲರೂ ಮೇಲಿಂದ ಮೇಲೆ ಇವರ ಡೇರಿಯ ಹತ್ತರ ಬರುತ್ತಿದ್ದರು.

ಆ ಮರಾಟನು ಮಾತ್ರವೇ ಅಲ್ಲದೆ, ಆತನ ಸುಂದರಿಯೂ ಕೂಡ ಒಂದವರೊಡನೆ ಸರಳತನದಿಂದ ವಾತನಾಡುತ್ತು ತಿವಾಚಿ ಭೋಗೆಸಲೆ, ಬಜಾಬೆಂಬಾನ ಮೊದಲಾದವರ ವಿಷಯವನ್ನೆಲ್ಲ ಚೆಚೆಮಾಡುತ್ತಿದ್ದಳು. ಆಕೆಯು ಗೋವಾಪದ್ಧತಿಯನ್ನು ಬಿಟ್ಟುಬಿಟ್ಟಿದ್ದಳು. ಆದುದಿಂದ ಇತರ ಜನರಿಗೆ ಆದು ಪೀಲಕ್ಕಣವೆನಿಸಿತು. ‘ಒಮ್ಮೆ ಮುಸಲ್ಲಾನರ ವಶವರ್ತಿಗಳಾಗಿ ಕೆಲಸಕ್ಕೆ ನಿಂತ ಬಳಿಕ ಆ ದರಿದ್ರರಾದ ಮರಾಟರ ನಿರಧರಕವಾದ ಪದ್ಧತಿಯನ್ನು ಇನುಸರಿಸುವದರಲ್ಲಿ ಅರ್ಥವಿಲ್ಲ’ ವೆಂದು ಅವಳು ಎಲ್ಲರಿಗೂ ಹೇಳಿಬಿಟ್ಟಿದ್ದು. ‘ಬೇಗಮಸಾಹೇಬರ ಕಯ್ಯುಳಿಗೆ ಸೇವಕಳಾಗಿ ನಿಂತಬಳಿಕ ಅವರು ಹೇಳಿದ ಕೆಲಸಗಳನ್ನು ಮಾಡುವುದಕ್ಕಾಗಿ ನಾಲ್ಕು ಕಡೆಗೆ ತಿರುಗಲೇಬೇಕಾಗುವುದು; ಆಗ ಗೋವಾ ಪದ್ಧತಿಯನ್ನು ಇಟ್ಟು ಕೊಳ್ಳುವುದರಿಂದ ಪ್ರಯೋಜನವೇನು?’ ಎಂದು ಆ ಹೆಂಗಸು ಹೇಳುತ್ತಿದ್ದಳು.

ಖಾನನು ಆ ಹುಡುಗೆಯನ್ನು ಉಚ್ಚು ಹೆಚ್ಚಾಗಿ ಕರೆಯಿಸುತ್ತಿದ್ದೀಂತೆ ಇತರ ತಿವಾಯಲ್ಲಿರೂ ಆಕೆಯ ಗಂಡನ ಆರ್ಜವವನ್ನು ಸಂರಕ್ಷಿಸಹತ್ತಿದರು. ಆತನಿಗೆ ಏನಾದರೂಂದು ಕೊರತೆಯಂಬಾಡರೆ ಅದನ್ನು ಪೂರಾಯಿಸುವದಕ್ಕಾಗಿ ಸಾಹಾಯ್ಯಮಾಡಲು ಎಲ್ಲರೂ ಮುಂದೆ ಬಂತಿದ್ದರು. ಒಂದು ಕ್ಷುಲ್ಲಕವಾದ ಕಾರಣಕ್ಕೊಂಡೀ ಸ್ವರವಾಗಿಯಾದರೂ ಮೊದಲು ಆತನು ಇತರನೇವಕರ ಕಯ್ಯಾಲು ಕಟ್ಟಿಕೊಳ್ಳಬೇಕಾಗುತ್ತಿತ್ತು. ಆದರೆ ಈಗ ಆ ಮನ್ಯಂತರವು ಬದಲಾಯಿತು. ಈಗ ಎಲ್ಲರೂ ಆತನ ಲಿವನ್ನು ಹಿಡಿದೇ ನಡೆಯುತ್ತಿದ್ದರು. ಇವನು ಸ್ವಲ್ಪ ದಿವಸಗಳಲ್ಲಿಯೇ ಖಾನನಿಗೆ ಅಕ್ಷಯಂತಪ್ರಿಯಕರನಾಗುವನೆಂದು ಎಲ್ಲರೂ ತಿಳಿದು ಕೊಂಡಿದ್ದರು. ಆದುದಿಂದ ಅವಂಬ್ಬರ ಮೇಲಿನ ಪತಿಬಂಧವು ಈಗ ಕಡಿಮೆ ಯಾಯಿತು; ಬೇಕಾದಾಗ ಬೇಕಾದತ್ತ ಹೋದರೂ ಅವರನ್ನು ಯಾರೂ ಕೇಳಿದಂತಾದರು. ಯಾಕಂದರೆ ಅವರು ಶಿರವನ್ನು ಬಿಟ್ಟು ಹೊರಗೆ ಹೋಗುವುದಿಲ್ಲವೆಂದು ಎಲ್ಲರಿಗೂ ಮನವರಿಕೆಯಾಗಿತ್ತು. ಮುಸಲ್ಲಾನರ ಸೇನಾವಿಷಯಕವಾದ ವೃತ್ತಾಂತವು ಈ ಇಬ್ಬರಿಗೆ ಗೊತ್ತಿದ್ದಷ್ಟು ಪ್ರಕೃತಪ್ರಸ್ಥಾಪಕಿಗಾದರೂ ಗೊತ್ತಿರುತ್ತಿತ್ತೂ ಇಲ್ಲವೋ ಸಂದೇಹವೇ! ಯಾಕೆಂದರೆ ಪ್ರತಿಯೊಬ್ಬನೂ ತನಗೆ ತಿಳಿದ ಎಲ್ಲ ವೃತ್ತಾಂತವನ್ನೂ ಇವರ ಮುಂದೆ ಹೇಳಿದ ಇರುತ್ತಿರಲ್ಲ!

ಆ ಮರಾಟನು ಸ್ವಷ್ಟ ಮಾತಾಡುವ ಸ್ವಭಾವದವನಾಗಿದ್ದನು. ನಾವು ಮುಸಲ್ಲಾನರ ಅನ್ನವನ್ನು ತಿಂದಿರುವುದರಿಂದ ಅವರ ಸೇವೆಯನ್ನು ಮಾಡುವುದೇ ನಮ್ಮ ಕರ್ತವ್ಯವೆಂದು ಆತನು ಮರಾಟ ಸರದಾರರ ಮುಂದೆ ಸ್ವಷ್ಟವಾಗಿ ಮಾತಾಡುತ್ತಿದ್ದನು. ಆದರೆ “ಅಫ್ಫಾರ್ಮುಲ್ ಖಾನನಂತಹ ಉಳಿತರಾದ ತಿವಾ

ಯರು ಹಿಂದೂ ಜನರ ದೇವಾಲಯಗಳನ್ನು ಹಾಳುಗೆಡಕುವದು, ಆಕಳುಗಳನ್ನು ಕೊಲ್ಲುವದು, ಬ್ರಾಹ್ಮಣರನ್ನು ಕುಲಗೆಡಿಸುವುದು, ಹೆಂಗಸರಿಗೆ ಅವ ಮಾನ ಮಾಡುವುದು ಮೊದಲಾದ ಕೃತ್ಯಗಳನ್ನು ವಾಡುವುದನ್ನು ನೋಡಿದರೆ ಮಾತ್ರ ಮನಸ್ಸಿಗೆ ಸಂತಾಪವಾಗುತ್ತದೆ. ನಮ್ಮ ಬಜಾಜೀಶಾನರಂತಹ ದಯಾಳುಗಳಾದ ಮುಸಲ್ಕಾನೆ ಸರದಾರರಿಂದ ಅವರ ಕಯ್ಯಿಳಿಗೆ ಕೆಲಸ ಮಾಡುವದಕ್ಕೆ ಯಾರೂ ಹಿಂಜರಿಯಲಾರರು. ಇತರ ಮುಸಲ್ಕಾನರು ಅತ್ಯಾಚಾರಗಳನ್ನು ವಾಡುತ್ತಿರುವುದರಿಂದಲೇ ಶಿವಾಚಿಭೋಸೆಂಎ ಪ್ರಂಡಾಟಕ್ಕೆ ಇಷ್ಟೇಂದು ಅವಕಾಶವಾಗಿದೆ. ಯಾಕಂದರೆ ಗೋಬ್ರಾಹ್ಮಣರನ್ನು ಸಂರಕ್ಷಿಸ. ಮುವುದೂ, ಹಿಂದೂ ಧರ್ಮವನ್ನು ಉದ್ದಾರ ಮಾಡುವುದೂ ಆತನ ಧರ್ಮವು. ಆದುದರಿಂದಲೇ ದಿನದಿನಕ್ಕೆ ಆತನ ಪಕ್ಷವು ಬೆಳೆಯುತ್ತ ನಡೆದಿದೆ. ನಾಳಿ ಅವ ನೋಡನೆ ಕಾಳಗ್ನ ಆರಂಭವಾದರೆ ನಮ್ಮೊಂದಿನ ಎಷ್ಟೋ ಜನರು ಅವನನ್ನು ಹೊಗಿ ಕಾಡಿಕೊಳ್ಳಬಹುದು!” ಈ ಪ್ರಕಾರವಾಗಿ ಆತನು ಸ್ವಷ್ಟವಾಗಿಯೇ ಮಾತನಾಡುತ್ತಿದ್ದನು.

ಇದರಿಂದ ಶಿಬಿರದಲ್ಲಿಲ್ಲ ಶಿವಾಚಿಭೋಸಲೆಯ ಪ್ರಶಂಸಿಯಾಗಿದೆ ಇಷ್ಟರೂ. ಮುಸಲ್ಕಾನರ ಅತ್ಯಾಚಾರಗಳನ್ನು ಅಡಗಿಸುವುದಕ್ಕಾಗಿಯೇ ಶಿವಾಚಿಯು ಕಾಳಿಗವನ್ನು ಹೂಡಿರುವನೆಂದು ಬಜಾಜೀಶಾನನಲ್ಲಿದ್ದ ಮುಖ್ಯ ಮುಖ್ಯ ಸರದಾರರಿಗೆಲ್ಲ ವನರಿಕೆಯಾಯಿತು. “ಶಿವಾಚಿಯು ಸ್ವಾರ್ಥವನ್ನು ಸಾಧಿಸುವುದಕ್ಕಾಗಿ ಈ ಯುದ್ಧವನ್ನು ಆರಂಭಿಸಿಲ್ಲ; ಮುಸಲ್ಕಾನರ ಅನಾಚಾರವನ್ನು ನಿಲ್ಲಿಸಬೇಕಿಂಬ ಪವಿತ್ರವಾದ ಉದ್ದೇಶದಿಂದ ಅವನು ಈ ಕೆಲಸಕ್ಕೆ ಕರ್ಯಾ ಹಾಕಿದ್ದಾನೆ; ಮುಸಲ್ಕಾನರ ಧರ್ಮಚ್ಯಾಲದಿಂದ ಮಲಿನವಾದ ಹಿಂದೂಧರ್ಮವನ್ನು ಉಷ್ಟುಲಗೊಳಿಸುವುದಕ್ಕಾಗಿ ಆತನು ಬಂಡಾಯವನ್ನು ಹೂಡಿದ್ದಾನೆ, ಇದರಲ್ಲಿ ಆತನ ಸ್ವಾರ್ಥವು ಎಷ್ಟೋಷ್ಟೋ ಇಲ್ಲ; ಯಾಕಂದರೆ ಈ ಯುದ್ಧಕ್ಕೊನ್ನೇಸ್ಪರ ಆತನು ತನ್ನ ದ್ರವ್ಯವನ್ನು ನೀರಿಸಂತೆ ವೆಚ್ಚುಮಾಡಿದ್ದಾನೆ; ಇದೆಲ್ಲಕ್ಕೂ ಆತನಿಗೆ ದೊರೆತ ಪ್ರತಿಫಲವೆಂದರೆ, ಬಂಡುಗಾರನೆಂಬ ಪದವಿಯು! ಈ ಶಿವಾಚಿಯಿಂದ ನಿಜವಾಗಿಯೂ ಹಿಂದುಷ್ಠಾನದಲ್ಲಿ ಸ್ವರಾಜ್ಯವು ಸಾಧಿಸಲ್ಪಡಬಹುದೋ! ನಿಜವಾಗಿಯೂ ಆತನು ಹಿಂದೂಧರ್ಮವನ್ನು ಉದ್ದಾರಮಾಡಬಹುದೋ! ಹಾಗೆ ಆತನು ಮಾಡಿದರೆ ನಮ್ಮ ಗತಿಯೇನು? ನಮ್ಮ ಬೆಳೆಯೇನು? ನಾವಂತೂ ಮೂಲವ್ಯಕ್ತವನ್ನೇ ಉಷ್ಟೇದಿಸಲು ಸಿದ್ಧವಾದ ಕೊಡಲಿಯ ಕಾವಾಗಿರುವೆನು! ನಾವು ಯಾರು? ಆಕಳೆವನ್ನು ಕಡೆಯುವವರಿಗೆ ಸಹಾಯಕರು! ನಾವು ಯಾರು? ಮೂರ್ತಿಯನ್ನು

ಒಡೆಯುವವರಿಗೆ ನೀರವಾಗುವವರು ! ವ್ಯಧ ! ವ್ಯಧ !! ನಮ್ಮ ಜೀವಿತವು ವ್ಯಧವೇ !! ಧಿಕ್ಕಾರವಿರಲಿ ನಹ್ನು ಜನ್ಮಕ್ಕೆ !!! ಹಾಗಾದರೇನು ? ಶಿವಾಚಿಯನ್ನು ಕೂಡಿಕೊಳ್ಳಬೇಕೇ ? ಇದೇನು ? ವಿವರೀತವಿಚಾರ ! ಅತನು ಯಂಥದಲ್ಲಿ ಪರಾಭವನನ್ನು ಹೊಂದಿದರೆ ಅವನೇಂಡನೆ ನಾವು ಕೊಲೆಗಂಬಕ್ಕೆ ತೋಗಾಡಬೇಕಾದೇತು ! ” ಖಾನನ ಸೈನ್ಯದೊಳಗಿನ ಪ್ರತಿಯೊಬ್ಬ ದಂಡಾಳನ ಮನಸ್ಸಿನಲ್ಲಿಯೂ ಇದೇ ತರದ ವಿಚಾರಗಳು ಬರುತ್ತಿದ್ದವು.

ಖಾನನು ಆ ಮರಾಟಸ್ಟೀಗೆ ಅಕ್ಕೊತ್ತಮೋಹಿತನಾಗಿ ಹೋದನಾಮವ ರಿಂದ ಆಕೆಯ ಗಂಡನಿಗೆ ಸಂಪೂರ್ಣಸ್ವಾತಂತ್ರ್ಯವು ಸಿಕ್ಕಿತು; ಇಷ್ಟೇ ಅಲ್ಲ; ಖಾನನ ಸ್ವಂತ ಮನೆಯಲ್ಲಿಯೇ ಅತನು ಭೇಂಜೋಪಾಯದ ಬೇಜವನ್ನು ಉರಿದನು ! ವಿಜಾಪುರವನ್ನು ಒಟ್ಟಿಂದಿನಿಂದ ಪ್ರತಿಯೊಂದು ಸ್ಥಳದಲ್ಲಿ ಅಫ್ರುಲ್ರ ಖಾನನಿಗೂ ಬಜಾಜೀಶಾನನಿಗೂ ಜಗಳಗಳು ನಡೆಯುತ್ತಿದ್ದವು. ಅಫ್ರುಲ್ರ ಖಾನನು ದೇವಾಲಯವನ್ನು ಹಾಳು ಮಾಡುವುದಕ್ಕೆ ಸಿದ್ಧನಾಗಲು ಬಜಾಚಿಯು ಅದಕ್ಕೆ ಪ್ರತಿಬಂಧ ಮಾಡತ್ತಿದ್ದನು. ಆದುದರಿಂದ ಬಜಾಜೀಶಾನನು ಹಿಂದೂಧರ್ಮದ ಮೇಲೆಯೂ ಮರಾಟರ ಹೇಳೆಯೂ ಹೆಚ್ಚು ಪ್ರೀತಿಯಳ್ಳಿವನಾಗಿ ದ್ವಾನೆಂಬ ಅಫ್ರುಲ್ರ ಖಾನನೆ ಕಲ್ಪನೆಯು ದೃಢವಾಗುತ್ತ ಬಂತು. ಅತನು ಹೆಚ್ಚೆ ಹೆಚ್ಚೆಗೆ ರೋಷನೆಂಬೆಗಮಳಿಗೆ ಭೆಟ್ಟಿಯಾಗಿ ಇದೇ ಮಾತನ್ನು ಅವಳ ಮನಸ್ಸಿನಲ್ಲಿ ಸೆಲೆಗೊಳಿಸುತ್ತಿದ್ದನು. ಮತ್ತು ಈಗ ಬಜಾಜೀಶಾನನು ಹೊದಲಿನಂತೆ ತನ್ನ ಮೇಲೆ ಪ್ರೇಮ ಮಾಡುವುದಿಲ್ಲಪೆಂದು ರೋಷನೆಂಬೆಗಮಳಿಗೆ ಅನಿಸಲಾರಂಭವಾಯ್ತು. ರೋಷನ ಬೇಗಮಳಿಂದ ತನಗೆ ಸಂತಕಿಯುಂಟಾಗಲಿಲ್ಲಪೆಂದು ಅವಳ ಮೇಲಿನ ಬಜಾಚಿಯ ಪ್ರೇಮವು ಸ್ವಲ್ಪಮತ್ತಿಗೆ ತಿಧಿಲವಾಗಿದ್ದರೂ ಆಗಿರಬಹುದು; ಆದರೆ ರೋಷನಳು ಖಾನನ ಮನಸ್ಸನ್ನು ತನ್ನ ಅಧಿನವಲ್ಲಿಟ್ಟು ಕೊಳ್ಳುವದಕ್ಕೆ ಪ್ರಯತ್ನವನ್ನು ಬಲವಡಿಸಿದಹಾಗೆಲ್ಲಾ, ಅವಳ ಪಾಶ್ವ ಸಡಿಲವಾಗಲಾರಂಭವಾಯಿತು ! ಆಕೆಯು ಆಡಂಬರದಿಂದ ತನ್ನ ಸಂಗಡ ಹೊರಟು ಬಂದುದು ಬಜಾಜೀಶಾನನಿಗೆ ಸೀರಕೆಯಾಗಲಿಲ್ಲ. ಯಾಕಂದರೆ ಅವಳಿಂದ ಅವನಿಗೆ ಬಹಳ ತೊಂದರೆಯಾಯಿತು. ಬಜಾಚಿಯ ಮನಸ್ಸಿನ ಸ್ವತಿಯು ವಿಚಿತ್ರವಾಯಿತು. ಯಂದ್ದು ಹೊಕ್ಕಿಗಾರಿಕೆಯು ವೈಮೇಲೆ ಇದ್ದು ದರಿಂದ ಆತನಿಗೆ ಬೇಗಮಳ ಪ್ರೀತಿಯಾಚನೆಯನ್ನು ಮಾಡುವುದಕ್ಕೆ ಅವಕಾಶವೇ ಸಿಕ್ಕುತ್ತಿದ್ದಿಲ್ಲ. ಆದರೆ ರೋಷನಳು ಅದನ್ನು ವಿವರೀತನಾಗಿ ಭಾವಿಸುತ್ತಿದ್ದಳು. ಈ ಪ್ರಕಾರದಿಂದ ಬಜಾಜೀಗೂ

ರೋಷನಳಿಗೂ ಪರಸ್ಪರವಾಗಿ ಹುಟ್ಟಿದ ಸೂಕ್ತವಾದ ಬೆಂಕಿಯ ಕಿಡಿಯಲ್ಲಿ ಎಣ್ಣೆ ಯನ್ನು ಸುಮಿನಿ ಪ್ರಜ್ಞಲಿತವಾಗಿ ಮಾಡಲು ಅಫ್ರೋರ್ಯುಲ್ ಖಾನನು ಸಿದ್ಧಿನಾಗಿಯೇ ಇದ್ದನು. ಬಜಾಜಿಯು ಹಿಂದೂಧರ್ಮವನ್ನು ಮನುಃಪೂರ್ವಕವಾಗಿ ಪ್ರೀತಿಸು ತೀರುವುದರಿಂದಲೇ ನಿನ್ನ ಮೇಲಿನ ಆತನ ಪ್ರೇಮವು ಕಡಿಮೆಯಾಗಿದೆಯೆಂದು ಅಫ್ರೋರ್ಯುಲ್ ಖಾನನು ರೋಷನಳ ಮನಸ್ಸಿನಲ್ಲಿ ದೃಢವಾಗುವಂತೆ ಮಾಡುತ್ತಿದ್ದನು. ಅಫ್ರೋರ್ಯುಲ್ ಖಾನನೂ ರೋಷನಳೂ ವೇಲಿಂದ ಮೇಲೆ ಏಕಾಂತದಲ್ಲಿ ಭೇಟ್ಟಿಯಾಗ ಲಾರಂಭಿಸಿದರು. ಈ ಏಕಾರದಿಂದ ಆತನಿಗೆ ಭೇಟ್ಟಿಯಾಗಿ ಬಂದ ಬಳಕ್ಕೆ ರೋಷ ನಳು ‘ನೀವು ಒಂದೂಧರ್ಮವನ್ನೇ ನಿಜವಾಗಿ ಪ್ರೀತಿಸುತ್ತಿರಿ! ’ ಎಂಬುದಾಗಿ ಬಜಾಜಿಖಾನನಿಗೆ ತೊಂದರೆ ಕೊಡಲಾರಂಭಿಸಿದಳು. ಬಜಾಜಿಖಾನನಿಗೆ ಈ ಸಂಗತಿಯೆಲ್ಲವನ್ನೂ ಹೌನದಿಂದ ಸಹಿಸಿಕೊಳ್ಳುವುದು ಅಶಕ್ವಾಗಿತ್ತು.


ಅಫ್ರೋರ್ಯುಲ್ ಖಾನನು ಈ ಯುದ್ಧದಲ್ಲಿ ಅಧಿಕಪ್ರಸಂಗತ್ವವನ್ನು ತೋರಿಸ ಲಾರಂಭಿಸಿದಂದಿನಿಂದ ಬಜಾಜಿಖಾನನು ಆತನ ಮೇಲೆ ಗುವ್ಯುಚೊರರನ್ನು ನಿಯು ಮಿಸಿದ್ದನು. ಆದುದರಿಂದ ಅಫ್ರೋರ್ಯುಲ್ ಖಾನನು ರೋಷನ ಬೇಗಮುಖಿಂದನೆ ಹೆಚ್ಚಾಗಿ ಸಲುಗೆಯನ್ನಿಡುತ್ತೇ ಬಂದಿರುವ ಸಂಗತಿಯು ಆತನ ಕಣ್ಣಿನಲ್ಲಿ ಚುಜ್ಜು ಲಾರಂಭವಾಯಿತು. ಬೇಗಮುಖೂ ಅಫ್ರೋರ್ಯುಲ್ ಖಾನನೂ ಬಹಳ ಹೂತ್ತಿನ ವರೀಗೂ ಏಕಾಂತದಲ್ಲಿ ಇರಲಾರಂಭಿಸಿದರು; ಇದರಿಂದ ಬೇಗಮುಖಾಹೆಚ್ಚಿರು ಅಫ್ರೋರ್ಯುಲ್ ಖಾನರಿಗೆ ವರ್ತವಾಗಿದ್ದಾರೆಂದು ಎಲ್ಲಕಡೆಯಲ್ಲಿಯೂ ಸುದ್ದಿಯು ಹರಡಿತು. ಆದರೆ ಈ ಸುದ್ದಿಯನ್ನು ಬಜಾಜಿಖಾನನ ಕಿವಿಯ ಮೇಲೆ ಹಾಕುವ ಧೈರ್ಯವು ಯಾರಿಗೆ ಉಂಟಾಗಬೇಕು? ಬಜಾಜಿಗೆ ಯಾರೂ ಈ ಸಂಗತಿಯನ್ನು ಹೇಳಿದೆ ಇದ್ದರೂ ಆತನೇನು ಕುರಡನಾಗಿರಲಿಲ್ಲ. ಅಫ್ರೋರ್ಯುಲ್ ಖಾನನು ರಾಕ್ಷಸಿವೈತ್ತಿಯ ಮನುಷ್ಯನಾದುದರಿಂದ ಅವರಿಬ್ಬರ ಏಕಾಂತವೇ ಅವನಿಗೆ ರುಚಿಸುತ್ತಿರಲಿಲ್ಲ. ಒಂದಾನೊಂದು ಕಾಲದಲ್ಲಿ ಅಫ್ರೋರ್ಯುಲ್ ಖಾನನು ಬೇಗಮುಖ ಮೇಲೆ ಕಣ್ಣಿನ್ನಿಟ್ಟಿದ್ದ ಸಂಗತಿಯೂ, ಅದಲಕಹನು ಅವನ ಬೇಡಿಕೆಯನ್ನು ತಿರಸ್ಯುರಿಸಿ ರೋಷ ನಳಿಸ್ತು ತನಗೆ ಪಿಂಬಾಹ ಮಾಡಿಕೊಟ್ಟಿ ಸಂಗತಿಯೂ ಆತನಿಗೆ ನೆನಪಾದುವು. ಆದರೆ ಆತನು ಬಾಯಿಜ್ಞ ಯಾವುದನ್ನೂ ಮಾತಾಡುವಂತಿದ್ದಲ್ಲ. ಒಳಗೆ ಹೆಗ್ಡಣ ವನ್ನಿಟ್ಟು ಮೇಲಿನಿಂದ ಗುದ್ದುಮುಚ್ಚುವಂತೆ ಆತನ ಸ್ಥಿತಿಯಾಗಿತ್ತು!

ಈ ವಿಷಲಿಪ್ತಕಲ್ಯಾಂತ ಆತನ ಹೃದಯದಲ್ಲಿ ಅನಂತವಾದ ಯಾತನೆಗಳನ್ನು ಉಂಟುಮಾಡುತ್ತಿತ್ತು. ಈ ಶಲ್ಯದ ಹೊಡಿತದಿಂತ ಆತನ ಮನಸ್ಸು ಗಾಯ ಪಟ್ಟಿತು. ಆದುದರಿಂದ ಆ ಮರಾಟ ಹೆಣ್ಣಿ ಮಗಳಿಂದನೆ ಆತನು ತನ್ನ ಕಾಲ ವನ್ನು ಕಳಿಯಹತ್ತಿದನು. ಯಾಕಂದರೆ ಅವಳು ಹತ್ತರದಲ್ಲಿದ್ದರೆ ಆತನಿಗೆ ತನ್ನ

ಸ್ವಿಯತಮೇಯ ಸೆನಪಾಗುತ್ತಿತ್ತು; ಅಕೆಯ ಸರಳವೂ ವಿತ್ತಿಸ್ತೂ ಆದ ಪ್ರೀಮು ವನ್ನು ರೋಷನಬೀಗಮಳ ಮಾಡಕಪ್ರೀಮುದೊಡನೆ ಹೋಲಿಸಿ ನೋಡುವುದರಲ್ಲಿ ಅತನ ಕಾಲವು ಕಳೆದುಹೋಗುತ್ತಿತ್ತು; ಈ ವಿಷದಶಲ್ಯವು ಆತನ ಹೃದಯದಲ್ಲಿ ನೆಟ್ಟಿರದಿದ್ದರೆ ಅವನು ಆ ಮರಾಟ ಸ್ತ್ರೀಯ ಸಹವಾಸಕ್ಕೆ ಅಷ್ಟೋಂದು ಮೆಚ್ಚು ತ್ತಿದ್ದನೋ ಇಲ್ಲನೋ ಯಾರಿಗೆ ಗೊತ್ತು? ಆದರೆ ಗಾಯಪಟ್ಟಿ ಆತನ ಮನಸ್ಸಿಗೇ ಆ ಮಹಾರಾಷ್ಟ್ರಸ್ತ್ರೀಯ ಸಹವಾಸವೂ, ಅದರಿಂದುಂಟಾಗುವ ಪೂರ್ವ ಸ್ಕೃತಿಯೂ ಮುಲಾಮಿನಂತೆ ಹಿತಕರವಾದುವು. ತನಗೆ ಸ್ಪೂಲ್ ಅವಕಾಶವಿರುವುದೊದೆ ತಡೆ; ಆಕೆಯನ್ನು ತನ್ನ ದೇರಿಗೆ ಕರೆಯಿಸಿಕೊಳ್ಳತ್ತಿದ್ದನು. ಅವಳಾ ದರೂ ಒಳ್ಳೆಯ ಆನಂದದಿಂದ ಅಲ್ಲಿಗೆ ಬರುತ್ತಿದ್ದಳು.

ಈ ಸ್ಥಿತಿಯಿಂದ ಯಾವತರದ ಪರಿಣಾಮವುಂಟಾಗಬೇಕಾಗಿತ್ತೋ ಅದು ಅಲ್ಪವಧಿಯಲ್ಲಿಯೇ ಸಂಘಟಿಸಿತು!

### ಹತ್ತನೇಯ ಪ್ರಕರಣ



### ರಹಸ್ಯ ಸೇಷ್ಟಿ !



೬೭

ನಿಕರೀಲ್ಲರೂ ಬಜಾಜೀಖಾನನ ವಿಷಯವನ್ನೇ ಚಚ್ಚಿಸುತ್ತಿದ್ದರು: ಎಲ್ಲರೂ ಅತನ ಮೇಲೆ ಕಣ್ಣಿಟ್ಟಿದ್ದರು. ಇಂತಹ ವಯಸ್ಸಿನಲ್ಲಿ ಖಾನನು ಆ ಮರಾಟ ಹುಡುಗಿಗೆ ಹೇಗೆ ಮರುಳಾದನೆಂದು ಎಲ್ಲರಿಗೂ ಆಶ್ಚರ್ಯ ವಾಯಿತು. ಖಾನನ ವಿಷಯವಾಗಿ ಯಾರಿಗೆ ಏನು ತಿಳಿಯತೋ ಅದನ್ನು ಅವರು ನುಡಿಯುತ್ತಿದ್ದರು. ಖಾನನ ಎದುರಿನಲ್ಲಿ ಒಂದು ಅಕ್ಷರವನ್ನು ಕೂಡ ಮಾತನಾಡಲು ಯಾರಿಗೂ ಧೈರ್ಯವಿರಲಿಲ್ಲ. ಆದುರಿಂದ ಆಕನ ಪರೋಕ್ಷದಲ್ಲಿ ಯೇ ಜನರು ಈ ಪ್ರಕಾರ, ಕುಚು ಕುಚು' ಮಾತಾಡುತ್ತಿದ್ದರು. ಬಜಾಜೀ ಖಾನನ ಲಕ್ಷ್ಯನು ಈ ಮಾತಿನ ಕಡೆಗೆ ಇದ್ದಿಲ್ಲ. ಕಚೆದ ಕೆಲವು ದಿವಸಗಳಲ್ಲಿ ಸಂಘಟಿಸಿದ ಸಂಗತಿಗಳಿಂದ ಆತನಿಗೆ ಸಂಸಾರದಲ್ಲಿ ಹೇಯವು ಉತ್ಕನ್ಷವಾಗಿತ್ತು. ತನ್ನ ಸುಕ್ತಲಿನ ಸ್ಥಿತಿಯಿಂದ ಆತನಿಗೆ ಬಹಳ ಬೇಸರವುಂಟಾಗಿತ್ತು. ಆದುದು

ರಿಂದ ಮನಸ್ಸಿನ ಸಮಾಧಾನಕ್ಕಾಗಿ ಆ ಮರಾಟ ಹುಡುಗೆಯನ್ನು ತನ್ನ ದೇರಿ ಯಲ್ಲಿ ಕರೆಯಿಸಿಕೊಂಡು ಕಾಲವನ್ನು ಕಳೆಯುತ್ತಿದ್ದನು. ಅವಳು ಎದುರಿನಲ್ಲಿ ದ್ವರೀ ಆತನ ಮನಸ್ಸು ಸಾಂಪ್ರತಕಾಲದ ಮಲಿನವಾದ ಪರಿಸ್ಥಿತಿಯಿಂದ, ಹದಿನಾರು ವರುಷದ ಹಿಂದಿನ ಮನೋರಮವಾದ ಪರಿಸ್ಥಿತಿಯಲ್ಲಿ ಪ್ರವೇಶವಾಡುತ್ತಿತ್ತು. ಅದರಿಂದ ಎಂದೂ ದೊರೆಯದಿರುವ ಸುಖವು ಅವನಿಗೆ ಆ ಸ್ವಪ್ನ ಮಯಸ್ಥಿತಿಯಲ್ಲಿಯೇ ಪ್ರಾಪ್ತವಾಗುತ್ತಿತ್ತು. ಆದುದರಿಂದ ಆತನು ಬಾಹ್ಯ ಜಗತ್ತನ್ನು ಮರಿತೇ ಬಿಡುತ್ತಿದ್ದನು. ಆ ಮರಾಟ ಹುಡುಗೆಯು ಎದುರಿನಲ್ಲಿದ್ವರೀ ಜಗತ್ತೆಲ್ಲವೂ ಆತನಿಗೆ ತುಚ್ಛವಾಗುತ್ತಿತ್ತು. ಆದುದರಿಂದಲೇ ಅವಳನ್ನು ಆತನು ಮೇಲಿಂದಮೇಲೇ ಕರೆಯಿಸುತ್ತಿದ್ದನು. ಅವಳಾದರೂ ಕರೆಯಿಸಿದೆನೆಯೇ ಆತನ ದೇರೆಯಲ್ಲಿ ಬಂದು ನಿಲ್ಲುತ್ತಿದ್ದಳು. ಅವಳ ಗಂಡನಾದರೂ ಇದಕ್ಕೆ ಪ್ರತಿ ಬಂಧವನ್ನು ಎಂದೂ ಮಾಡುತ್ತಿರಲಿಲ್ಲ; ಖಾನನ ದೇರೆಯಲ್ಲಿ ಹೋಗುವದಕ್ಕೆ ಆ ಮರಾಟನು ತನ್ನ ಹೆಂಡತಿಗೆ ಉತ್ತೇಜನವನ್ನೇ ಕೊಡುತ್ತಿದ್ದನು. ಖಾನನ ಹತ್ತರ ಅಡಿಗಡಿಗೆ ತನ್ನ ಹೆಂಡತಿಯು ಹೋಗಬೇಕೆಂದು ಆತನು ಮನಃಪೂರ್ವಕ ವಾಗಿ ಇಟ್ಟಿಸುತ್ತಿದ್ದನು. ಅಂದಮೇಲೆ ಖಾನನ ಹತ್ತರ ಯಾವಾದರೀಂದು ಕೆಲಸವನ್ನು ಸಾಧಿಸಿಕೊಳ್ಳಬೇಕೆಂದು ಅವರ ಉದ್ದೇಶವಿತ್ತೊಂದೇ ಏನೋ ಯಾರಿಗೆ ಗೊತ್ತು?

ಈ ವರ್ತಮಾನವು ಅಫ್ರಿಕ್ಯಾಲ್ ಖಾನನಿಗೆ ತಿಳಿಯದೆ ಉಳಿಯಲ್ಲಿ. ಶಿಬಿ ರದಲ್ಲಿ ಗಂಡಹೆಂಡಿರಾದ ಮರಾಟರಿಬ್ಬರು ಬಂದಿದ್ದು, ಆ ಸ್ತ್ರೀಯ ಮೋಹಕವಾದ ಮುಖಮುದ್ರೆಗೆ ಬಜಾಜೆಖಾನನು ವೋಹಿತನಾಗಿದ್ದಾನೆಂಬ ಸಂಗತಿಯು ಅವನಿಗೆ ತಿಳಿಯಿತು. ಅಫ್ರಿಕ್ಯಾಲ್ ಖಾನನು ಈ ವಿಷಯವನ್ನು ಚೆನಾಳ್ಗಿ ಮನವರಿಕೆ ಮಾಡಿಕೊಂಡು ಅಮೇರೆ ಆತನು ವಾಡಿಕೆಯ ರೂಢಿಯಂತೆ ರೋಷನ ಬೇಗಮಳ ಕಿವಿಯಲ್ಲಿ ಉದಿದನು. ಹೆಂಗಸು ಎಪ್ಪೋ ಸಭ್ಯರೂ ಸಾತ್ವಿಕರೂ ಆಗಿದ್ದರೂ ಅವಳು ಸವತಿಯ ನೆರಳನ್ನು ಕೂಡ ಸಹಿಸುವದಿಲ್ಲ; ರೋಷನ ಬೇಗಮಾದ ರೋ ನಾಗರ ಹಾವಿನಂತಹಳು; ಆಕೆಯು ಶ್ರೀಮಂತನೂ ಸತ್ಯಾಧಿಕರನೂ ಆದ ಬಾದಳಹನ ಮಗಳು; ಬಾದಳಹನ ಕೃಷೇಯಿಂದಲೇ ಬಜಾಜೆಖಾನನು ವೈಭವ ಶಿಖರವನ್ನೇರಿದ್ದನು. ಆಕೆಯು ಪ್ರಕಾಶಮಾನವಾದ ಜ್ಯೋತಿಯಾಗಿದ್ದು, ಬಜಾಬಿಯು ಆಕೆಯ ದೃಷ್ಟಿಯಿಂದ ಪರಪ್ರಕಾಶವಾದ ಗೋಲವಾಗಿದ್ದನು. ಅಂದಮೇಲೆ ಬಜಾಜೆಖಾನ ವರ್ತಮಾನವು ಅವಳಿಗೆ ಹೇಗೆ ಸಹನವಾಗಬೇಕು?

ಆಕೆಯು ಅಕಾಂಡತಾಂಡವವನ್ನಾರಂಭಿಸಿದ್ದು. ಆಕೆಯ ಬಾಯೋಳಗನ ಭಯಂಕರವಾದ ವಿಷಮಯಘೋಷ್ಯರದಿಂದ ತಮ್ಮ ಒಡೆಯನು ಸುಟ್ಟು ಬೂದಿ ಯಾಗುವನೇ ಏನೋ ಎಂದು ಬಜಾಜಿಯ ಸೇವಕರೆಲ್ಲರೂ ಹೇವರಿದರು! “ನೀವು ಈ ಪ್ರಕಾರ ನಿರ್ಜಾತ್ವದಿಂದ ನಡೆಯಲಾರಂಭಿಸಿದರೆ, ನನಗಾದರೂ ಹತ್ತು ದಿಕ್ಕುಗಳೂ ತೆರವಾಗಿಯೇ ಇರುವವು!” ಎಂದು ವಿಷಮಯಭಾಷೆಯಿಂದ ಬೇಗಮಳು ತನ್ನ ಪಕ್ಕಿದೇವರಿಗೆ ಖಂಡಿತವಾಗಿ ಹೇಳಿಬಿಟ್ಟಿರು. ಅದು ದರ್ಶಿಸಿದ ನಾಲ್ಕುರು ದಿವಸಗಳ ಮಟ್ಟಿಗಾದರೂ ಯಾನನು ಆ ಮರಾಟ ಹುಡುಗೆಯ ವ್ಯಾಸನವನ್ನು ಬಿಟ್ಟು ಇರುಹುದೆಂದು ಎಲ್ಲರೂ ತಿಳಿದಿದ್ದರು; ಯಾಕಂದರೆ ಶೋಷನಳಂತಹ ಹಾವು ಹೆಡೆಯನ್ನು ತಿರುಗಿಸಿದರೆ ಎಷ್ಟು ಭಯಂಕರವಾಗಿ ಕಚ್ಚುಬಹುದೆಂಬ ನಿಯಮವೇ ಇದ್ದಿಲ್ಲ. ಮೇಲಾಗಿ ಆಕೆಯು ಹೇಳಿದಂತೆ ಕೇಳುವುದರ ಹೇಳಿಯೇ ಬಜಾಜಿ ಯಾನನ ಡೊಡ್ಡ ತನವು ಅವಲಂಬಿಸಿತ್ತು. ಅಂದ ಮೇಲೆ ಜನರು ಹಾಗೆ ಉಪಿಸಿದುದರಲ್ಲಿ ಆಶ್ಚರ್ಯವೇನು?

ಅದರಿಂದ ಅಕಲ್ಪಿತವಾದ ಸಂಗತಿಯೇ ಸಂಭವಿಸಿತು. ಬೇಗಮಳ ಘೋಷ್ಯದಿಂದ ಯಾನನ ಹೃದಯವು ಕಂಪಿತವಾಗಲಿಲ್ಲ. ಅವನು ಮೌರಲಿಗೂತ ಹೆಚ್ಚಿಗಿಯೇ ಉದಾಸಿಸಿನಾದನು. ಆ ಉದಾಸಿಸಿನತೆಯನ್ನು ಹೋಗಲಾಡಿಸಿಕೊಳ್ಳುವುದಕ್ಕಾಗಿ ಅವನು ನಿತ್ಯಕ್ರಮದಂತೆ ಮತ್ತೆ ಆ ಮರಾಟ ಹುಡುಗೆಯನ್ನು ಕರೆಯಿಸಿವನು. ಯಾನನ ನಿರೋವವನ್ನು ಕೇಳಿದೂಡನೆಯೇ ಆ ಸೀನಕನು ಚಕ್ಕಿತನಾದನು. ರೋಷನ ಬೇಗಮಳ ಕೋರ್ಫಾಗ್ನಿಯಲ್ಲಿ ಎಣ್ಣೆಯನ್ನು ಸುರಿಯುವುದಕ್ಕೆ ಬಜಾಜಿಯಾನನು ಸಿಂಧ್ರನಾದುದನ್ನು ನೋಡಿ ಅವನ ಮನಸ್ಸು ಯೋಗ್ಯಸ್ಥಿತಿಯಲ್ಲಿರುವದೋ ಇಲ್ಲವೋ ಎಂಬ ಭಿತರು ಅವನಿಗೆ ಉತ್ತರಣ್ಯವಾಯಿತ್ತು! ಯಾಕಂದರೆ ಈ ಪ್ರಕಾರದ ಎಣ್ಣೆಯನ್ನು ಸುರಿಯುವುದರಿಂದ ಪ್ರಜ್ಞಲಿಸುವ ಜ್ಞಾಲೆಯಿಂದ ಬಜಾಜಿಯಾನನ ಶಿಬಿರವಷ್ಟೇ ಅಲ್ಲದೆ, ಮುಸಾಫಿನರ ಸೈನ್ಯವೆಲ್ಲ ಸುಟ್ಟು ಬೂದಿಯಾಗಬಹುದೆಂದು ಎಲ್ಲರಿಗೂ ಮನವರಿಕೆಯಾಗಿತ್ತು! ಅದುದರಿಂದ ತನ್ನ ಕಿವಿಗಳು ತನ್ನನ್ನು ಹೋಸಗೊಳಿಸಿರಬಹುದೆಂದೇಣಿಸಿ ಆ ಸೇವಕನು ಮಂಕನಂತೆ ಹಾಗೆಯೇ ನಿಂತುಕೊಂಡನು. “ಕತ್ತೇ, ನಾನು ಹೇಳಿದು ಕೇಳಿಸಲಿಲ್ಲವೇ? ಹೋಗು ಆ ಮಧ್ಯಾಬಾಯಿಯನ್ನು ಕರೆದು ಕೊಂಡು ಬಾ. ಕತ್ತೇಯಂತೆ ಹೀಗೇಕೆ ನಿಂತುಕೊಂಡೆ?” ಎಂದು ಯಾನನು ಅವನನ್ನು ಬೆದರಿಸಿದನು. ಇದನ್ನು ಕೇಳಿ ಆ ಸೇವಕನು ಅತ್ಯಂತಚಕ್ಕಿತನಾ

ದನು! ಆದರೂ ತಾನು ಸ್ವಪ್ಷದಲ್ಲಿರುವೇನೋ ಏನೋ ಎಂಬ ಶಂಕೆಯಿಂದ ಅತನು ತನ್ನ ಬೆಳಳನ್ನು ಕೆಚ್ಚಿ ನೋಡಿದನು. ಆವರೆ ಖಾನನ ಕೋವಾವಿಷ್ಟ ವಾದ ಮುಖಮುದ್ರೆಯನ್ನು ನೋಡಿ, ಅಂತರಂಗವು ತನಗೆ ತಿಳಿಯದೆ ಇದ್ದರೂ ಇದು ನಿಜವಾದ ಸಂಗತಿಯೇ ಎಂದು ತಿಳಿದುಕೊಂಡು ಅವಳನ್ನು ಕರೆದು ತರುವ ದಕ್ಕಾಗಿ ಹೊರಟಿಹೋದನು.

‘ನೀನು ಯಾರು?’ ಎಂದು ಆ ಹುಡುಗೆಯನ್ನು ಸ್ವಪ್ಷವಾಗಿ ಕೇಳಬಿಡೆ ಬೇಕಿಂದು ಖಾನನು ಮನಸ್ಸಿನಲ್ಲಿ ನಿಶ್ಚಯಿಸಿದನು. ಈ ಹುಡುಗೆಯು ಏನೋ ಹೇಳಲಿ; ಇವಳು ನಿಜವಾಗಿಯೂ ನನ್ನ ಹೆಂಡತಿಯ ಮಗಳೇ ಆಗಿರಬಹುದು; ಎಂಬ ವಿಶ್ವಾಸವು ಆತನಲ್ಲಿ ಉತ್ತರ್ವವಾಯಿತು. ಈ ವಾತನ್ನು ಸ್ವಪ್ಷವಾಗಿ ತಿಳಿದುಕೊಂಡ ಹೊರತು ಇಂದು ಆ ಹುಡುಗೆಯನ್ನು ಇಲ್ಲಿಂದ ಬಿಡುವಷಾಗಿಲ್ಲ ವೆಂದು ಖಾನನು ನಿಶ್ಚಯಿಸಿದನು. ಅವರಂತೆ ಅನನು ತನ್ನಲ್ಲಿಯೇ ಮಾತನಾಡಿ ಕೊಳ್ಳುತ್ತಿದ್ದನು.

“ಆ ಹುಡುಗೆಯು ಬಂದಕೂಡಲೇ ಆಕೆಯನ್ನು ಸ್ವಪ್ಷವಾಗಿಯೇ ಕೇಳಬಿಡುತ್ತೇನೆ.”

ಇಷ್ಟರಲ್ಲಿಯೇ “ಸ್ವಪ್ಷವಾಗಿ ಏನನ್ನು ಕೇಳುತ್ತಿರೋ?” ಎಂಬ ಮಂಜುಳ ವಾದ ತಬ್ಬಗಳು ಖಾನನ ಕಿವಿಯಲ್ಲಿ ಬಿದ್ದವು.

ಅವಳನ್ನು ನೋಡಿದ ಕೂಡಲೇ ಖಾನನು ಎದ್ದು ನಿಂತನು; ಮತ್ತು ಅವಳ ಕಯ್ಯನ್ನು ಹಿಡಿದು ಆಸನದ ಮೇಲೆ ಕುಳ್ಳಿರಸಬೇಕೆಂದು ಪ್ರಯತ್ನ ವಾಪುತ್ತಿದ್ದನು. ಇಷ್ಟ ಅಥಿಕಪ್ರಸಂಗವನ್ನು ಖಾನನು ಮಾಡಿದು ಇದೇ ವೋದಲ ನೀಯ ಸಾರೆ. ಆ ಹುಡುಗೆಯು ತನ್ನ ಕೈಯನ್ನು ಒಮ್ಮೆಲೇ ಖಾನನ ಕೈಯೊಳಗೂದ ಸೆಳಿದುಕೊಂಡು ತೈಷದಿಂದ ಮಾತನಾಡಿದಳು: — “ಕುಲಿಂಗರ ಹಸ್ತ ಸ್ವರ್ಥಕ್ಕೆಂತ ಸತ್ಯ ಹೋಗುವದು ಉತ್ತಮವು!”

ಕೊಮೆಲೆಯಾದ ಈ ರಮಣೆಯಲ್ಲಿ ಇಷ್ಟ್ವಾಂದು ತೇಜಸ್ಸು ಎಲ್ಲಿಂದ ಬಾಕೆಂದು ಖಾರನು ಚಕ್ಕತನಾಗಿ ಅವಳನ್ನು ನೋಡುತ್ತಾರಂಭಿಸಿದನು. ಆ ಹುಡುಗೆಯು ಸವಾಂಗವೂ ಸಂತಾಪದಿಂದ ಕಂಪಿಸುತ್ತಿತ್ತು. ಆದುದರಿಂದ ನೋಹಕವಾದ ಆಕೆಯ ವೋಗವು ಈ ಪ್ರಸಂಗವಲ್ಲಿ ಪ್ರೇಕ್ಷಣೀಯವಾಗಿತ್ತು.

ಖಾನನು ಬಹಳ ಸೌಮ್ಯಭಾವದಿಂದ ಮಾತನಾಡಿದನು: — “ನಾನು ನಿನ್ನ ಕಯ್ಯನ್ನು ಹಿಡಿದುದರಿಂದ ವಿಪರೀತಕಲ್ಪನೆಯು ನಿನ್ನ ಮನಸ್ಸಿನಲ್ಲಿ ಬಂದು

ನಿನಗೆ ಬಹಲೇ ಸಂತಾಪವಾವಂತಿ ತೋರುತ್ತದೆ. ನಿನ್ನಲ್ಲಿ ಆ ತರದ ಕಲ್ಪನೆಯು ಒಂದುವೇಳೆ ಹುಟ್ಟಿದ್ದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ; ಯಾಕಂದರೆ ನಾನು ಅಂತೆಹೆಚ್ಚುತ್ತಾರು ರೀತಿಯಿಂದಲೇ ನಿನ್ನೊಡನೆ ವತ್ತಿಸಿಸ್ತೇನೇ. ಆದರೆ ನೀನು ನನ್ನ ಮೇಲೆ ನಿಶ್ಚಯವಿಡುತ್ತಿದ್ದರೆ ಕೇಳಿ; ನಾನು ಪ್ರಮಾಣಪೂರ್ವಕವಾಗಿ ಹೇಳುವುದೇನಂದರೆ—ನಾನು ನಿನ್ನನ್ನು ಕೆಟ್ಟ ದೃಷ್ಟಿಯಿಂದ ಎಂಜೂ ನೋಡಿಲ್ಲ. ನನ್ನ ಪ್ರೇಮವು ನಿನ್ನ ಮೇಲೆ ಕುಳಿತಿರುವುದೇನೋ ನಿಜ. ಆದರೆ ಅದು ನಿಷಯ ವಾಸನೆಯ ಪ್ರೇಮವಲ್ಲ. ಅದು ಪಿತಾಪ್ರತಿರುಳಿರುವ ಶುದ್ಧಪ್ರೇಮವಾಗಿದೆ. ನನ್ನ ಮನಸ್ಸಿನಲ್ಲಿ ನಿನ್ನ ನಿಷಯವಾಗಿ ಅವತ್ಯಸ್ಯೇಹವು ಜಾಗೃತವಾಗಿದೆ; ಮತ್ತು ನಿನ್ನನ್ನು ನೋಡಿ ನಾನು ಮರುಳು ಹಿಡಿದವನಂತೆ ಮಾಡುವುದಕ್ಕಾಗು ಒಂದು ಕಾರಣವಿದೆ. ಒಂದಾನೊಂದು ಕಾಲದಲ್ಲಿ ನನ್ನ ಪ್ರೀತಿಯ ವ್ಯಕ್ತಿಯೊಂದಿತ್ತು. ಆ ನನ್ನ ಪ್ರಿಯತಮೆಯ ರೂಪವೂ ನಿನ್ನ ರೂಪವೂ ಒಂದೇ ಆಗಿದೆ. ನಿನ್ನನ್ನು ನೋಡಿದೂಡನೆಯೇ ನನಗೆ ಆಕೆಯ ನೆನಪಾಯಿತು. ಹದಿನಾರು ಪರಾಗಳ ಅನಂತರ ನನ್ನ ಹೆಂಡಕಿಯೇ ನನ್ನ ಎದುರಿನಲ್ಲಿ ಒಂದು ನಿಂತು ಕೊಂಡಿರುವಳಿಂದು ನನಗೆ ಬಾಡು ಕ್ಷೇತ್ರಹೊತ್ತು ಅನಿಸಿತು. ಆದರೆ ನನ್ನ ಗಡ್ಡಿ ದೊಳಗಿನ ಬಿಳಿಯ ಕೂಡಲುಗಳನ್ನು ಕಂಡು ನೀನು ಅವಳಲ್ಲವೇಮು ನಿಶ್ಚಯಿಸಿದೆನು; ನನ್ನ ಪ್ರಾಣಾಧಿಕೆಯು ನಿನ್ನಂತರೆಯೇ ಇದ್ದ ಉದ್ದರೂ ಆಗ ನಾನು ತರುಣ ನಿದ್ದೇನು. ಅಂದಮೇಲೆ ನೀನು ಯಾರು? ನೀನು ಬಜಾಡೇ ನಿಂಬಾಳಕರನ ಹೆಡಿಯ — ನನ್ನ ಪ್ರಿಯ.....”

“ ಖಾನಸಾಹೆಬರೇ, ತನ್ನ ಮುಖದಿಂದ ಆ ಸಾಧ್ಯಾಯ ಹೆಸರನ್ನು ಉಚ್ಚರಿಸಬೇಡಿರಿ. ಆ ಪವಿತ್ರಪ್ರೇಮವ ಪ್ರತ್ಯಾಳಿಗೆ ನನ್ನವರೆಂದು ನೀವು ಅಂದರೆ, ನಿಮ್ಮ ಬಾಯಲ್ಲಿ ಹುಳಗಳು ಬಿದ್ದಾವು! ” ಆ ಹುಡುಗೆಯು ಖಾನನನ್ನು ಕುರಿತು ತೇವ್ಯವಾಗಿ ಈ ರೀತಿ ಮಾತನಾಡಿದಳು.

“ ಬಾಲೇ, ನಾನು ಯಾರೆಂಬುದು ನನಗೆ ಗೊತ್ತಿಲ್ಲ; ಆದುದರಿಂದ ಹೀಗೆ ಮಾತಾಡುತ್ತೀರೆಯಿ! ”

“ ನೀವು ಯಾರೆಂಬುದು ನನಗೆ ಗೊತ್ತಿಲ್ಲವೇ? ಅವಿಲಜಗತ್ತಿಗೇ ಗೊತ್ತಿದೆ! ನೀವು ರೊಟ್ಟಿಯ ಜೊರಿಗೆ ಬಾಲವನ್ನು ಅಲ್ಲಾಡಿಸಿಕೊಂಡು ಓಡಿದುವ ನಾಯಿಯ! ನೀವು ನಿಮ್ಮ ಬಾಧುಬಾಂಧವರ ಕತ್ತನ್ನು ಕತ್ತಿರಿಸಲು ಸಿದ್ಧರಾವ ಮುಸಲಾಂನರ

ಕಯ್ಯಳಿಗಿನ ಗುಲಾಮರು! ಪತಿಪ್ರತೀಯನ್ನು ತ್ವಾಗಮಾಡಿ, ಮುಸಲ್ಯಾನ ತುಳ್ಳು ಸ್ವೀಯ ಅನುಗ್ರಹದಿಂದ ಸುಖವನ್ನು ಹೊಂದುವಂತಹ ನಾಚಿಕೆಗೇಡಿಗಳು! ನೀವು, ನಿಮ್ಮ ಮನೆಯಲ್ಲಿ ಸಿಕ್ಕುತ್ತಿದ್ದ ಉಪ್ಪು ಅನ್ನನನ್ನು ತಿರಸ್ಯುವಿಸಿ, ಮುಸಲ್ಯಾ ನರ ಎಂಜಲದ ಪಕ್ಷಾನ್ನಿಂದವನ್ನು ಸೆಕ್ಕುವರು! ನೀವು.....” ಈ ಪ್ರಕಾರ ಅವಳು ಇನ್ನೂ ಮಾತನಾಡುತ್ತಿರಲು ಬಜಾಬೆಯು ನಡುವೇ ಮಾತನಾಡಿದನು.

“ಬಾಲೀ, ಸಾಕು ಸಾಕು; ಇನ್ನೂ ಹೆಚ್ಚಾಗಿ ವಾತಕಾಡಿ, ಅಥವ್ಯಾದ್ದಿ ವಾವ ನನ್ನ ಹೃದಯವನ್ನು ಪೂರಣವಾಗಿ ಸುಷ್ಣೂಭಿಡಬೇಡ. ನಾನು ಒಂದಾನೋಂದು ಕಾಲವಲ್ಲಿ ಬಜಾಬೆಗಿಂಬಾಳಕರನಾಗಿದ್ದೇನು; ಆಮವರ್ತಿವರೆ? ನನ್ನ ಪ್ರಿಯಕುಮೆಯ ವಿಷಯವಾಗಿ—”

“ಆವರೆ ಬಜಾಬೆಗಿಂಬಾಳಕರವೆಂದು ಹೇಳಿಕೊಳ್ಳಲು ನಿಮಗೆ ಈಗ ಯಾವ ಆಧಾರವುಂಟು? ನೀವು ನಿನ್ನ ಮನೆಕನನ್ನೇ ಮರಿತುಬಿಸ್ತಿರಿ; ಮುಸಲ್ಯಾನರಾದೀ. ಮರಾಟರು ನಿಮಗೆ ಪರಕಿಂಚುರುತ್ತೆ ತೊರಕತ್ತಿರು; ಇಷ್ಟೇ ಅಲ್ಲ, ಅವರ ಕೊರಳನ್ನು ಕೊಯ್ದಲು ಸಿದ್ಧರಾಗಿ ನಿಂತಿರುವಿ; ಮುಸಲ್ಯಾನರು ನಿಮಗೆ ಬಂಧನವರುದರು. ಆ ಪತಿಪ್ರತೀಯನ್ನು ನೂಕಿಬಿಟ್ಟು ಬಿಟ್ಟ ಸಸಿಣಿ ಯನ್ನು ಅಪ್ಪಿಕೊಂಡಿರಿ. ಆಕೆಯೂ ಆಕೆಯ ಮಗನೂ ನಾಳೆ ನಿಮ್ಮ ಎದುರಿಗೆ ಬಂದು ನೀಡತ್ತಿ, ಮುಸಲ್ಯಾನರ ಕೃತಳ್ಳಸೆವಕರುದ ನೀವು ಅವರ ತೆಳಿಯನ್ನು ತುಂಡುನಾಡಲು ಹಿಂದು ಮುಂದು ನೋಡುವವರಲ್ಲ. ಇಷ್ಟೇ ಅಲ್ಲ. ಆಕೆಯನ್ನು ಹಾಂತೋಷಕವಾಗಿ ಅದಿಲಶಕನ ಅಂತಃಪುರಕ್ಕೆ ಕಳುಹಿಸುವುದು ನಿಮಗೆ ಅಭಿಮಾನಾನ್ನಿಂದವೇ ಏನಿಸುಹುದು! ಯಾಕೆಂದು ಮರಾಟನ್ನು ನಾಶವಾಡುವುದೇ ನಿಮ್ಮ ಪ್ರತಿಜ್ಞೆಯಲ್ಲವೇ?”

“ಮಾಳೀ, ನನ್ನ ಹೃದಯವು ಅಷ್ಟೋಂದು ಸ್ವಿಂಚವಾಗಿದೆಯೆಂದು ನೀನು ತಿಳಿಯುತ್ತಿರು! ಬಜಾಬೆಗಿಂಬಾಳಕರನ ಹೆಡತಿಯ ಮತ್ತು ಮಗನ ಸನ್ಯಾಜಾರವು ನಿನಗೆ ಗೊತ್ತಿದೆಯೇ? ನಾನು ನೀನನ್ನುವಷ್ಟು ಕೆಷ್ಟವಾಗಿಲ್ಲ! ಇಷ್ಟೋಂದು ನೀಚಕನವನ್ನು ನಾನು ವಾಡುಹುದುಸೇಯ ನೀನು ತಿಳಿಯುತ್ತಿರು!”

“ಸುಶ್ಯಾಯವಾಗಿ ಮಾಡುವರಿ. ಯಾವನು ರೋಪ್ಪಿಯ ತಂಜಾಕಿಂಗಾಗಿ ತನ್ನ ದೇಹವನ್ನೇ ಭ್ರಷ್ಟಗೊಳಿಸಿವನೋ, ಯಾವನು ಎಜಲಸಾಗೋಃಸ್ಯಾರಭಾವಾನ್ ಶ್ರಿಕೃಷ್ಣಪರನಾಕ್ರೂ ಧರ್ಮವನ್ನು ತಿರಸ್ಯುವಿಸಿವನೋ, ಹೀದೂಧರ್ಮವನ್ನು

ಪಕ್ಷಿಸುವುದಕ್ಕಾಗಿಯೂ ಗೋಬ್ರಹ್ಯಣರನ್ನು ಪಾಲಿಸುವುದಕ್ಕಾಗಿಯೂ ಹಿಂದು ಸಾಫ್ತಿನದಲ್ಲಿ ಸ್ಪೃಹಾಜ್ಞವನ್ನು ಸಾಫ್ತಿಸುವುದಕ್ಕಾಗಿಯೂ ನಡುಕಟ್ಟಿ ನಿಂತವರ ಮೇಲೆ ಯಾವನು ದಾಸ್ಯದ ಸರದಾರತನವನ್ನು ದೊರಕಿಸುವ ಇಚ್ಛೆಯಿಂದ ಖಡ್ಗವನ್ನಿತ್ತಿಕೊಂಡು ಸಿದ್ಧನಾಗಿದ್ದವೇಯೋ, ಅಂತಹನ ನೀಜಕನಕ್ಕೆ ಇನ್ನಾಗಿ ಸೇರೆ ಯುಂಟೇ? ಆ ಪತಿನ್ನರುತ್ತೆಯು ಎಂದೋ ಸ್ವರ್ಗಕ್ಕೆ ತೆರಳಿದಳು. ಆದರೆ ಈ ಅಶಭವನನ್ನು ನೋಡುವ ಪ್ರಸಂಗವು ಆಕೆಯ ಮಗನಮೇಲೆ ಬಂದಿದೆ. ಆತನು ನಿಮ್ಮಿಧ್ಯಷ್ಟಿಗೆ ಬಿದ್ದರೆ ಅವನನ್ನು ನಿಮ್ಮಿಂತೆಯೇ ಮುಸಲ್ಲಾನನನ್ನಾಗಿ ಮಾಡುವಿರಿ; ಇಲ್ಲವೇ ಆತನ ತಲೆಯನ್ನು ಹಾರಿಸಿ ಭಾಲೆಗೆ ಚುಚ್ಚಿ ವಿಜಾಪುರದ ಅದಿಲತಹನಿಗೆ ಕಾಣಿಕೆಯಾಗಿ ಅರ್ಪಿಸುವಿರಿ: ಯಾಕಂದರೆ ಅವನು ಶಿವಾಜಿಯ ಪಕ್ಷದವನು; ನಿರ್ವಾದರೋ, ಮಹಾರಾಷ್ಟ್ರದಲ್ಲಿ ಮರಾಟರ ಸಿಂಹಾಸನವನ್ನು ಸಾಫ್ತಿಸಿ ಗೋಡಲಿಕ್ಕಿಲ್ಲವೆಂದೂ, ಶಿವಾಜಿ ಭೋಸಲೆಯನ್ನು ಹಿಡಿದು ಇಲ್ಲವೇ ಕೊಂಡು ಇತನ ಹಿಂದೆ ಅಡಗಿರುವಂತಹ ಆಕಳುಗಳನ್ನು ಕೊಳ್ಳಲಿದೆ ಬಿಡಲಿಕ್ಕಿಲ್ಲವೆಂದೂ, ಬ್ರಾಹ್ಮಣರನ್ನು ಕುಲಗೆಡಿಸಿ ಮಹಾರಾಷ್ಟ್ರವೆಲ್ಲವನ್ನಾಗಿ ಮುಸಲ್ಲಾನರಿಗೆ ಅಂಕಿತವನ್ನಾಗಿ ಮಾಡುವೆನೆನ್ನದೂ ಪ್ರತಿಜ್ಞೆಮಾಡಿರುವ ವೀರರು! ಅಂದಮೇಲೆ ನಿಮ್ಮಿನೀಜತನವು ಎಲ್ಲಿಯ ವರಿಗೆ ಹೋದಿತು? ಏನು ಮಾಡಿತು? ಎಂಬದನ್ನು ಯಾರು ಹೇಗೆ ತಿಳಿಯಬಲ್ಲದು!”

“ನನ್ನ ಮಗನು ಸುಖರೂಪವಾಗಿದ್ದು ಶಿವಾಜಿಭೋಸಲೆಯ ಪಕ್ಷದಲ್ಲಿ ಸೇರಿದುವುದು ನಿಜವೇ? ಆ ದೇವಿಯು ಮೃತಾದಳೇ? ಇವನೊಬ್ಬನೇ ಉಳಿದನೇ?” ಇಷ್ಟು ಮಾತನಾಡಿ ಬಜಾಜಿಯು ಸಿಟ್ಟುಸಿರು ಬಿಟ್ಟಿನು. ಆಗ ತರುಣೆಯು ಮಾತನಾಡಿವಳು— “ಯಾಕೆ? ಆತನು ಶಿವಾಜಿಯನ್ನು ಕೂಡಿಕೊಂಡಿರುವುದರಿಂದ ಇತನನ್ನು ಮುಸಲ್ಲಾನನನ್ನಾಗಿ ಮಾಡಲಿಕ್ಕೆ ಆಗುವುದಿಲ್ಲವೆಂದು ನಿಮಗೆ ಕೆಡಕೆ ನಿಸುತ್ತದರೆಯೇನು? ಯಾನಸಾಹೇಬೇ, ಈ ವ್ಯಾಸನವನ್ನು ಬಿಟ್ಟುಬಿಡಿರಿ. ಶಿವಾಜಿಯ ಆಶ್ರಯವಿಲ್ಲವಿದ್ದರೂ ಆತನು ತನ್ನ ಧರ್ಮವನ್ನು ಬಿಡುತ್ತಿದ್ದಿಲ್ಲ. “ಸ್ವಧನೇಕ್ಕ ನಿಧನಂ ಶೈಯಃ ಪರಧನೋ ಭಯಾವಹಃ” ಎಂಬ ಭಗವಂತನ ವಾಕ್ಯವು ಆತನ ಮನಸ್ಸಿನ ಹೇಳಿ ಚೆನ್ನಾಗಿ ಬಿಂಬಿಸಿದೆ. ಆತನು ಯಥಾದಲ್ಲಿ ತಮ್ಮನ್ನು ಸೋಲಿಸಿಯಾದರೂ ಸೋಲಿಸುವನು. ಇಲ್ಲವಾದರೆ, ರಣಕ್ಷೇತ್ರದಲ್ಲಿ ಹೇಳವನ್ನಾದರೂ ಅರ್ಪಿಸುವನು. ಅಲ್ಲದೆ ಮುಸಲ್ಲಾನರ ದಾಸ್ಯವನ್ನು ಎಂದೂ

ಸ್ವೀಕರಿಸುವುದಿಲ್ಲ. ಕೆಲಕೆಲವು ವೇಳಿ ಭಂಗಿಯಿಂದ ತುಳಿಸಿಯು ಉತ್ಪನ್ನವಾಗುತ್ತದೆಂದು ಹೇಳುತ್ತಾರಷ್ಟೇ? ಅಷ್ಟು ದೂರ ಏಕೆ? ಆತನು ನಿಮ್ಮ ಮಗನೇ ಅಲ್ಲ. ಇಂತಹ ಧರ್ಮಭೃಷ್ಟನಿಗೆ ಆತನು ‘ಅಪ್ರಾ’ ಎಂದು ಎಂದೂ ಕರೆಯುಳಾರನು. ಅವನು ಆ ಸಾಧ್ಯತ್ವ ಮಗನು! ”

ಬಜಾಜೀಖಾನನು ಬಹಳ ಆರ್ಥಿಕದಿಂದ ಮಾತನಾಡಿದನು— “ನನಗೆ ಎಷ್ಟು ಅನ್ನಬೇಕೆಂದು ಎನಿಸುತ್ತದೆಯೋ ಅಷ್ಟುಲ್ಲವನ್ನೂ ಅಂದುಬಿಡು. ನಾನು ನಿಜವಾಗಿಯೂ ಪಾಪಿಷ್ಟನು. ಆದರೆ ನೀನು ಯಾರೆಂಬುದು ನನಗೆ ಇನ್ನೂ ತಿಳಿಯಲ್ಲ! ಆದುದರಿಂದ ದಯವಿಟ್ಟು ನೀನು ಯಾರೆಂಬುದನ್ನು ನನಗೆ ಹೇಳು. ನಿನ್ನ ರಹವಷನ್ನು ನೋಡಿ ನೀನು ಯಾರೆಂಬುದನ್ನು ತಿಳಿದುಕೊಳ್ಳುವ ಕುತ್ತಾಹಲವು ನನ್ನಲ್ಲಿ ಬಹಳ ಉತ್ಪನ್ನವಾಗಿದೆ ಆದುದರಿಂದ ಹೇಳು. ನೀನು ಯಾರು? ”

“ನಾನು ಯಾರೆಂಬುದನ್ನು ಹೇಳೆಲ್ಲೇ? ” ಎಂದು ಅವಳು ತಲೆಯ ಮೇಲಿನ ಕೂದಲುಗಳನ್ನು ತೆಗೆದಟ್ಟಿಳು; ಸೀರೆಯನ್ನು ಕಳೆದು ಬಗೆಳು; ಕುಪ್ಪಿಸವನ್ನು ತೆಗೆದುಹಾಕಿದೆಂು; ಆದೆಲ್ಲ ಬಜಾಜಿಯ ಮುಂದೆ ಬಂದು ಮಾತನಾಡಿದೆಂು. “ನಾನು ಯಾರು? ನಾನು ಮಹಾದಾಜಿ ನಿಂಬಾಳಕರನು! ನಾನು ಯಾರು? ನಾನು ಶಿವಾಚಿ ಭೋಸಲೆಯ ಸೇವಕನು! ನಾನು ಯಾರು? ನಾನು ಜಾತಿಯ ಮರಾಟನು! ”

ಬಜಾಜೀಖಾನನು ಆಶ್ಚರ್ಯದಿಂದ ಸ್ತುಮಿತನಾದನು. ಆ ಆಶ್ಚರ್ಯದರಂಗವು ಸ್ವಲ್ಪಮಟ್ಟಿಗೆ ಶಾಂತವಾದ ಮೇಲೆ ಮಾತನಾಡಿದನು— “ನನ್ನ ಪ್ರೀತಿಯ ಮಗನೇ ಬಾ, ನನ್ನನ್ನು ಗಟ್ಟಿಯಾಗಿ ಅಪ್ರಿಕೋ. ನಿನ್ನನ್ನು ನೋಡಿ ಎಷ್ಟೇ ವರುಷಗಳಾದವನು. ನಿನ್ನನ್ನು ಎತ್ತಿಕೊಳ್ಳಿದೆ ಎಷ್ಟೋ ದಿವಸಗಳಾಗಿ ಹೋದುವು-ಇಷ್ಟು ದಿವಸಗಳವರಿಗೆ ಅಪಕ್ಕಪೋಮಕ್ಕಾಗಿ ನನ್ನ ಹೃದಯವು ತಳಮಳಸುತ್ತಿತ್ತು; ನನ್ನನ್ನು ಅಪ್ರಿಕೋ! ನಿನ್ನ ದರ್ಶನವಿಂದ ನನ್ನ ಹೃದಯದ ಮೇಲೆ ಅಮೃತಸಿಂಚನ ಮಾಡು. ” ಹೀಗೆಂದು ಅಪ್ರಿಕೋಳ್ಳುವುದಕ್ಕಾಗಿ ಖಾನನು ತನ್ನ ಎರಡೂ ಕರ್ಯೂ ಇನ್ನು ಮುಂದೆ ಮಾಡಿದನು.

ಆದರೆ ಮಹಾದಾಜಿಯು ತಂದೆಯಿಂದ ಎರಡು ಮೊಳೆ ದೂರದಲ್ಲಿ ನಿಂತು ಮಾತನಾಡಿದನು— “ಖಾನಸಾಹೇಬರೇ, ನೀನು ಮುಸಲ್ಮಾನರು; ನಾನಾದರ್ದೋ ಮರಾಟನು! ” ಬಜಾಜಿಯು ಉತ್ತರವಿತ್ತನು. “ಮಗೂ, ಮುಸಲ್ಮಾನರ ಬಲಾ

ತಮ್ಮರದಿಂದ ನಾನು ನೋಡುವುದಕ್ಕೇನೇ ಮುಸಲಾಗುನನಾಗಿದ್ದಂತೆ ತೋರುತ್ತಿದ್ದರೂ, ಹನಸ್ಸಿನಿಂದ ಹಿಂದುವೇ ಆಗಿದ್ದೇನೇ. ನಾನು ನಿಜವಾದ ಮರಾಟ್‌ನೇ ಆಗಿದ್ದೇನೇ.”

“ ಆವರೆ ನೀವು ಮುಸಲಾಗುನರ ಕಯ್ಯಿಳಿಗಿನ ಆಳುಗಳು! ಹಿಂದುಸ್ಥಾನದ ಸ್ವರಾಜ್ಯದ ವೈರಿಗಳು !! ನಾನಾದರೋ ಶಿವಾಚಿ ಮಹಾರಾಜನ ಏಕನಿಷ್ಠ ಸೇವ ಕ್ಷನು !! ”

“ ಮಗನೇ, ನೀನು ಶಿವಾಚಿಮಹಾರಾಜನ ಪಕ್ಷವನ್ನ ಹಿಂಸಿದ್ದರೆ ಸಿನ ಗೋಕ್ಕುರವಾಗಿ ನಾನಾದರೂ ಶಿವಾಚಿಮಹಾರಾಜನ ಪಕ್ಷವನ್ನ ಹಿಡಿಯಲೆ ಬೇಕು. ಯಾಕಂದರೆ ಈ ಪೃಥಿವ್ಯಯಲ್ಲಿ ನಿನ್ನ ಹೊರತು ನನಗೆ ಎರಡನೆಯವರು ಯಾರಿದ್ದಾರೆ? ”

“ ಅಪ್ಪಾ, ಈಗ ನಿಮ್ಮನ್ನು ಅಪ್ಪು ಎಂದು ಕರೆಯುವುದಕ್ಕೆ ಅಭಿಮಾನ ವೇನಿಸುತ್ತದೆ. ನಿಜವಾಗಿಯೂ ನೀವು ಶಿವಾಚಿಮಹಾರಾಜರೋಡನೆ ಸ್ನೇಹವನ್ನು ಹಾಡುವಿರಾ? ಅದರಿಂದ ನಿಮಗೆ ಪಶ್ಚಾತ್ತಾಪವೇನಿಸಲಿಕ್ಕಳ್ಳ. ಯಾಕಂದರೆ ಅದರಲ್ಲಿ ನಮ್ಮ ಮಹಾರಾಜರ ಸಾಫ್ರೊವೇನೂ ಇಲ್ಲ “ ಹಿಂದೂಧರುವನ್ನು ಸಂರಕ್ಷಿಸಬೇಕು; ಹಿಂದೂಸ್ಥಾನದಲ್ಲಿ ಸ್ವಾಜ್ಯವನ್ನು ಸ್ಥಾಪಿಸಬೇಕು. ” ಎಂಬ ಪವಿತ್ರವಾದ ಉದ್ದೇಶದಿಂದ ಅವರು ಈ ಕೆಲಸವನ್ನು ಕಯೊಂಡಿದ್ದಾರೆ. ಅವರ ಪೂರ್ಕಾರುವನ್ನೂ, ಶೀಲವನ್ನೂ ಸ್ನೇಹವನ್ನೂ ಮಾತ್ರ ಪಿತ್ಯಭಕ್ತಿಯನ್ನೂ ನೋಡಿ ಈ ಕೆಲಸದಲ್ಲಿ ಅವರಿಗೆ ನಿಜವಾಗಿಯೂ ಯಶಸ್ವಿ ಪ್ರಾಪ್ತವಾಗುವುದೆಂದು ಎಲ್ಲಾಗೂ ಮನವರಿಕೆಯಾಗಿದೆ. ಅವರು ಶಿವನ ಅವತಾರ ಹೆಚ್ಚಿನ ಅವರ ಸೇವಕರೆಲ್ಲರೂ ತಿಳಿದಿದ್ದಾರೆ. ”

ಆ ಹಿತಾಪ್ತಕ್ಕರು ಒಂದುಗೂಡಿದರು. ಆ ಮನೋರಮಪ್ರಸಂಗವನ್ನು ಸರಿಯಾಗಿ ಬಣ್ಣಿಸುವುದು ಸಾಧ್ಯವಲ್ಲ. ಪರಸ್ಪರಮೇಲನಡಿಂದ ಅವರಿಬ್ಬಿರಿಗೂ ಅತ್ಯಾಸಂದವಾಯಿತು. ಅಪಕ್ಕಸ್ನೇಹಕ್ಕೊಮ್ಮೆಸ್ವರ ತಳಮಳಸುತ್ತಿದ್ದ ಬಜಾಬೆಂಬಾ ನನ ಮನಸ್ಸು ಶಾಂತವಾಯಿತು. ತಂದೆಯ ಮುಖದರ್ಶನವಾದುದರಿಂದ ಇಂದಿನ ವರಿಗೆ ಪಿತ್ಯರಹಿತನಾಗಿದ್ದ ಮಹಾದಾಜಿಗೆ ಸಮಾಧಾನವಾಯಿತು. ತನ್ನ ಮಗನ ತಲೆಯ ಮೇಲೆ ಶ್ರೀತಿಯಿಂದ ಕಯ್ಯಾಡಿಸುತ್ತ ಖಾನನು ಮಾತನಾಡಿದನು:

“ಮಗೂ, ಮಹಾದಾಜೀ, ನಿನ್ನ ಶಿವಾಚಿ:ಮಹಾರಾಜಿಗೂ ನನಗೂ ಭೇಟ್ಟಿಯಾಗಿ ಬಹಳ ದಿವಸಗಳಾದುವು. ಆದುದರಿಂದ ಇಲ್ಲಿಯ ವರೆಗೆ ನೀನು ಹಾಡಿದ ಅವರ ವರ್ಣನೆಯು ನಿಜವಾಗಿದೆಯೋ ಇಂಥೊ ಎಂಬುದನ್ನು ಹೇಳುವ ಸಾಮರ್ಥ್ಯವು ನನ್ನಲ್ಲಿಲ್ಲ. ಆದರೆ ಯಾವ ಕಾರಣದಿಂದ ನಿನಗೆ ಅವರ ಪಕ್ಷವು ಸತ್ಯಕ್ಷವೆಂದೆನು ತ್ವರಿತೊಂದಿಲ್ಲ, ಅದೇ ಕಾರಣಕ್ಕೂ ಸುಗ ಅದು ಸತ್ಯಕ್ಷವಿರಲೇಬೇಕು. ನನ್ನ ಸೇನಾ ಪತಿಪದವು ಇಂದಿಗೆ ಮುಗಿಯಿತು. ನಾಳೆ ನಾನು ಈ ಕೆಲಸವನ್ನು ಇಲ್ಲಿಯೋ ಬಿಟ್ಟು ವಿಜಾಪುರಕ್ಕೆ ಹೋಗುತ್ತೇನೆ, ಮತ್ತು ಈ ಕೆಲಸವು ನನ್ನಿಂದಾಗದೆಂದು ಜಾಡಶಕ್ತಿನಿಗೆ ಹೇಳಬಿಡುತ್ತೇನೆ. ಅಫ್ರಿಕಾ ಶಾಸನು ಈ ಕೆಲಸವನ್ನು ತನ್ನ ಮನಸ್ಸಿಗೆ ಬಂದಂತೆ ಹಾಡಿಕೊಳ್ಳಲಿ. ನಾನೆತೂ ನಾಳಿನ ದಿವಸವೇ ವಿಜಾಪುರಕ್ಕೆ ಹೊರಡುತ್ತೇನೆ.”

“ಭೇ, ನೀವು ವಿಜಾಪುರಕ್ಕೆ ಹೋಗುವ ಯೋಜನೆಯನ್ನು ಹಾಡಬೇಡಿ. ಯಾರನ್ನು ಶಿವಾಚಿ ಮಹಾರಾಜರು ನಮ್ಮಪರೆಂದು ಅನ್ನುವರೆಯೋ, ಅವರು ಮುಸ ಲಾಂಡರ ಆಶ್ರಯಕ್ಕೆ ಏಕೆ ಹೋಗಬೇಕು? ನಿಮ್ಮಂತಹ ಶೂರರಾದ ಮರಾಟಿಸರ ದಾರರೂ, ಸಂಬಂಧಿಸರೂ ಮಹಾರಾಜಿಗೆ ಬೇಕಾಗಿದ್ದಾರೆ. ನಿಮ್ಮ ಸಾಹಾ ಯ್ಯಾವು ಅವರಿಗೆ ಬೇಕಾಗಿದೆ. ನಿಮ್ಮಂತಹರ ಉತ್ಸರ್ವತಾಬಳದಿಂದಲೇ ಅವರು ಸ್ವರಾಜ್ಯಮಂದಿರವನ್ನು ಕಟ್ಟಲಾರಂಭಿಸಿದ್ದಾರೆ. ನೀವು ಮುಸಲಾಂದರಾಗಿದ್ದರೆ ವಿಜಾಪುರಕ್ಕೆ ಹೋಗುವುದು ಯೋಗ್ಯವೇನಿಸುತ್ತಿತ್ತು. ಆದರೆ ಇದೇ ಈಗ ನೀವು ಮುಸಲಾಂದರ ಬಲಾತ್ಮಕರದಿಂದ ಮುಸಲಾಂದರಾಗಿದ್ದೇವೆಂದೂ, ನಿಜವಾಗಿ ಹಿಂದು ಗಳೇ ಆಗಿದ್ದೇವೆಂದೂ ಹೇಳಿದಿರಲ್ಲವೇ? ಯಾವನು ಹಿಂದುವಾಗಿದ್ದಾನೆಯೋ, ಯಾವನು ಮರಾಟನಾಗಿದ್ದಾನೆಯೋ, ಯಾವನು ಮಹಾರಾಷ್ಟ್ರದ ಪ್ರತಿನೋ ಅವನು ಪ್ರತೀಯ ಕಡೆಗೇ ಹೊರಡುವನು; ಅಲ್ಲಿಯೇ ಅವನಿಗೆ ನಿಶ್ಚಯವಾಗಿ ಆಶ್ರಯವಿರುತ್ತದೆ! ಶಿವಾಚಿ ಮಹಾರಾಜರು ಮರಾಟರ ರಾಜರು; ಹಿಂದೂಗಳ ಗುರುಗಳು. ಆದುದರಿಂದ ನೀವು ಪ್ರತಿಣಿಕ್ಕೆ ಬರಲಿಕ್ಕೆ ಬೇಕು.”

ಮಹಾದಾಜೀಯ ಸಂಗಡ ಬಂದ ಮರಾಟನು ತಟ್ಟಿನೆ ಈ ಮಾತುಗಳನ್ನಾಡಿ ದನು. ಆ ಪಿತಾಪುತ್ರರು ಪರಸ್ಪರರ ದರ್ಶನವನ್ನು ತೆಗೆದುಕೊಳ್ಳುತ್ತಿದ್ದಾಗ ಅವನು ದೇರಿಯೋಳಕ್ಕೆ ಬಂದಿದ್ದನು; ಆದರೆ ಕ್ಷಮಿಸಿ ವಾದ ಮನಸ್ಸಿಗೆ ತಿಂದು ಮಾಲಕ ಬಜಾ ಜೀಖಾನನ ದೃಷ್ಟಿಯ ಆಶ್ರಕಡಿಗೆ ಬೀಳಿಲಿಲ್ಲ.

ಅದುದರಿಂದ ಖಾನನು ಬೆರಗಾಗಿ ಪ್ರಶ್ನೆ ಮಾಡಿದನು. “ನೀನು ಯಾರು?” ಮಹಾದಾಚೆಯು ಪ್ರೇಮದಿಂದ ಮಾತನಾಡಿದನು. “ಅಪ್ಪಾ, ಶಿವಾಚೆಯನು ಹಾರಾಜರ ಬಲಗೈಯಂತಿರುವ ವೀರರಾದ ತಾನಾಚಿ ಮಾಲಸುರಿಯು ಇವರೇ! ಇವರ ಅಪರಿಮಿತವಾದ ಶೌರ್ಯದ್ವೀಯರ್ಗಳಿಂದ ಶಿವಾಚೆಯಹಾರಾಜರು ಅನೇಕ ಮಹಾಯರಗಳನ್ನು ಮಾಡಿದರು!”

ಖಾನನು ತಾನಾಚೆಯು ಕಯ್ಯನ್ನು ತನ್ನ ಕಯ್ಯಲ್ಲಿ ಹಿಡಿದು ಮಾತನಾಡಿದನು. “ವೀರಾ, ನಿನ್ನ ಅಗಾಧವಾದ ಶೌರ್ಯದ ಶ್ವಾಸಿಯು ವಿಜಾಪುರದ ಬಾದಶಹನ ವರಿಗೆ ಬಂದು ಮುಟ್ಟಿದೆ. ನಿನ್ನನ್ನು ನೋಡಿ ನನಗೆ ಬಹಳೇ ಆನಂದ ವಾಗಿದೆ. ಈ ಬಜಾಚೆಯು ಭ್ರಷ್ಟನಾಗಿದ್ದರೂ ನಿಜವಾದ ವೀರನ ಚೆಲೆಯು ಆತ ನಿಗೆ ತಿಳಿಯುವುದು.”

ತಾನಾಚೆಯು ಮಾತನಾಡಿದನು. “ಆದುದರಿಂದಲೇ ನಾವು ನಿಮ್ಮಂತಹ ಭೀಷಣಾಢಾಯರಿಗೆ ಪ್ರಣಿಪಟ್ಟಿಂತೆ ನಡೆಯಿಲೆಂದು ಆಗ್ರಹ ಮಾಡುತ್ತಿದ್ದೇವೆ. ತಮ್ಮ ಆಧಿಪತ್ಯದ ಕೆಳಗೆ ಭೀಷಣಪರಾಕ್ರಮವನ್ನು ಕೊರಿಸುವುದಕ್ಕೆ ನಮಗೆ ಸ್ಥರಣಪುಂಟಾಗಬಹುದು.”

“ಆದರೆ ನಾನು ಬಂದು ಏನು ಮಾಡಲಿ? ನಾನು ಮುಸಲಾಷ್ನನಾಗಿದ್ದೇನೆ. ನಾನು ಕುಲಗೇಡಿಯು. ನಾನು ಮನಸ್ಸಿನಿಂದ ಹಿಂದುವಾಗಿದ್ದೇನೆಂದು ಎಷ್ಟೇ ಒದರಿಕೊಂಡರೂ ನನ್ನೊಂದನ್ನಿಂದ ಸಂಬಂಧವನ್ನಾರು ಇಡುವರು? ಎಲ್ಲರೂ ನನ್ನನ್ನು ಭ್ರಷ್ಟನೊಂದೇ ತಿಳಿಯುವರು. ಆದುದರಿಂದ ನಾನು ಪ್ರಣಿಗೆ ಬಂದರೆ, ನನ್ನ ಮಹಾದಾಚೆಯ ವಿಷಯವಾಗಿ ಜನರಲ್ಲಿರುವ ಸಹಾನುಭೂತಿಯು ಕೂಡ ನೆವ್ವಾಗಬಹುದು. ನನ್ನ ಸಂಸಗ್ರಹಿತದ ಆತಸಿಗೂ ಬಿಂಫಾತ್ಮರವುಂಟಾದೀತು. ನಾನು ಒಮ್ಮೆ ಕುಲಗೇಟ್ಟಿರುವೆನಾಂದರಿಂದ ಕೊನೆಯ ವರಿಗೂ ಹಿಂದೂಧರ್ಮಕ್ಕೆ ಎರವಾದೆನು. ನಾನು ಹಿಂದೂಧರ್ಮದ ಸೇವೆಯನ್ನು ಬೇಕಾದಪ್ಪು ರೀತಿಯಿಂದ ಮಾಡಿದರೂ, ಮಹಾರಾಷ್ಟ್ರದೇಶದ ಉದಾಧರಕೊಲ್ಲೇಸ್ತೂರ ನನ್ನ ದೇಹವನ್ನು ತೇದರೂ ನಾನು ಹಿಂದುವಾಗಿರೆನು. ಹಿಂದೂಧರ್ಮದ ದೃಷ್ಟಿಯು ಸಂಕುಚಿತವಾಗಿಲ್ಲ. ಹಿಂದುಸಾಫಾನದಲ್ಲಿ ಸ್ವರಾಜ್ಯವನ್ನು ಸಾಫಾಪಿಸುವದಕೊಲ್ಲೇಸ್ತೂರ ಎಷ್ಟೇ ಪ್ರಯತ್ನಮಾಡಿದರೂ ನಾನು ಮುಸಲಾಷ್ನನನು! ಎಲ್ಲರೂ ನನ್ನನ್ನು ಮುಸಲಾಷ್ನನೆ ನಿಂದೇ ಅನ್ನು ನರು! ಅಂದಮೇಲೆ ನಾನು ಬಂದು ಏನು ಮಾಡಲಿ?” ಈ ಪ್ರಕಾರ ವಾಗಿ ಖಾನನು ಉತ್ತರ ಕೊಟ್ಟಿನು.

“ ತಾವು ಅನ್ನವಂತಹ ಸ್ವಿತಿಯು ಇರುವುದೇನೋ ನಿಜ ! ಆದರೆ ಶಿವಾಚಿ ಮಹಾರಾಜರು ಅದ್ವಿತೀಯರಾಗಿದ್ದಾರೆ. ಹಿಂದೂಧರ್ಮದಲ್ಲಿ ಕಾರಂತಿಯನ್ನುಟ್ಟು ವಾಡುವ ಸಾಮರ್ಥ್ಯವು ಅವರಲ್ಲಿದೆ ಅವರು ನಿಮ್ಮನ್ನು ನಿಜವಾಗಿಯೂ ಮರಾಟಿರನ್ನು ವಾಡುವರು. ಅವರು ನಿಮ್ಮನ್ನು ಮತ್ತೆ ಹಿಂದೂಧರ್ಮದಲ್ಲಿ ತೆಗೆದುಕೊಳ್ಳುವರು. ಅವರ ದೃಷ್ಟಿಯು ವಿಶಾಲವಾಗಿದೆ. ಹಿಂದೂಧರ್ಮದ ದೃಷ್ಟಿಯು ಸಂಕುಚಿತವಾಗಿಲ್ಲ; ಸಂಕುಚಿತವಾದುದೆನ್ನುವವರ ಕಣ್ಣಗಳಲ್ಲಿ ಅವರು ಉತ್ತಮವಾದ ಅಂಜನವನ್ನು ಹಾಕುವರು ! ಅವರ ಸಾಮರ್ಥ್ಯವು ಅಪಾರವಾಗಿದೆ ! ಅವರು ಶಿವನ ಅವತಾರವಾಗಿದ್ದಾರೆ ನೀವು ಮನಸ್ಸಿನಲ್ಲಿ ಯಾವ ಸಂದೇಹವನ್ನೂ ಹಿಡಿಯುದೆ ಪ್ರಕ್ಷಿಪ್ತಿಗೆ ನಡೆಯಿರಿ.”

ಖಾನನು ವಿಚಾರದಲ್ಲಿ ಮಗ್ನಾದನು. ಏನು ಮಾಡಬೇಕೆಂಬುದು ಆತ ನಿಗೆ ತಿಳಿಯಾಯಿತು. ಇತ್ತಿತ್ತಲಾಗಿ ರೋಷನಬೇಗಮಳ ವಿಷಯವಾಗಿ ಅವನ ನ್ನೀ ತಿರಸಾ೦ರವು ಉತ್ಪನ್ನವಾಗಿತ್ತು; ಆದರೂ ನಿಜವಾಗಿ ಅವಳ ಮೇಲೆ ಖಾನನ ಪ್ರೇಮವಿತ್ತು. ಅವಳ ಸೈರ್ಹದಿನವನ್ನು ಒಮ್ಮೆಲ್ಲೇ ಹೆಂದುಬಿಡಲು ಆತನ ಮನಸ್ಸಾಗಲೊಳ್ಳುದು. ವಿಜಾಪುರದ ಅದಿಲಶಹನು ಆತನನ್ನು ಐಸ್ಟ್ರಯುಫ್ ಶಿಖರದ ಮೇಲೆ ಕುಳ್ಳಿಸಿಸ್ತೇನು. ಆದರೆ ಮನುಷ್ಯನರು ಮರಾಟಿರನ್ನು ಎಷ್ಟು ತುಳ್ಳಿವಾಗಿಕೊಂಡುಕೊಂಡು, ಮರಾಟಿರಿದನೇ ಎಷ್ಟು ಅವಿಶ್ವಾಸದಿಂದ ನಡೆದುಕೊಳ್ಳುತ್ತಾರೆಂಬುದೂ ತಿಳಿದಾಗಿಸಿಂದ ಅದಿಲಶಾಹಿಯ ವಿಷಯವಾಗಿಸ್ತೇ ಆತನ ಕೃತಜ್ಞತಾಬುದ್ದಿಯು ನಷ್ಟವಾಗಿತ್ತು. ಆದರೆ ರೋಷನಳ ಪ್ರೇಮವು ತನ್ನ ಮೇಲೆ ಕುಳಿತಿರುವುದೆಂಬದನ್ನು ಆತನು ಮತ್ತಿತಿದ್ದಿಲ್ಲ. ಈಗ ವಾತ್ರ ಆ ಪ್ರೇಮದ ಗುರುತೇ ಇಲ್ಲದಂತಾಗಿತ್ತು. ಹದಿನ್ಯೇದು ಹದಿನಾರು ವರುಷಗಳ ಈ ಸಂಬಂಧವನ್ನು ಹರಿದುಹಾಕಲು ಅವನ ಮನಸ್ಸು ಸಿದ್ಧವಾಗಬಹುದಾಗಿತ್ತು. ಆದರೆ ತಾನು ಸೇರಬೇಕೆನ್ನುತ್ತಿರುವ ಹೊಸ ಸಮಾಜದಲ್ಲಿ ತನಗೆ ಮಾನಮೂರ್ಖದಿಯು ಎಷ್ಟುರ ಮಟ್ಟಿಗೆ ದೊರೆಯಬಹುದೆಂಬುದು ಒಂದು ದೊಡ್ಡ ಪ್ರಶ್ನೆಯಾಗಿತ್ತು. ಶಿವಾಚಿಯು ನಿಮ್ಮನ್ನು ನಿಜವಾಗಿಯೂ ಹಿಂದೂಗಳನ್ನಾಗಿ ಮಾಡಿಕೊಳ್ಳುವನೆಂದು ತಾನಾಜಿಯು ಹೇಳಿದರೂ, ಅದರ ಸುಳಿಯಿಂದ ಖಾನನ ವಿಶ್ವಾಸವು ಸ್ಥಿರವಾಗಲೊಳ್ಳುದು ! ಯಾಕಂದರೆ ಹಿಂದೂಧರ್ಮದವರ ದುರಾಗ್ರಹವು ಅವನಿಗೆ ಗೊತ್ತಿತ್ತು. ಯಾರು ಎರಡನೆಯ ಧರ್ಮದವರ ಕರ್ಯೋಳಿಗಿನ ಅನ್ನವನ್ನು ಕೂಡ ಮುಟ್ಟುವುದಿಲ್ಲವೋ,

ಯಾರು ತಮ್ಮ ಮೇಲೆ ಮುಸಲ್ಲಾನರ ಸೆರಳುಕೂಡ ಬೆದ್ದರೆ ಮೈಲಿಗೆಯಾಯಿ ತಂದು ತಿಳಿಯುತ್ತಾರೋ ಅಂತಹರು ಮುಸಲ್ಲಾನನನ್ನು ಹಿಂದುವನ್ನಾಗೆ ವಾಡಿದರೆ ಸಮ್ಮನಿರುವುದುಂಟೇ? ನೀಚನಾಗಿದ್ದರೂ, ದೇಶದೊಳ್ಳಿಯಾಗಿದ್ದರೂ, ಪರರ ದ್ವಾರೆ ತಿನ್ನವನಾಗಿದ್ದರೂ, ಸರೆಗುಡಕನಾಗಿದ್ದರೂ, ಅನಾಚಾರಿಯಾಗಿದ್ದರೂ ಬರುತ್ತಣಿನ ಹೊಟ್ಟಿಯಿಂದ ಹುಟ್ಟಿದರೆ ಹಿಂದೂಧರ್ಮದವರು ಅವನಿಗೆ ಬರುತ್ತಣಿನೆಂದು ಅನ್ನವರು. ಆದರೆ ಸಚ್ಚೋಲನೂ ದೇಶಭಕ್ತಿನೂ ಆದ ಒಕ್ಕಲಿಗನು ಕಡಿಮೆಯವನೆಂದು ತಿಳಿಯುವರು. ಇದನ್ನು ಖಾನನು ತಿಳಿದಿದ್ದನು. ಆದುದರಿಂದ ಆತನ ಮನಸ್ಸಿನಲ್ಲಿ ನಿಶ್ಚಯವಾಗಲಿಲ್ಲ.

ಖಾನನು ಈ ಪ್ರಕಾರದ ಹಿಂಜಾರದಲ್ಲಿ ಮಂಗಳಾದ್ವಾಗ ಒಬ್ಬ ಸೇವಕನು ಬೆದರಿದ ಮುಖಮೃದ್ಯಿಯಿಂದ ಒಳಗೆ ಬಂದನು; ಮತ್ತು ಬಂದೇ ಸಮನೆ ಆಳುತ್ತಿದ್ದನು. ಖಾನನು ಅವನ ಮೇಲೆ ಹುಹಾಯ್ದು ಈ ಪ್ರಕಾರದ ಅತಿಪ್ರಸಂಗಕ್ಕೆ ಕಾರಣವೇನೆಂದು ಕೇಳಲು ಅವನು ಹೇಳಲಾರಂಭಿಸಿದನು:—“ಒಡೆಯುಂತೇ, ಆ ಮರಾಟಹುದುಗೆಯು ತಮ್ಮ ಕಡೆಗೆ ಮತ್ತೆ ಬಂದುದನ್ನು ತಿಳಿದೂಡನೆಯೇ ಬೇಗಮಸಾಹೇಬರು ಸಂತಾಪದಿಂದ ಅಫರ್ರುಲ್ ಖಾನನ ತಿಬಿರಕ್ಕೆ ಹೊರಟಿಹೋದರು. ಹೋಗುವಾಗ ದಶದಿಕ್ಕುಗಳೂ ನನಗೆ ತೆರವಾಗಿಯೇ ಇರುವವೆಂದು ತಮಗೆ ತಿಳಿಸಲಿಕ್ಕೆ ಹೇಳಿದರು.—” ಇಷ್ಟು ವಾತಾಡಲಿಕ್ಕೆ ಆ ಸೇವಕನಿಗೆ ಬಹಳ ಹೊತ್ತು ಹಿಡಿಯಿತು. ಯಾಕಂದರೆ ಮಾತನಾಡುವಾಗ ಅವನು ಬಹಳ ತೂಡಲಿಸುತ್ತಿದ್ದನು; ಮತ್ತು ಖಾನನು ಅವನನ್ನು ಬೆದರಿಸುತ್ತಿದ್ದನು. ಶೂರಾವಾದ ಅಭಿಪ್ರಾಯವು ತಿಳಿದ ಬಳಿಕ ಖಾನನ ಕಣ್ಣಗಳು ಕೆಂಡದಂತೆ ಕೆಂಪಾಡವು. ಮುಷ್ಟಿಯಿಂದ ತನ್ನ ಕುತ್ತಿಗೆಯ ಮೇಲೆ ತಾನೇ ಗುಡ್ಡಕೊಂಡನು. ಇದೇ ಸಮಯದಲ್ಲಿ ಮಾದಾಜಿಯು ಖಾನನ ಹೊರಳಿಗೆ ಕಯ್ಹಾಕಿ ಪ್ರೇಮಲವೂ ಕೋಮುಲವೂ ಆದ ಸ್ವರದಿಂದ ಮಾತನಾಡಿದನು. “ಅವ್ವಾ, ನೀವು ನಿಮ್ಮ ಪ್ರೀತಿಯ ಮಗನೊಡನೆ ಪ್ರಣಗೆ ಬರುವಿರಲ್ಲವೇ? ”

“ ಅಹುದು. ಮಗನೇ, ಮಹಾದಾಜಿ, ನಿನ್ನ ಸಂಗಡ ಪ್ರಣಗೆ ಬರುತ್ತೇನೇ. ಹೋಗೋಣ ನಡೆ. ನಿನ್ನ ಹೊರತು ಜಗತ್ತಿನಲ್ಲಿ ನನ್ನವರು ಬೇರೆ ಯಾರಿರುವರು? ” ಈ ಪ್ರಕಾರವನ್ನು ಕಂಡು ಆ ಸೇವಕನಿಗೆ ಅಶ್ಯಂತಾಶ್ಯಯವಾಯಿತು.

ಆದರೆ ಆ ಆಶ್ಯಯವು ಬಹುಕಾಲದ ವರಿಗೆ ತಡೆಯಲಿಲ್ಲ. ಯಾಕಂದರೆ

ತಾನಾಚಿಯು ಆ ಸೇವಕನನ್ನು ಒತ್ತಿ ಹಿಡಿದು ಬಾಯಲ್ಲಿ ಅರಿವೆಯನ್ನು ತುರುಕಿ ಖಾನನ ಮಂಜಡ ಕಾಲಿಗೆ ಅವನನನ್ನು ಬಿಗಿದುಬಿಟ್ಟನು. ಮತ್ತು ಸವಿಂದ ತೆರಿಯನ್ನು ಎಳಿದು ಬಿಟ್ಟನು. ಅನಂತರ ನಮ್ಮತೆಯಿಂದ ಖಾನನನ್ನು ಕುರಿತು ಹೀಗೆ ಹೇಳಿದನು. “ಸೇನಾಪತಿಕಾಹೇಬೇ, ಈ ಗೋಪ್ಯವು ಇನ್ನೂ ಕೆಲಹೊತ್ತಿನ ವರಿಗೆ ಬೇರೆಯನರಿಗೆ ತಿಳಿಯಬಾರದೆಂದು ಹೀಗೆ ಮಾಡಿದೆನು. ಆದುದರಿಂದ ಕ್ಷಮಿಸಬೇಕು.”

ಖಾನನು ನಕ್ಕು ಮಾತನಾಡಿದನು. “ನೀವು ಶಾರರಾಗಿರುವುದೇನೇ ನಿಜವೇ; ಆದರೆ ಮಂತ್ರಿತ್ವವಾದರೂ ನಿಮ್ಮಲ್ಲಿ ಪೂರ್ಣವಾಗಿದೆ! ಇರಲಿ. ಇನ್ನು ಮುಂದೆ ಮಾಡತಕ್ಕುದೇನು ?”

ಮುಂದೆ ಏನು ಮಾಡತಕ್ಕುದೆಂಬುದನ್ನು ತಾನಾಚಿಯು ಖಾನನ ಕಿವಿಯಲ್ಲಿ ಹೇಳಿದನು !



## ಹನೆನ್ನಾಂದನೆಯ ಪ್ರಕರಣ



ವಿಜಯ !



ನಾಚಿಯು ಖಾನನ ಶಿಭಿರಕ್ಕೆ ಬಂದಾಗಿನಿಂದ ಶತ್ರುಗಳ ವೃತ್ತಾಂತವನ್ನೆಲ್ಲ ತಿಳಿದುಕೊಳ್ಳಲ್ಪಟ್ಟಿದ್ದನಲ್ಲದೆ, ತಿಳಿಮುಕೊಂಡ ಸಂಗತಿಯು ಸ್ನೇಹಿ ಆಗಿಂದಾಗ ಶಿವಾಚಿಗೆ ತಿಳಿಸುವ ವ್ಯವಸ್ಥೆಯನ್ನಾದರೂ ಹೊದಲಿಸಿಂದಲೇ ಮಾಡಿದ್ದನು. ಬಂಜಿ ಎಂಬ ಸರದಾರರನ್ನೂ, ಬಬ್ಬ ದೂತನನ್ನೂ ಈ ಕೆಲಸದ ಮೇಲೆ ನಿಯಮಿಸಿದ್ದನು. ಅವರು ಆಗಿಂದಾಗ ಇಲ್ಲಿಯ ಸುದ್ದೆಯನ್ನು ಅಲ್ಲಿಗೂ, ಅಲ್ಲಿಯ ಸುದ್ದೆಯನ್ನು ಇಲ್ಲಿಗೂ ಮುಟ್ಟಿಸುತ್ತಿದ್ದರು. ಬೇರೆಯವರು ಬಳಕ್ಕೆ ಪ್ರವೇಶಿಸಿದಂತೆ ಶತ್ರುಗಳು ಎಷ್ಟೇ ಉತ್ತಮವಾದ ವ್ಯವಸ್ಥೆಯನ್ನು ಇಟ್ಟಿದ್ದರೂ, ಅವರ ಕ್ಷಣೆಕವಾದ ಅವ್ಯವಸ್ಥೆಯನ್ನು ನಿರೀಕ್ಷಿಸಿಕೊಂಡಿದ್ದು

ಒಳಗೆ ಹೋಗಿ ತನ್ನ ಕೆಲಸಮ್ಮ ತೀರಿಸಿಕೊಳ್ಳುವ ವಿದ್ಯೆಯು ಬಹಿಚೀಗೆ ಚೆನ್ನಾಗಿ ಸಾಧಿಸಿತ್ತು. ಅದುದರಿಂದ ಖಾನನ ಶಿಬಿರದಲ್ಲಿ ನಡೆದೆಂತಹ ಪ್ರತಿಯೊಂದು ಸಂಗ ತಿಯನ್ನಾಗಿ ಆಗಿಂದಾಗ ತಿಳಿಸುತ್ತಿದ್ದನು. ಆ ಧೋರಣದಿಂದಲೇ ಶಿವಾಚಿಮು ತನ್ನ ಸಿದ್ಧತೆಯನ್ನು ನಡೆಯಿಸಿದ್ದನು. ಯಾವ ದಿನ ಪಿತಾಪುತ್ರರು ಪರಸ್ಪರರ ದರ್ಶನವನ್ನು ತೆಗೆದುಕೊಂಡರೋ, ಅದೇ ದಿನ ಖಾನನ ಶಿಬಿರದ ಮೇಲೆ ದಂಡಿತಿ ಬರಬೇಕೆಂದು ತಾನಾಚಿಮು ಶಿವಾಚಿಗೆ ತಿಳಿಸಿದ್ದನು.

ಶಿವಾಚಿಮು ರಾತ್ರಿಯಲ್ಲಿ ಮುತ್ತಿಗೆಯನ್ನು ಹಾಕಿ ಖಾನನ ಸೈನ್ಯವನ್ನು ಹಾಳುಮಾಡುವನೆಂದು ತಾನಾಚಿಗೆ ಗೊತ್ತಿತ್ತು. ಆವರೆ ಸೇನಾಪತಿಯಾದ ಬಜಾ ಜಿಖಾನನು ಶಿವಾಚಿಗೆ ಅನುಕೂಲನಾದುದುಂದ ಆ ಕೆಲಸನ್ನು ಮತ್ತೂ ಸುಲಭೆ ವಾಯಿತು. ‘ಶಿವಾಚಿಮು ಸೈನ್ಯದೊಡನೆ ಬಂದು ಅಥ್ರರೂಲ್ ಖಾನನ್ನು ಆತನ ಸೈನ್ಯವನ್ನೂ ಹಣ್ಣು ನೂಡಬೇಕು; ಬಜಾಜಿಖಾನನು ತನ್ನ ಸೈನ್ಯವನ್ನು ತಡೆದು ಕೊಂಡು ಅಥ್ರರೂಲ್ ಖಾನನ ಸಹಾಯರಾಗಿ ಯಾರನ್ನೂ ಹೋಗಿಗೊಡಬಾರದು; ಅವುಕೆಂದು ಖಾನನ್ನು ವಿಂತಿ ಯಾವನಾದರೂ ಹೋಗಹತ್ತಿದರೆ. ತನ್ನ ವಿಶ್ವಾಸಿಕರಾದ ಸೈನಿಕರಿಂದ ಅವನನ್ನು ಹಿಡಿದು ತರಿಸಿ ದಂಡಿಸಬೇಕು.’ ಎಂದು ತಾನಾಚಿಮು ಬಜಾ ಜಿಗೆ ಉವಡೆತಪಾಡಿದನು. ಎಷ್ಟೂ ಸಾರೆ ವಿಕಾರನಾಡಿ ಕೊನೆಗೆ ಬಜಾ ಜಿಮು ಈ ವಾತಿಗೆ ಬಿಟ್ಟಿಕೊಡನು. ನಾನು ಹೀಗೆ ವಾಡುವುದು ಕೃತಷ್ಟ್ವತೆಯಾಗುವೆಲ್ಲವೇ? ಎಂಬ ತಂಕೆಯು ಆತನ ಮನಸ್ಸಿನಲ್ಲಿ ಹೆಚ್ಚುತ್ತಿತ್ತು. ಆದರೆ ಹಿಂದೂಧರ್ಮದ ಉದಾರಕನ ಪಕ್ಷವನ್ನು ಸ್ವೀಕರಿಸಬೇಕಾದರೆ ಹೀಗೆ ನಡೆದು ಕೊಡ ಹೊರತು ಗತ್ಯಂತರವೇ ಇಲ್ಲವೆಂದು ತಾನಾಚಿಮು ಆತನನ್ನು ಸಮಾಧಾನಗೊಳಿಸಿದನು.

ಇಂತು ಇತ್ತುಕಡೆಗೆ ತಾನಾಚಿಮೂ ಬಜಾಜಿಮೂ ಆಲೋಚನೆಯಲ್ಲಿ ತೊಡಗಿರುವಾಗ ಅಥ್ರರೂಲ್ ಖಾನನ ಡೇರೆಯಲ್ಲಿ ರೋಷನಬೇಗಮಂಜೂ ಅಥ್ರರೂಲ್ ಖಾನನೂ ಬಜಾಜಿಮುನ್ನು ಹೇಗೆ ಹಾದಿಗೆ ತರಬೇಕೆಂಬುದಾಗಿ ಆಲೋಚಿಸುತ್ತಿದ್ದರು. ಬಜಾಜಿಖಾನನು ತನ್ನ ಆರ್ಜವವನ್ನು ವಾಡುತ್ತು ಅಲ್ಲ ಕಾಲದಲ್ಲಿಯೇ ಬಂದೇ ಬರುವನೆಂದು ರೋಷನಳು ತಿಳಿಸುಕೊಂಡಿದ್ದಳು. ದಾಗೆ ಆತನು ತನ್ನ ಬಳಿಯಲ್ಲಿ ಬಂದನಂತರ ಪರಿಪರಿಯಿಂದ ಆತನ ಮಾನಗೇಡುವಾಡಬೇಕೆಂದು ಅವಳು. ಯೋಚಿಸಿದ್ದಳು; ಇಂತಹ ಕುಲಗೇಡಿಯೊಡನೆ ಸಂಸಾರ ವಾಡುವದಕ್ಕಿಂತ ಈತ

ನನ್ನ ಬಿಟ್ಟುಬಿಟ್ಟು ಕೂರನಾದ ಒಬ್ಬ ಮುಸಲ್ಕಾನ ಸರದಾರನೊಡನೆ ಉಡಿಕೆ ಯನ್ನು ವಾಟಿಕೊಳ್ಳುವುದು ಉತ್ತಮವೆಂದು ಅಫ್ರಾರ್ಮುಲ್ ಖಾನನು ರೋಷನಗಳಿಗೆ ಬೋಧಿಸುತ್ತಿದ್ದನು ! ಬೇಗಮುಸಾಹೆಬರು ತನ್ನ ಮೇಲೆಯೇ ಕೃಪಾಕರ್ಥಕ ವನ್ನು ಚಲ್ಲಿದರೆ ತಾನು ಅತ್ಯಂತಧನ್ಯನಾಗುತ್ತೇನೆಂದೂ ಆತನು ಸೂಚಿಸಿದನು.

ಬಜಾಬೆಂಬಿಂದು ತನ್ನ ಕ್ರಮೆಯನ್ನು ಕೇಳಿಕೊಳ್ಳುವುದಕ್ಕಾಗಿ ಬಂದೇ ಬರುವೆನಿಂದು ರೋಷನಳು ತಿಳಿದಿದ್ದಳು. ಆದುದರಿಂದ ಅವಳು ನೋಡುವುದ ಕ್ಷೇಸೋ ಅಫ್ರಾರ್ಮುಲ್ ಖಾನನೊಡನೆ ಮಾತನಾಡುತ್ತಿದ್ದರೂ, ಆಕೆಯ ಲಕ್ಷ್ಯವೇಲ್ಲ ಬಜಾಬೆಯು ಬರುವ ದಾಳಿಯ ಕಡೆಗೇ ಇತ್ತು. ಆದರೆ ರಾತ್ರಿಯಾಗುತ್ತ ಬಂದರೂ ಬಜಾಬೆಯ ಸುದ್ದಿಯೇ ಇಲ್ಲಿದಾಯಿತು ! ಆದುದರಿಂದ ನನ್ನ ಮೇಲಿನ ಬಜಾಬೆಯ ಪ್ರೇಮವು ಪೂರ್ವಾವಾಗ ಹಾರಿಹೋಯಿತೆಂದೂ, ಆತ ನಿಗೆ ನನ್ನ ಲಕ್ಷ್ಯವು ಎಳ್ಳಾಷ್ಟಾದರೂ ಇಲ್ಲವೆಂದೂ ರೋಷನಳಿಗೆ ಮನವರಿಕೆಯಾಯಿತು. ಆ ಮುಂದು ಹುಡುಗೆಯ ಮೇಲೆ ಅವಳು ಬಹಳ ಸಿಟ್ಟಾದಳು. ಆ ಹುಡುಗೆಯು ಎದುರಿನಲ್ಲಿದ್ದರೆ ಅವಳ ಕಣ್ಣನ್ನೇ ಕಿತ್ತಿಸಿ ಬಿಡುತ್ತಿದ್ದಳು. ರಾತ್ರಿಯು ಹೆಚ್ಚಾಗುತ್ತ ನಡೆದಂತೆ ರೋಷನಳ ಕೋರ್ಡವು ಬಳಿಯುತ್ತಿತ್ತು. ಬಜಾಬೆಂಬಿಂದನನ್ನಾದರೂ ಒಳಿತಾಗಿಯೇ ಶಿಕ್ಷಿಸಬೇಕಿಂದು ಅವಳ ಮನಸ್ಸಿನಲ್ಲಿತ್ತು. ಆದರೆ ಆತನು ಅವಳಿಗೆ ಕಾಣಿಸಲೋಲ್ಲನು ! ಆ ಕೋರ್ಡಾಗ್ನಿಯಲ್ಲಿ ಉದುವಲ ವನ್ನು ಹಾಕಲು ಬಜಾಬೆಯು ದಕ್ಕನಾಗಿದ್ದನು. ಆ ಸರ್ವಿಣಿಯು ಸಂತಾಪವು ಅತಿಶಯವಾಯಿತು. ಭಲವನ್ನು ತೀರಿಸಿಕೊಳ್ಳುವ ಇಚ್ಛೆಯು ಪ್ರಬುಲವಾಯಿತು; ಆಕೆಯ ಮೈಯೇಲೆ ಎಚ್ಚರವಿಲ್ಲದಾಯಿತು; ಬುದ್ಧಿಯು ಚಂಚಲವಾಯಿತು; ಮತ್ತು ಅಫ್ರಾರ್ಮುಲ್ ಖಾನನ ಹೊರತು ಇನ್ನೊಳ್ಳು ತಾರಕಸಿಲ್ಲವೆಂದೂ ಆತನ ಹೊರತು ಸೇಡು (ಭಲ) ತೀರಿಸಿಕೊಳ್ಳಬೇಕೆಂಬ ತನ್ನ ಅಭಿಲಾಷಯನ್ನು ಪೂರ್ವ ಮಾಡುವ ವೀರರು ಜಾತೀನಲ್ಲಿ ಬೇರ ಯಾರೂ ಇಲ್ಲವೆಂದೂ ಅವಳು ಭಾವಿಸಿದಳು; ತನ್ನ ಮೇಲೆ ಆತನೇ ಪ್ರೇಮವನ್ನಿಡುವನು; ತನ್ನ ಇಚ್ಛೆಯನ್ನು ಆತನೇ ಪೂರ್ವಮಾಡುವನು; ತಾನು ಇಷ್ಟು ದಿವಸಗಳ ವರಿಗೆ ಸಾಕಿದ ನಾಯಿಯ ಮೇಲಿಂದ ಭಲವನ್ನು ಆತನೇ ತೀರಿಸುವನು; ಎಂದು ತಿಳಿದು ರೋಷನಳು ಅಫ್ರಾರ್ಮುಲ್ ಖಾನನ ಕೊರಳಿಗೆ ಬಿದ್ದಳು ! ಆ ಸರ್ವಿಣಿಯ ಹಸ್ತಗಳಿಂದ ಆತನ ಕಂತವು ವೇಷ್ಟಿತ ವಾಗಲು ಅಫ್ರಾರ್ಮುಲ್ ಖಾನನಂತಹ ರಾಕ್ಷಸೀಸರದಾರನು ಕೂಡ ಕ್ರಿಂಡೊತ್ತು

ಸ್ವಂಭಿತನಾದನು. ಆಗಲವಳು ಅಫ್ರರ್ಯುಲ್ ಖಾನನನ್ನು ಗಟ್ಟಿಯಾಗಿ ಅಪ್ಪಿಕೊಂಡು ನುಡಿದಳು. “ ಆ ನಾಯಿಯನ್ನು.....”

ಮುಂದಿನ ತಬ್ಬಿಗಳು ಕೇಳಿತಲ್ಲ. ಯಾಕಂದರೆ ರೋಷನಳು ಮುಂದೆ ಮಾತಾಡುವನ್ನುರಲ್ಲಿಯೇ “ ಹರ ಹರ ಮಾಹಾದೇವ ! ” ಎಂಬ ಗಜರ್ ನೀಯು ಆ ಸ್ವಾಳವನ್ನೆಲ್ಲ ವಾಪಿಸಿತು. ಅದು ಮರಾಟರ ಸಿಂಹನಾದವಾಗಿತ್ತು; ಅದು ಮೃತರಾಪ್ಯದ ಕರೀರದಲ್ಲಿ ಚೈತನ್ಯವನ್ನು ತುಂಬುವ ಸಂಚೇವಿನೀಮಂತ್ರವಾಗಿತ್ತು. ಆ ಗರ್ಜನೀಯು ಅಶ್ವಂತಸ್ಥಾತ್ಮದಾಯಕವಾಗಿತ್ತು ಆದರೆ ಆ ಗರ್ಜನೀಯನ್ನು ಕೇಳಿನೊಡನೇ ಅಫ್ರರ್ಯುಲ್ ಖಾನನಿಗೂ ರೋಷನಿಗೂ ಹೌಹಾರಿಹೊಯಿತು. ಮರಾಟರು ಇಷ್ಟ್ಯು ಆಕಸ್ಮಿಕವಾಗಿ ತಮ್ಮನ್ನು ಹೇಗೆ ಮುತ್ತಿದ ರಿಂಬುದು ಅವರಿಗೆ ಇಂದಿಯದಾಯಿತು. ಆದರೆ ಅದು ಆಶ್ವಯದಿಂದ ಬಿರಗಾಗಿ ಕುಳಿತುಕೊಳ್ಳುವ ಸಮಯವಾಗಿದ್ದಿಲ್ಲ. ಮರಾಟರ ಗರ್ಜನೀಯು ಬಳಿಯತ್ತುಲೇ ಇತ್ತು; ಮತ್ತು ಆ ಸಿಂಹಗರ್ಜನೀಯ ಸಂಗಡಲೇ “ ಯಾಅಲ್ಲಾ ! ದುಸ್ಯಾನನೇ ಶಾಟಾ ತೋಬಾ ತೋಬಾ !!! ” ಎಂಬ ವಿಲಾಪವೂ ಕೇಳಿಸ ಹತ್ತಿತು.

ಅಫ್ರರ್ಯುಲ್ ಖಾನನು ದೇರಿಯ ಹೊರಗೆ ಬರಲು ಯತ್ನಿಸಿದನು. ಆದರೆ ರೋಷನಳು ಆತನ ಬೆನ್ನುಬಿಡಲಿಲ್ಲ. ನನ್ನೊಬ್ಬಳನ್ನೇ ಸಂಕಟದಲ್ಲಿ ನೂಕಿ ಹೊರಟ್ಟಿಹೊಗಬೇದಿರೆಂದು ಅವಳು ಜೀಡಿಕೊಳ್ಳಲಾರಂಭಿಸಿದಳು. ಬಾದಕಹನ ಪ್ರೀತಿಯು ಮಗಳನ್ನು ಹಾಗೆಯೇ ಜಿಟ್ಟು ಹೋಗುವುದು ಅವನಿಗೂ ಶಕ್ಯವಿದ್ದಿಲ್ಲ. ಆದರೂ ಹೊರಗಿನ ಪ್ರಂಡಾಟಕೆಯು ಹೆಚ್ಚಾಗಿರಲಿಕ್ಕಿಲ್ಲವೆಂದು ತಿಳಿದು ಅವನು ಆಕೆಯನ್ನು ಹೇಗೋ ಸಮಾಧಾನಮಾಡಿದನು. ನಾನು ಹೊರಗೆ ಹೋಗಿ ಗಲಭೆಯನ್ನು ಶಾಂತಮಾಡುತ್ತೇನೇ; ನೀನು ಚಿಂತಿಸಬೇಡ; ಎಂದು ಅವಳಿಗೆ ಉಪದೇಶಮಾಡಿದನು. ಬಹಳ ಮಾಡಿ ಸಂಕಟವು ಪಾರಪ್ತವಾಗುವ ಸಂಭವವೇ ಇಲ್ಲ; ಒಂದು ವೇಳೆ ಸ್ವಲ್ಪಾದರೂ ಭಯದ ಲಕ್ಷಣವು ತೋರಿಬಂದರೆ ನಿನ್ನನ್ನು ಎಲ್ಲಿಯಾದರೂ ಒಂದು ಸುರಕ್ಷಿತವಾದ ಸಾಫ್ತನದಲ್ಲಿ ಜಿಟ್ಟು ಬರುತ್ತೇನೆಂದು ಆತನು ಪ್ರತಿಜ್ಞೆಯನಾಾ ದರೂ ಮಾಡಿದನು. ಆಗ ಅವಳ ಜೀವದಲ್ಲಿ ಜೀವ ಬಂತು.

ಅಫ್ರರ್ಯುಲ್ ಖಾನನಿಗೆ ಮರಾಟರು ಬಹಳೇ ತುಚ್ಛರಾಗಿ ಕಾಣುತ್ತಿದ್ದರು. ಅದರಲ್ಲಿಯೂ ಶಿವಾಚಿಯನ್ನಂತೂ ಆತನು ಲೆಕ್ಕಿಸುತ್ತಲೇ ಇರಲಿಲ್ಲ. ಮರಾಟರು ಆಕಸ್ಮಿಕವಾಗಿ ತಮ್ಮ ಮೇಲೆ ಬಂದು ಬಿದ್ದು ದರಿಂದಲೂ, ತನ್ನ ಸೈನ್ಯವು ಸದ್ಯಕ್ಕೆ

ಸಿದ್ಧಾವಾಗಿಲ್ಲದುವರಿಂದಲೂ ಹೊದಲು ಸ್ವಲ್ಪ ಹೆಡರಿದನು; ಆದರೂ ಅಲ್ಪವಧಿಯಲ್ಲಿಯೇ ಎಲ್ಲವನ್ನೂ ವ್ಯವಸ್ಥೆಗೊಳಿಸಿ ಮುಂದಿರನ್ನು ಓಡಿಸಿಬಿಡುವೆನೆನೆಂದು ಅಫ್‌ರ್ಯೂಲ್ ಶಾನನು ತಿಳಿದುಕೊಂಡಿದ್ದನು. ಆದರೆ ಹೊರಗೆ ನೋಡುವಷ್ಟು ರಲ್ಲಿ ಮುಸಲ್ಹಾನರಿಭರ್ಮ ದಾರಿ ಸಿಕ್ಕುಕಡೆಗೆ ಓಡಿಹೋಗುತ್ತಿರುವುದು ಆತನ ಕಣ್ಣಿಗೆ ಬಿತ್ತು. ಅವರಿಗೆ ಯಾವ ಲಕ್ಷ್ಯವೂ ಇದ್ದಿಲ್ಲ. ಅಲ್ಲಲ್ಲಿ ಹೆಣಗಳು ಬಿದಿದ್ದವು-ಮರಾಟರ ಕುದುರೆಯ ಸವಾರರು ‘ಹರಹರವುಹಾದೇವ! ’ ಎಂದು ಗಂಭೀರ ವಾಗಿ ಗಚಿಸುತ್ತು ತಿಬಿರವನ್ನೆಲ್ಲ ಹಾಳುವಾಡುತ್ತಿದ್ದರು. ಈ ಪ್ರಕಾರದ ಸ್ಥಿತಿಯು ಹೇಗೆ ಉಂಟಾಯಿತೆಂಬುದೇ ಶಾನನಿಗೆ ಗೊತ್ತಾಗಲಿಲ್ಲ. ಕಟ್ಟುಕಡೆಗೆ ಅವನು ಓಡಿ ಹೋಗುತ್ತಿದ್ದ ಒಬ್ಬ ಶಿಪಾಯಿಯನ್ನು ನಿಲ್ಲಿಸಿ (ತರುಬಿ)ದನು. ಹೊದಲು ಹೊದಲು ಆ ಶಿಪಾಯಿಯು ಶಾನನ ಕಡೆಗೆ ಲಕ್ಷ್ಯವನ್ನೇ ಕೊಡಲಿಲ್ಲ. ಆದರೆ ಶಾನನು ತನ್ನ ಅಜಸ್ತ್ರವಾದ ಸಾಮಧ್ಯವನ್ನು ವೆಚ್ಚುವಾಡಿ ಆತನನ್ನು ಬಿಗಿದು ಹಿಡಿದನು; ಆಗ ಆ ಶಿಪಾಯಿಯು ಓಡಿಹೋಗುವುದೆಂತು? ಅನಿವಾರಹವಾಗಿ ಆತನು ನಿಲ್ಲಲೇ ಬೇಕಾಯಿತು. ವಸ್ತುಸ್ಥಿತಿಯನ್ನು ಕುರಿತು ಶಾನನು ಪ್ರಶ್ನಿ ನಾಡಲು ಆತನು ಖಾತ್ರವನ್ನಿತ್ತನು. “ಮರಾಟರ ದೊಡ್ಡ ಸ್ವಲ್ಪವು ಬಂದಿರುತ್ತದೆ. ನಮ್ಮ ಸೇನೆಯೋಳಿಗಿನ ಬಹುಜನರನ್ನು ಅವರು ಈಗ ಕೊಂದಿದ್ದಾರೆ. ಆದುದರಿಂದ ಉಳಿದ ದಂಡಾಳುಗಳು ಪ್ರಾಣದ ಭೂತಿಯಿಂದ ಪಲಾಯನ ಮಾಡುತ್ತಿದ್ದಾರೆ.”

“ ಸೇನಾಪತಿಗಳಾದ ಬಜಾಜೆಂಬಾನರು ಈಗ ಏನು ನಾಡುತ್ತಿದ್ದಾರೆ? ಈ ಕಾಲದಲ್ಲಿ ಕೂಡ ಅವರು ಆ ಮುಂದಿರುದುಗೊಂಡಿದನೆ ಪ್ರೇಮಸಂಭಾಷಣೆ ಮಾಡುತ್ತ ಕುಳಿತುಕೊಂಡಿದ್ದಾರೇನು? ” ಶಾನನು ಹಲ್ಲುಕಡಿಯುತ್ತ ಹೀಗೆ ಪ್ರಶ್ನಿ ಮಾಡಿದನು. ಇದೇ ಕಾಲದಲ್ಲಿ ನಾಲ್ಕಾರು ಜನ ಮುಸಲ್ಹಾನ ಶಿಪಾಯರು ಮೈಮೆಲೆ ಎಚ್ಚರಿಲ್ಲದೆ ಜೀವದ ಒಶಿಯಿಂದ ಓಡಿಹೋಗುತ್ತಿದ್ದರು. ಅವರು ಅಫ್‌ರ್ಯೂಲ್ ಶಾನನನ್ನು ನೋಡಿದೊಡನೆಯೇ ಕ್ಷಣಹೋತ್ತು ನಿಂತುಕೊಂಡು ಹೀಗೆ ಹೇಳಿದರು. “ಸರದಾರಸಾಹೇಬರೇ, ಜೀವದಿಂದ ಉಳಿಯಬೇಕೆಂಬ ಇಚ್ಛೆಯಿದ್ದರೆ ಬೇಗನೇ ಇಲ್ಲಿಂದ ಓಡಿಹೋಗಿ. ಈಗ ಒಂದೊಂದು ಕ್ಷಣವು ಕೂಡ ಬೆಲೆಯುಳ್ಳ ದ್ವಾರದೆ. ಸೇನಾಪತಿಸಾಹೇಬರು ಮರಾಟರ ಸೇನೆಯನ್ನು ಕೂಡಿಕೊಂಡರು. ಇಷ್ಟೇ ಅಲ್ಲ; ಅವರ ಸೇನೆಯೋಳಿಗಿನ ಮರಾಟರಿಳ್ಳ ಬಂದುಗಾರರನ್ನು ಸೇರಿಕೊಂಡು ಮುಸಲ್ಹಾನರನ್ನು ನಾಶನಾಡುತ್ತಿದ್ದಾರೆ. ಸೇನಾಪತಿಗಳ ಕಟ್ಟಾಕ್ಷವು ತಮ್ಮ

ಮೇಲೆ ಬಹಳವಿದೆ. ಆದುದರಿಂದ ತಾವು ಒಂದು ಮೇಳಿ ಮರಾಟರ ಕರ್ಮಾಲ್ಯಾಲಿ ಸಿಕ್ಕರಿ ತಮ್ಮ ಪರಿಣಾಮವು ನೆಟ್‌ಗಾಗುಪ್ಪದಿಲ್ಲ ” ಇಷ್ಟ್ವ ವಾತನಾಡಿ ಅವರು ಹಡಿಹೊಡರು.

ಅಫ್‌ರ್ಯಾಲ್ ಖಾನಿಗೆ ಅತ್ಯಂತಸಂತಾಪವಾಯಿತು. ಆದರೆ “ವಾಡುತ್ತಾನೀಸು? ಮರಾಟ ಸರದಾರರ ‘ಹರ ಹರ ಮಹಾದೇವ! ’ ಎಂಬ ಗಜ್‌ನೀಯ ಹೊರತು ಬೇರೆ ಸ್ವರವೇ ಆ ಮೇಳಿಯಲ್ಲಿ ಕೇಳಬರುತ್ತಿದ್ದಿಲ್ಲ. ಅವನು ನಾಲ್ಕು ಕಡೆಗೆ ತನ್ನ ಧೃಷ್ಟಿಯನ್ನು ತಿರುಗಿಸಿದನು. ಆದರೆ ಎಲ್ಲ ಕಡೆಗೂ ಒಂದೇ ಪ್ರಕಾರದ ನೋಟವೇ ಅವನಿಗೆ ಕಾಣಿಸಿತು ! ಇಷ್ಟ್ವರಲ್ಲಿ ಮರಾಟರ ಒಂದು ಹಿಂಡು ಲಂಟಿಯನ್ನು ಮಾಡುತ್ತ ತನ್ನ ಡೇರಿಯ ಕಡೆಗೇ ಬರುತ್ತಿರುವುದನ್ನು ಅವನು ಕಂಡನು. ಈಗ ಮರಾಟರ ಹಿಂಡಿಗೆ ಯಾವ ಪ್ರತಿಬಂಧಕವೂ ಇದ್ದಿಲ್ಲ. ಯಾಕಂದರೆ ಬಹುಶರವಾಗಿ ಮುಸಲ್‌ಬೈನರೆಲ್ಲರೂ ಧಾರಾತೀರ್ಥದಲ್ಲಿ ಮಲಗಿಕೊಂಡಿದ್ದರು, ಉಳಿದ ಅಲ್ಲಿಸ್ಟಲ್ಲಿ ಜನರು ವಿಜಾಪುರದ ರಾಜಿಯನ್ನು ಹಿಡಿದಿದ್ದರು. ಆದುದರಿಂದ ಅಫ್‌ರ್ಯಾಲ್ ಖಾನನ ಧೈರ್ಯವು ಕುಂಡಿತು. ಅವನು ತ್ವರಿಯಿಂಬ ಡೇರಿಯ ಒಳಕ್ಕೆ ಬಂದನು. ಅವನು ಮರಳಿ ಬರುವ ವರೆಗೆ ರೋಷನ ಬೀಗಮಳಿಂದ ತಡೆಯುವುದಾಗಲಿಲ್ಲ. ಹೊರಗೆ ನಡೆದಿರುವ ರಣಗಜಣನೀಯನ್ನು ಕೇಳಿ ಆಕೆಯು ಅಂಚಿದಳು; ಆದುದರಿಂದ ಖಾನನ ಡೇರಿಯೊಳಗಿನ ಒಂದು ಕುಮರೆಯ ಮೇಲೆ ಹತ್ತಿ ಕೊಂಡು ಒಬ್ಬ ಸೇವಕನನ್ನು ಸಂಗದ ಕರೆದುಕೊಂಡು ಅವಳು ವೊವಲೇ ವಿಜಾಪುರದ ಕಡೆಗೆ ಹೊರಟುಹೊಗಿದ್ದಳು. ಆದುದರಿಂದ ಅಫ್‌ರ್ಯಾಲ್ ಖಾನನು ಡೇರಿಯೊಳಕ್ಕೆ ಬಂದೊಡನೆಯೇ ರೋಷನ ಬೀಗಮಳು ಅವನಿಗೆ ಕಾಣಿಸಲಿಲ್ಲ. ಸೇವಕ ಜನರಂತೂ ಒಬ್ಬರೂ ಇದ್ದಿಲ್ಲ. ಆದುದರಿಂದ ಅವನೂ ಒಂದು ಕುಮರೆಯನ್ನು ಹತ್ತಿ ರೋಷನಬೀಗಮಳ ಶೋಧಕಾವ್ಯಾಗಿಯೇ ಹೊರಹೊರಬೆನು.

ಇಷ್ಟ್ವರಲ್ಲಿ ಮರಾಟರ ಒಂದು ಹಿಂಡಿನವರು ಅಫ್‌ರ್ಯಾಲ್ ಖಾನನನ್ನು ಕಂಡರು; ಅವರು ಖಾನನನ್ನು ಬೆನ್ನಿಟ್ಟಿದರು. ಖಾನನು ಬಮಕುವ ಆಕೆಯಿಂದ ಪಲಾಯನವನ್ನು ಆಶ್ರಯಿಸಲೇ ಬೇಕಾಯಿತು. ಮರಾಟರಾದರೂ ಅವನನ್ನೇ ವೇಗದಿಂದ ಆತನ ಬೆನ್ನುಹತ್ತಿದರು. ಮರಾಟರ ಹತ್ತರ ಹಿಲಾಲುಗಳಿದ್ದವು. ಅವುಗಳ ಪ್ರಕಾಶವು ಖಾನನ ವಿಶಾಲವೇಹವನೇಲೆ ಬಿನ್ನೊಡನೆಯೇ ಅವರೊಳಗಿನವನೊಬ್ಬನು ಮಾತನಾಡಿದನು. “ಮಿತ್ರರೇ, ಈ ಕೃತಷ್ಣನನ್ನು ಹಿಡಿಮ ಒಂತಾಗಿ ಶೈಕ್ಷಿಯನ್ನು ಮಾಡಬೇಕು. ಈ ನೀಂಜನೇ ಅನೇಕದೇವಾಲಮಗಳನ್ನು ಹಾಳು

ವೂಡಿ ಮೂರ್ತಿಗಳನ್ನು ಭ್ರಷ್ಟಗೊಳಿಸಿದ್ದಾನೆ. ಅನೇಕಜನರನ್ನು ಕುಲಗೆಡಿಸಿ ದವನೂ, ಹಿಂದೂಸ್ತೀಯರನ್ನು ಅವಮಾನಗೊಳಿಸಿದವನೂ, ನರಾಧಮನೂ ಆದ ಅಫೋರ್ಮುಲಾಶಾನನೇ ಇವನು! ”

ಖಾನನು ಹಿಂದಿರುಗಿ ನೋಡಿವನು; ಎಲ್ಲರೂ ಆತನ ಪರಿಚಯವನ್ನು ಹಿಡಿದರು. ಹಿಂದೂಧರ್ಮದ ವೈರಿಯಾದ ಈ ನೀಂಜನನ್ನು ನಾಶಮಾಡಬೇಕೆಂದು ಎಲ್ಲರಿಗೂ ಅಪೇಕ್ಷೆಯಾಯಿತು. ! ಇಷ್ಟರಲ್ಲಿ ಆ ಹಿಂದಿನ ಅಧಿಕತಿಯು ಎಲ್ಲರಿಗೂ ಹೀಗೆ ಹೇಳಿದನು. “ ಮಿತ್ರರೇ, ಇವನನ್ನು ಕೊಲ್ಲಬೇಡಿರಿ; ಜೀವನ ಹಿತವಾಗಿ ಹಿಡಿಯಿರಿ; ಈತನು ನಮ್ಮ ಧರ್ಮದ ಶತ್ರುವು. ಈತನನ್ನು ಶಿವಾಚಿಮಹಾರಾಜರ ಕಡೆಗೆ ಒವ್ವೋಣ. ನಮ್ಮ ಮಹಾರಾಜರು ಹಿಂದೂ ಧರ್ಮವನ್ನು ಉದ್ದಾರ ಮಾಡುವದಕ್ಕುಗಿರೇ ಅವಶರಿಸಿದ್ದಾರೆ. ಅವರೇ ಈತನ ವಿಚಾರಮಾಡಿ ಯೋಗ್ಯದಂಡನೆಯನ್ನು ವಿಧಿಸಲಿ. ಇಂತಹ ಪಾಪಿವುನ್ನ ಕಂತಸಾಫಾನವನ್ನು ಖಡ್ಗದಿಂದ ಕತ್ತಲಿಸಿದರೆ ನಮ್ಮ ಖಡ್ಗಕ್ಕೇ ಅವಮಾನವಾಗುವದು! ಇವನನ್ನು ನಾಯಿಯಿಂದ ತಿನ್ನಿಸಬೇಕು. ಮಹಾರಾಜರಾದರೂ ಈ ನೀಂಜನನ್ನು ಸಂಹರಿಸಿದ ಹೊರತು ಹಿಂದೂಧರ್ಮಕ್ಕೆ ಸ್ವಾಸ್ಥ್ಯವುಂಟಾಗಲಾರದಿಂದು ಅನ್ವಯಿತಿದ್ದರು ! ಈ ಮಾತನ್ನು ಕೇಳಿದೊಡನೆಯೇ ಎಲ್ಲರ ಖಡ್ಗಗಳೂ ಒರಿಯೋಳಿಗಾದ ಹೊರಗೆ ಮೇರಿಯಹತಿದುವು. ಅವರು ಶಾನನನ್ನು ನೋಡಲಿಗಂತಲೂ ಹೆಚ್ಚು ಉತ್ಸಾಹದಿಂದ ಬೆಂಬಳಿದರು !

ಈ ಮಾತುಗಳಿಂದ ಖಾನನು ನಡೆಯಲ್ಲಿ ಬಚ್ಚೆಯಿಂದ ಚುಚ್ಚಿದಂತಾಯಿತು. ಶಿವಾಚಿಯ ಮೇಲೆಯೂ ಮರಾಟರ ಮೇಲೆಯೂ ಆತನು ಬಹಳವಾಗಿ ಸಂತಾಪಗೊಂಡನು. ಆದರೆ ಮಾಡುತ್ತಾನೇನು ? ಅವರು ಒಂದೇ ಸವನೆ ಕುದುರೆಯನ್ನು ಓಡಿಸುತ್ತಿದ್ದರು. ಖಾನನು ಕುದುರೆಯೂ ಉತ್ತಮವಾಗಿತ್ತು. ಆದರೂ ಹಿಂದಿನಿಂದ ಎಷ್ಟೋ ಮರಾಟರು ಬೆನ್ನು ಹತ್ತಿದುದರಿಂದ ಖಾನನಿಗೆ ಧೈಯರ್ವಿಲ್ಲದಂತಾಗಿತ್ತು. ಇನ್ನು ಸ್ಪೃಹಿತೆಳಿಯಲ್ಲಿಯೇ ಖಾನನು ಮರಾಟರ ಕ್ಯಾಯಲ್ಲಿ ಸಿಕ್ಕುತ್ತಿದ್ದನು ; ಆದರೆ ಅವನ ಧೈವನು ಬಲವಾಗಿತ್ತು. ಯಾಕಂದರೆ ಅಷ್ಟರಲ್ಲಿ ರಣಕಹಳೆಯ ಧ್ವನಿಯು ಕೇಳಬಂತು. ಆ ಧ್ವನಿಯು “ ನಿಂತ ಸ್ಥಳದಿಂದಲೇ ತಿರುಗಿ ಹೊರಟ್ತಿ ಬರಬೇಕು. ” ಎಂಬ ಶಿವಾಚಿಯ ಆಜ್ಞೆಯ ದ್ಯೋತಕವಾಗಿತ್ತು. ಮುಕ್ತಿಗೆಯ ಕೆಲಸವು ಮನಸ್ಸಿಗೆ ತಕ್ಕಂತೆ ನೆರವೇರಿ

ದುದರಿಂದ ತನ್ನ ಸೈನಿಕರೆಖ್ಚರಗೂ ತರುಗ ಬರಬೇಕೆಂದು ಶಿವಾಚಿಯು ಅಪ್ಪಣಿ ಮಾಡಿದನು ಮರಾಟರು ಶಿವಾಚಿಯನ್ನು ದೇವರೆಂದು ತಿಳಿಯತ್ತಿದ್ದರಾದು ದರಿಂದ ರಣಕಹಲೆಯ ಧ್ವನಿಯನ್ನು ಕೇಳಿದೊಡನೆಯೇ ತಮ್ಮ ಕುದುರೆಗಳನ್ನು ತರುಗಿಸಿದರು. ಶಿವಾಚಿಯ ಅಪ್ಪಣಿಯನ್ನು ಯಾಂತಾದರೂ ವಿಂಬಿತವುದೇ? ಇಂತಹ ಶತ್ರುವು ಕಯೋಳಿಗಿಂದ ಪಾರಾದನೆಂದು ಆ ಸೇನಾನಾಯಕನಿಗೆ ಮಾತ್ರ ಸ್ವಲ್ಪ ಕೆಡಕೆನಿಸಿತು. ಆದರೂ, ಅವನು ದೊಡ್ಡ ದನಿಯಿಂದ ಒದರಿ ಕೇಳಿದನು. “ನೀಚಾ, ನಮ್ಮ ಮಹಾರಾಜರ ಆಳ್ವಿಕೆಯಿಂದ ನಿನಗೆ ಇಂದು ಜೀವನ್ನು ಉಳಿಯಿತು. ಹೋಗು, ನಿನ್ನ ವರ್ತನವನ್ನು ತಿಬ್ಬಿಕೊ! ಇನ್ನೊಮ್ಮೆ ಈ ಪ್ರಕಾರದಿಂದ ವರ್ತಿಸಿದರೆ ಹಿಂದೂಧರ್ಮದ ಮಹಾತ್ಮಮತ್ತುರಮೇಶ್ವರನ ಮುಂದೆ ನಿನ್ನ ಪಾಪದ ಸ್ವಾರ್ಥಕ್ಕಿಂತಿನನ್ನು ಹೊಂದಬೇಕಾಗುವುದು.”

ಹೀಗೆ ಅಫ್ರಿಕುಲ್ ಖಾನನು ಪ್ರಾಪ್ತಸಂಕಟದಿಂದ ಮುಕ್ತನಾದನು; ಮರಾಟರಾದರೂ ತಮ್ಮ ಪ್ರಭುವಿನ ಕಡೆಗೆ ಹೊರಟಿಕೊಂಡರು

ಈ ಲಾಟಿಯಲ್ಲಿ ಮರಾಟರಿಗೆ ಅವರಿಂತ ದ್ರಷ್ಟವು ದೊರೆಯಿತು. ಕುದುರಿಗಳು, ಒಂಟಿಗಳು, ಡೇರಿಗಳು, ಅಡ್ಗಳು, ಘಾನ್ಯ, ಮದ್ದಗುಂಡು ಮೊದಲಾದ ಅಗಳಿತಸಾಮಗ್ರಿಯು ಸಿಕ್ಕಿತು. ಆದುದರಿಂದ ವಿಜಾಪುರದವರೂಡನೆ ಮುಂದೆ ಮಾಡಬೇಕಾಗಿರುವ ಯಥ್ರಾಕ್ಷೇಪ ಯಾವ ತರದಿಂದಲೂ ಹೊಸ ಸಿದ್ದತೆಯನ್ನು ಮಾಡುವ ಆವಕ್ಷಕತೆಯು ಶಿವಾಚಿಗೆ ಉಳಿಯಲಿಲ್ಲ; ಆದರೆ ಈ ಮುತ್ತಿಗೆ ಯಿಂದಾದ ಮುಖ್ಯಪ್ರಯೋಜನಪೆಂಬರೆ:— ಮುನಳಾನರ ಪ್ರಕ್ಷವನ್ನು ಹಿಡಿದಂತಹ ನಾಲ್ಕಾರು ಮರಾಟಸರದಾರರು ತಮ್ಮ ತಮ್ಮ ಸೈನ್ಯದೊಡನೆ ಶಿವಾಚಿಯನ್ನು ಸ್ಥಿರವಾಗಿ ಸೇರಿಕೊಂಡುದು!

ಮುತ್ತಿಗೆಯ ಜನರೆಳ್ಳಿ ಸ್ವಂತ ಶಿಬಿರಕ್ಕೆ ಹೋಗಿ ಮುಟ್ಟಿದ ಬಳಿಕ ತಾನಾಚಿಯೂ ಮಹಾದಾಚಿಯೂ ಶಿವಾಚಿಯನ್ನು ನಮಸ್ಕರಿಸಿದರು; ಮತ್ತು ಪ್ರಸಿದ್ಧಸೇನಾಪತಿಯಾದ ಬಜಾಚಿನಿಂಬಾಳಕರನು ತಮ್ಮ ಭೀಟ್ಪ್ರಗಾಗಿ ಬರುತ್ತಿರುವನೆಂದು ತಿಳಿಸಿದರು. ಶಿವಾಚಿಯು ಇದನ್ನು ಕೇಳಿ ನಿಂಬಾಳಕರನನ್ನು ಎಚುರುಗೊಳ್ಳಲಿಕ್ಕೆಬಂದನು; ನಿಂಬಾಳಕರನು ಸಾವಕಾಶವಾಗಿ ಬರುತ್ತಿದ್ದನು. ಶಿವಾಚಿಭೋಸಲೆಯು ತನಗೆ ಯಾವ ಪ್ರಕಾರದಿಂದ ಸ್ವಾಗತಮಾಡುತ್ತಾನೇ ಎಂಬ ಚಿನ್ನೆಯು ಅವನಿಗಿತ್ತು. ಆದರೆ ಶಿವಾಚಿಯು ಕಾಲಿಸಿಂದಲೇ ನಡೆಯುತ್ತ

ಎದುರಿಗೆ ಬಂದುದನ್ನು ನೋಡಿ ಬಜಾಜಿಗೆ ಸಮಾಧಾನವಾಯಿತು. ಇಬ್ಬರೂ ಪರಸ್ಪರರನ್ನು ಆಲಿಂಗಿಸಿದರು. ಬೀಗ ಬೀಗರಿಗೆ ಬಹು ದಿವಸದಿಂದಲೂ ಭೇಟ್ಟು ಯಾಗಿದ್ದಿಲ್ಲ; ಆದುದರಿಂದ ಆ ದಿವಸ ಇಬ್ಬರಿಗೂ ಅತ್ಯಾನಂದವಾಯಿತು!

**ಬಜಾಜಿ:**—ತಾವು ಮಹಾದಾಜಿಗೆ ಆಶ್ರಯವನ್ನು ಕೊಟ್ಟುದು ತಮ್ಮ ಫುನಕೆಗೆ ಶೋಭಿಸತಕ್ಕುದಾಗಿದೆ. ತಮ್ಮ ಈ ಉಪಕಾರವನ್ನು ನಾನು ಹೇಗೆ ತೀರಿಸಲಿ?

ಶಿವಾಜಿಯು ಸಗುತ್ತು ವಾತನಾಡಿದನ್ನಃ—“ನಿಂಬಾಳಕರರ ಮನಿತನದ ವರು ಅಕ್ಕುಂತಸ್ವಾಭಿವಾನಿಗಳು. ಮಹಾದಾಜಿಯು ಇದಕ್ಕೇನೂ ಅಪವಾದ ವಾಗಿಲ್ಲ. ನಿಮ್ಮಲ್ಲಿ ಹೊಗ್ಗಿ ಇಲ್ಲಿದು ಆತನಿಗೆ ನಾವು ಬಹಳ ಆಗ್ರಹಮಾಡಿದೆವು; ಆದರೆ ಅದು ಅವನ ಮನಸ್ಸಿಗೆ ಬರಲಿಲ್ಲ. ನಮ್ಮ ಮಾತೃತ್ವೀಯವರು ಮೇಲಿಂದ ಮೇಲೆ ಆತನ ಕ್ಷೇಮಸವಾಚಾರವನ್ನು ತೆಗೆದುಕೊಳ್ಳುತ್ತಿದ್ದರು; ಆದುದರಿಂದ ತಾವು ಅನ್ನತಕ್ಕುದೆಳ್ಳಿವನ್ನಾಗಿ ನಮ್ಮ ಅನ್ನಸಿಗೇ ಅನ್ನಿರಿ. ಯಾಕಂ ದರಿ ಯಾವ ಕೆಲಸವನ್ನು ನಾನು ವಾಟಿಲ್ಲನ್ನೋ, ತದ್ವಿಷಯಕವಾದ ಫುನತೆಯನ್ನು ಸ್ವೀಕರಿಸುವುದೆಂದರೆ, ನನ್ನ ಜೀವದ ಮೇಲೆಯೇ ಬರುತ್ತದೆ. ತಾವು ಇನ್ನು ಮುಂದೆ ಮಹಾರಾಜುವ ಸೇವೆಯಲ್ಲಿಯೇ ಆಯುಷ್ಯವನ್ನು ವೆಚ್ಚುಮಾಡಬೇಕೆಂದು ನಿಶ್ಚಯಿಸಿದ್ದೀರೆಂಬ ವರ್ತಮಾನವನ್ನು ಕೇಳಿ ನಮಗೆ ಅಕ್ಕುಂತಸಂತೋಷವಾಗಿದೆ.” “ಮಾತೃತ್ವೀಯವರು ಹೇಗೆ ಇದ್ದಾರೆ?” ಬಜಾಜಿಯು ಪ್ರಶ್ನಮಾಡಿದನು.

“ತಾವು ಇರುವುದರೊಳಗಾಗಿಯೇ ಮಹಾರಾಷ್ಟ್ರವು ಸ್ವತಂತ್ರವಾಗಿದ್ದರೆ, ಮುಂದೆ ಅದನ್ನು ಯಾರು ರಕ್ಷಣಮಾಡುವರೆಂಬುದಾಗಿ ವಾತೃತ್ವೀಗಳವರಿಗೆ ಬಹಳ ಚಿಂತೆಯು ಉತ್ಪನ್ನವಾಗಿದೆ. ಅಲ್ಲಾವಧಿಯಲ್ಲಿಯೇ ನಿನ್ನ ಮತ್ತೆ ನಮಗೆ ಬೀಗರೆಸಿಸುವ ಸುಯೋಗವು ಬರಬಹುದೆಂದು ತೋರುತ್ತದೆ!” ಶಿವಾಜಿಯು ಪ್ರೇಮಭರಿದಿಂದ ವಾತನಾಡಿದನು.—

“ಮಾತೃತ್ವೀಗಳು ವೀರಮಾತೆಯರೆಂಬುದರಲ್ಲಿ ಸಂದೇಹವೇ ಇಲ್ಲ. ಉಷ್ಣ ಲದೇಶಾಭಿಮಾನಿಯೂ, ಅಪ್ರತಿಮಂಧ್ಯರ್ಥಾಲಿಯೂ, ಧರ್ಮರಕ್ಷಣಿಗಾಗಿ ಪ್ರಾಣತ್ವಾಗವನ್ನು ಕೂಡ ಲೇಕ್ಕಿಸಿದುರುವಷ್ಟು ಧರ್ಮಜಾಗೃತಿಯಳ್ಳಿವನೂ ಆದ ವೀರನೇ ಅಂತಹರ ಕೊಟ್ಟಿರುತ್ತಿಲ್ಲಿ ಇನ್ನು ತಾಳಿವನು!”

ಶಿವಾಜಿಯು “ತಫಾಸ್ತು” ಎಂದನು. “ತು ಭಾರತೋದ್ದಾರಕ್ಕು ಇಂತಹ ವೀರಪುರುಷರೇ ಬೇಕಾಗಿದ್ದಾರೆ!” ಎಂಬ ಉದ್ದಾರವು ಬಜಾಜಿಯು ಬಾಯಿಂದ ಹೊರಟಿತು!

## ಹನ್ಸೇರಡನೆಯ ಪ್ರಕರಣ

→ ಹಂತ ಹಂತ ←

### ಒಂದಿಂದ - ಸಂಪುಟನ !

+ತಿಂತಿಂತಿ+

ವಾಚಿಯೂ

ತ್ವಿ ಲಿ ತ್ವಿ

ವಾಚಿಯೂ ಬಜಾಚಿಶಾನನೂ ಪ್ರಕಾಗಿ ಬಂದರು. ಶಿವಾಚಿಗೆ ಪ್ರತಿಭೂತಿಯಲ್ಲಿ ವಿಜಯವು ಪ್ರಾಪ್ತವಾದ ಸಂಗತಿಯು ಈ ಮೊದಲೇ ಜಿಜಾಬಾಲಿಗೆ ಗೊತ್ತಾಗಿತ್ತು. ಮನಗನು ಮುತ್ತಿಗೆಯಲ್ಲಿ ಯಶಸ್ವಿಯಾದುದಲ್ಲದೆ ಬಜಾಚಿಯನ್ನು ತನ್ನ ಪಕ್ಷಕ್ಕೆ ಒಲಿಸಿಕೊಂಡ ಸಂಗತಿಯನ್ನು ಕೇಳಿ ಜಿಜಾಬಾಲಿಗೆ ಅಶ್ವಂತ ಕೌಶಲಕವಾಯಿತು. ಈ ಆನಂದದ ಸುದ್ದಿಯನ್ನು ಜಿಜಾಬಾಲಿಗೆ ತಿಳಿಸುವುದಕ್ಕಾಗಿ ತಾನಾಚಿಯೂ ಮಹಾದಾಚಿಯೂ ಮುಂದೆ ಹೋಗಿದ್ದರು. ಈ ಸುದ್ದಿಯನ್ನು ಕೇಳಿ ಜಿಜಾಬಾಲಿಗಂತೂ ಹರುವಾಗೇ ಆಯಿತು; ಮಹಾರಾಣಿಯಾದ ಸಲ್ಲಾಬಾಲಿಗೂ ಇದರಿಂದ ಅಶ್ವಂತಾನಂದವಾಯಿತು. ಯಾಕೆಂದರೆ ಆಕೆಯ ಹಿರಿಯ ಅಣ್ಣನಾದ ಬಜಾಚಿಯು ಮುಸಲ್ಲಾನನಾದುದರಿಂದ, ಪಾಪ ! ಆ ಬಡವಿಯ ತೌರಮನೆಯು ಮುಳ್ಳಾಗಿ ಹೋಗಿತ್ತು. ತೌರಮನೆಯು ಇದ್ದರೂ ಅವಳ ಪಾಲಿಗೆ ಇಲ್ಲದಂತಾಗಿತ್ತು. ಪರಮೇಶ್ವರನ ಅವತಾರವಾದ ಶಿವಾಚಿಮಹಾಜನ ಪತ್ನಿಯು, ಧರ್ಮಭೃತ್ಯನೂ ಪತಿಕನೂ ಕುಲಗೋಡಿಯೂ ಆದ ಒಬ್ಬ ಮುಸಲ್ಲಾನನ ತಂಗಿಯೆಂಬ ಜನಾವಾದವು ಕಿವಿಗೆ ಬಿದ್ದು ದರಿಂದ ಆ ಬಡವಿಯು ಅರ್ಥಮಾರ್ಥಸತ್ಯಂತೆಯೇ ಆಗಿದ್ದಳು. ತನ್ನ ಅಣ್ಣನ ಹೇಡಿತನದಿಂದ ತನ್ನ ಪರಮಪೂಜ್ಯನಾದ ಪತಿದೇವನ ಮೇಲೆ ಬಂದ ಅವವಾದಕ್ಕಾಗಿಯೂ, ಆತನ ಶಂಭುವಾದ ಯಶಸ್ವಿಗೆ ಕಲಂಕವು ಹತ್ತಿದುದಕ್ಕಾಗಿಯೂ ಅವಳಿಗೆ ಅಶ್ವಂತದು: ಶುಪಾಗುತ್ತಿತ್ತು. ಈ ವಿಕಾರಗಳಿಂದ ಆ ಪತಿವ್ರತೀಯ ಹೃದಯದಲ್ಲಿ ಅಶ್ವಂತ ಮೇದನೆಯಾಗುತ್ತಿತ್ತು. ಆದರೆ ಇಂದು ಅವಳ ಮುಖವು ಉಜ್ಜಳವಾಯಿತು. ಮುಳ್ಳಾಗಿ ಹೋದ ತೌರಮನೆಯು ಅವಳಿಗೆ ದೊರೆಯಿತು. ಅವಳ ಅಣ್ಣನು ಮುಸಲ್ಲಾನರ ಪಕ್ಷವನ್ನು ಬಿಟ್ಟು ಮರಣಿರ ಪಕ್ಷವನ್ನು ಸ್ವೀಕರಿಸಿದನು; ಇಷ್ಟೇ ಅಲ್ಲ; ಪಶ್ಚಾತ್ತಾಪದಿಂದ ದಗ್ಧನಾಗಿ ಮುಂದಿನ ಆಯುಷ್ಯವನ್ನೆಲ್ಲ ಮಹಾರಾಷ್ಟ್ರದ ಸೇವೆಯಲ್ಲಿ ಕಳೆಯವಂತೆ ಪ್ರತಿಜ್ಞೆಯನ್ನು ಮಾಡಿದನು; ಪತಿತನಾದ ನನ್ನನ್ನು ಉದ್ದಾರ ಮಾಡಿರೆಂದು ಹಿಂದೂಧರ್ಮದ ಉದ್ದಾರಕರನ್ನು ಮರೆಹೋಕ್ಕಾನು. ಅಂದ ಮೇಲೆ ಅವಳಿಗೆ ಆನಂದವಾಗದೆ ಏನು ?

ಸಯಿಂಬಾಲಿಯ ತನ್ನ ಅಣ್ಣನ ಮಗನಾವ ಮಹಾದಾಚಿಯ ಚಾತುಯ್ಯ ವನ್ನು ಹೊಗಳಿದಳು. ಇಂದಿನ ವರಿಗೆ ಜಾತಿಭ್ರಷ್ಟನ ಪುಗನೆಂಬ ಕಾರಣದಿಂದ ಆತನನ್ನು ಅವಳು ತನ್ನ ಹತ್ತೆರ ಕರೆದಿದ್ದಳ್ಲ. ಜೀಜಾಬಾಲಿಯು ನಿಂಬಾಳಕರರ ಮೇಲೆ ಶ್ರೀತಿಮಾಡತ್ತಿದ್ದಳು; ಶಿವಾಚಿಯಾದರೂ ಅವರ ವಿಷಯವಾಗಿ ಸಹಾನುಭೂತಿಯಳ್ಳಿವನಾಗಿದ್ದನು; ತನ್ನ ಅಣ್ಣನ ಮಗನಿಗೆ ಸಾಹಾರ್ಯಮಾಡಬೇಕೆಂದು ಸಯಿಂಬಾಲಿಗಾದರೂ ಉತ್ಸರ್ಕಕೆಯಿತ್ತು. ಆದರೂ ಲೋಕಾಫಾರಾದದ ಹೆದರಕೆಯಿಂದ ಅವರು, ಬಜಾಚಿಯು ತಮ್ಮನೆನೆಂದು ಬಹಿರಂಗವಾಗಿ ನುಡಿಯುವಂತಿದ್ದಿಲ್ಲ. ಅವರೆಲ್ಲರೂ ನಿಂಬಾಳಕರನನ್ನು ಮೇಲಿಂದ ಮೇಲೆ ಪರಾಮರ್ಶಿಸುತ್ತಿದ್ದರು. ಆದರೆ—ಆದರೇನು? ಆ ಪರಾಮರ್ಶದಲ್ಲಿ ಒಂದು ಆದರೆ ಇತ್ತು! ಆ ಪರಾಮರ್ಶನದಲ್ಲಿ ಪ್ರೀಮವಿತ್ತು; ಆದರೆ ಅದು ಗುಪ್ತವಾಗಿತ್ತು ಆ ಸಂಬಂಧದಲ್ಲಿ ಮಮತ್ವವಿತ್ತು; ಆದರೆ ಅದು ಅವೃತ್ತವಾಗಿತ್ತು; ಆ ಬಾಂಧವದಲ್ಲಿ ಅಂತಹಕರಣವಿತ್ತು; ಆದರೆ ಅದು ಅಸ್ವರ್ಪಿವಾಗಿತ್ತು. ಆದರೆ ಈಗ ಬಹಿರಂಗವಾಗಿಯೂ ಸ್ವಷ್ಟವಾಗಿಯೂ ನಿಂಬಾಳಕರನು ನಮ್ಮವನೆಂದು ಹೇಳುವ ಹೊತ್ತು ಜಂಡಿತ್ತು. ಅದುದರಿಂದ ಸಯಿಂಬಾಲಿಯ ಮನಸ್ಸು ಪ್ರಪೂಲವಾಗಿತ್ತು.

ಮಹಾದಾಚಿಯ ಶ್ರೀವೇಷದಿಂದ ಜನರೆಲ್ಲರೂ ಹೇಗೆ ಹೋಸಹೋದರು? ಖಾನನೂ ಆತನ ಸ್ವರ್ಗಿಕರೂ ಅವರನ್ನು ನೋಡಿ ಹೇಗೆ ಹೋಂತಾದರು? ಪ್ರತಿಕೊಲಪರಿಸಿತಿಗೆ ಧೈರ್ಯದಿ-ದ ಎಡಗೊಂಟ್ಯು ಮಹಾದಾಚಿಯು ತನ್ನ ತಂದೆಯ ಮನಸ್ಸನ್ನು ಹೇಗೆ ತಿರುಗಿಸಿದನು? ಈ ಸಂಗತಿಗಳನ್ನು ತಾನಾಚಿಯು ಜೀಜಾಬಾಲಿಯು ಮುಂದೆ ಬಣ್ಣಿಸಿ ಹೇಳುತ್ತಿದ್ದನು ಮಹಾದಾಚಿಯು ನಾಚಿಕೆಯಿಂದ ಮುಶುವನ್ನು ತಗ್ಗಿಸಿದನು. ಆದರೆ ಸಯಿಂಬಾಲಿಗೆ ಇದನ್ನೆಲ್ಲ ಕೇಳಿ ಬಹಳ ಕೌಶಲಕವಾಯಿತ್ತು. ಜೀಜಾಬಾಲಿಯು ಮಹಾದಾಚಿಯನ್ನು ಸಮಾಪದಲ್ಲಿ ಕುಳ್ಳಿರಿಸಿಕೊಡು ಪ್ರೀಮದಿಂದ ಬೆಂಬಣ್ಣು ತಡವರಿಸುತ್ತಿದ್ದಳು. ಸಯಿಂಬಾಲಿಯೂ ಆತನನ್ನು ಪ್ರೀಮದಿಂದ ಮುದ್ದಿಸಿದಳು. ಆತನ ಮೇಲೆ ಎಲ್ಲರೂ ಬಹಳ ಶ್ರೀತಿಮಾಡಿದರು. ಶಿವಾಚಿಯೂ ಬಜಾಚಿಯೂ ಬಂದೊಡನೆಯೇ ಸಯಿಂಬಾಲಿಯು. ಪಂಚಾರತ್ನಿಯನ್ನು ಬೇಗವಳು, ಒಬ್ಬನು ರತ್ನಿಯು; ಇನ್ನೊಬ್ಬನು ಅಣ್ಣನು! ಒಬ್ಬನು ದೇವರಂತೆ ಶಾಂತನು; ಇನ್ನೊಬ್ಬನು ತನ್ನ ಪತಿಕವರ್ತನದಿಂದ ಲಜ್ಜಿತನಾದವನು! ತನ್ನ ಪತಿತರರ್ಥನಕ್ಕಾಗಿ ತು.ಯು ತನ್ನನ್ನು ತಿರಸ್ಯಾರಿಸುವಳೋ

పనో ఎంబ కెల్పనేయింద క్షేభ్రనాద బజాజియు సయించాయియు కెట్టా క్షేదింద శాంతనాదను. ఆ అణ్ణ తంగియదు పరస్పరన్న నోడిదొడ నేయే హదినైదు వరుషగళ హిందిన సుఖుడు: ఖద ప్రసంగగళు అవరిభ్ర రిగూ నెనపాడవు. సయించాయియు స్మీముమయుముఖవన్న నోడి దొడనేయే బజాజిగే హేళకొడదష్ట్య ఆనందవాయితు. తన్న తంగియు తివాచి మహారాజనిగే శోభిసువంతేయే శాంతేయూ ఉదారస్ఫుభావద వళ్లా ఆగిద్దా ఖీందు అవనిగే మనపరికేయాయితు.

పంచారతియు ముగిద కూడలే తివాచియూ బజాజియూ జీజాబా యిగే నమస్కరిసిదరు. హిందుస్త్రానద స్పూరాళ్ళుసంస్త్రాపకనన్న హదిద వీరమాతెయ యోగ్యతేయన్నెష్ట్య బణ్ణిసబేఁకు? బజాజియు అత్యంత నమ్మభావదింద జీజాబాయియన్న వందిసి మోగవన్న తగ్గిసి నింతుకొండను. జీజాబాయియ తేజస్సు అత్యంతప్రథిదవాగిత్తు. యావ మను ష్ట్యను ఆకేయ ముండే బందరా స్పూక్షవన్న మరితు నమ్మనాగుత్తిద్దను.

జీజాబాయిః - బజాజే, కుళతుకోళ్లిరి. సంకోచపదువ కార ణవిల్ల; నీవు ననగే పరకియిరల్ల; ననగే తివాచియు హేగో హాగే నీవు!

ఈ వాక్యవన్న కేళిదొడనేయే బజాజియ కంఠవ సఘ్నదితవా యితు. రుధ్భ కంఠదింద ఆతను మాతనాడిదను— “ మాత్కుగళే, ఇదు తన్న జీదాయ్వాను. ఇంద్రన ఐరావతకూళ శ్వామభట్టుర తట్టువిగూ ఎల్లియ సామ్య! తన్న వీయుదింద మహారాష్ట్రవన్న మసలాన్నర ఆత్మా జారదింద తప్సిసి స్పూతంత్రగోళసలు యత్థిసుత్తిరున తివాచిగూ, యఃక శ్రీతవాద ధనలాభకౌగి తన్న ప్రశ్నవాద ధమ్యదింద పరాష్ట్రత్తునాద మహాపాపియాద ఈ యవననిగూ ఎల్లియ హోలిశే!! తమ్మ వీరపుత్రను ఇడీరాష్ట్యద సంసారవన్న నివిష్టవాగి సాగసున భారవన్న హోత్తు కేండిద్దానే; ఆదరి ముఖిణ్ణనాద ఈ బజాజియు ఒబ్బ పాపిష్టేయ మోకషాలదల్లి సిలుకి స్పుంత హండిరునుక్కుళన్న కూడ మరితు బట్టిద్దానే!”

బకాబియ కణ్ణుల్లి లగింద ఒండే సమనే అక్కుగళు సురయుక్కి ద్దువు. ఇదన్న నోడి జీజాబాయియు మాతనాడఖుః — బజాజే,

ಮಿಂಚಿಹೋದ ಮಾಡಿಗೆ ಚಿಂತಿಸಿ ಫಲವೇನು ? ಹಿಂದೂಧರ್ಮದ ವಿಷಯದಲ್ಲಿ ನಿಮ್ಮಲ್ಲಿದ್ದ ಪ್ರೇಮವು ಇನ್ನೂ ಲುಪ್ತವಾಗಿಲ್ಲ; ಆದುದರಿಂದ ಈಗಲಾದರೂ ನಿಮಗೆ ಸುಬುದ್ಧಿಯು ಹುಟ್ಟಿತು. ನಿಮ್ಮ ತಂಗಿಯ ಹೊಟ್ಟಿಯಿಂದ ಭೋಸಲೇ ಮನೆತನದ ಕುಲದೀಪಕನು ಜನ್ಮಿಸತಕ್ಕವೇನಿದ್ದಾನೆ. ಆತನು ಹಿಂದೂಧರ್ಮದ ಮೇಲೆ ಅತ್ಯಂತನಿಷ್ಠೆಯುಳ್ಳವಾಗುವನು. ಯಾಕಂದರೆ, ಆತನು ಹುಟ್ಟುವ ಪೂರ್ವದಲ್ಲಿಯೇ ಮಾತ್ರವಂತವು ಪಿತ್ರರಂತದಂತೆ ಧರ್ಮಪರಾಯಣವಾಗುತ್ತು. ಲಿದೆ. ನೀವು ಸಯಾಬಾಯಿಯಾ ಅಣ್ಣಂದಿರಲ್ಲವೇ ? ಆದುದರಿಂದ ನಿಮ್ಮ ನನಗೆ ಪರಕೀಯರಲ್ಲ; ನೀವೂ ಶಿವಬಾನೂ ಕೂಡಿಯೇ ಯಾದ್ದು ಮೂಡಿದರೆ ಹಾ ರಾ ಅನ್ನವದರೂಳಗಾಗಿ ಮಹಾರಾಷ್ಟ್ರವು ಸ್ವತಂತ್ರವಾಗುವದು ! ಮತ್ತು ಹಿಂದೂ ಧರ್ಮದ ಸ್ವರೂಪವು ಉಜ್ಜುಲವಾಗುವದು ! ಈಗ ನಡೆದಿರುವ ಧರ್ಮಚ್ಛೇಳವೂ, ಗೋಬ್ರಾಹೃತ್ಯಾರ ಕೊಲೆಯೂ ನಿಂತಹೋಗಿ ಮಹಾರಾಷ್ಟ್ರದ ದಾಸ್ಯವು ಮುಗಿದು ಹೋಗಬೇಕೆಂದು ಪ್ರಭುವಿನ ಅಪೇಕ್ಷೆಯೇ ಇದೆ ! ಆದುದರಿಂದಲೇ ಆ ಪ್ರಭುವು ಸತ್ಯಕ್ವವನ್ನು ಸೇರಬೇಕೆಂಬ ಬುದ್ಧಿಯನ್ನು ನಿಮಗೆ ಕೊಟ್ಟಿನು. ನಿಮ್ಮನ್ನು ಪ್ರಭುವೇ ನನ್ನೊಳಗೆ ತಂದುಬಿಟ್ಟಿನು ! ಬಜಾಜೀ, ಈ ಕಾರ್ಯವು ನಿಮ್ಮಂತಹರ ಧೈಯವನ್ನೇ ಅವಲಂಬಿಸಿದೆ. ಶಿವಬಾನು ನಿಮಿತ್ತಮಾತ್ರವಾಗಿದ್ದಾನೆ ! ”

ಬಜಾಜಿಯು ಗದ್ದಿತನಾಗಿ ಮಾತಾಡಿದನು. “ ಮಾತ್ರತ್ವಿಗಳೇ, ನಾನು ಪತಿತನು; ನಾನು ತಮಗೆ ಶರಣ ಬಂದಿದ್ದೇನೆ. ನನ್ನನ್ನ ಉದ್ಧಾರವಾಡಿರಿ. ನರಕದ ಹಾದಿಯಿಂದ ತಿರುಗಿಸಿ ನನ್ನನ್ನ ತಮ್ಮೊಳಗೆ ಕರೆದುಕೊಳ್ಳಿ. ತಾವು ಪರಮೇಶ್ವರನ ಅವತಾರವಾಗಿದ್ದೀರಿ. ”

ಬಜಾಜಿಯು ಬಜಾಜಿಯನ್ನು ಸಮಾಧಾನಗೊಳಿಸುತ್ತ ಮಾತನಾಡಿ. ದಳು:—ನಾವೂ ನೀವೂ ಒಂದೇ ! ಈ ಧರ್ಮವರಷದ ಸ್ವತಂತ್ರ್ಯಕ್ಕೊಳ್ಳೇಸ್ವರ ನಮ್ಮ ಜೀವವು ತಳಮುಳಸುತ್ತಿದೆ. ಹಿಂದೂ ಧರ್ಮದ ವಿಜಯಕ್ಕೊಳ್ಳೇಸ್ವರವಾಗಿ ನಿಮ್ಮ ಹೃದಯವು ಹೊಗಾಡುತ್ತಿಲಿದೆ. ನಿಮ್ಮ ಲಿಯೂ ಇದೇ ಭಾವನೆಯು ಉತ್ಪನ್ನವಾಗಿದ್ದರೆ ನಾವೂ ನೀವೂ ಒಂದೇ ! ಪತಿತನಾರು, ಪಾವನನಾರು ? ಭಾರತಮಾತೆಯು ಸ್ವತಂತ್ರಾಗಬೇಕೆಂದು ಯಾವನು ಇಚ್ಛಿಸುವನೋ, ಮತ್ತು ಅದಕ್ಕೊಳ್ಳುವವಾಗಿಯೇ ಯಾವನು ತನ್ನ ಪ್ರಾಣವನ್ನು ಕೂಡ ಕಳಿದುಕೊಳ್ಳಲು ಸಿದ್ಧನಾಗುವನೋ ಅವನೇ ನಿಜವಾದ ಪಾವನನು ! ಅಂತಹನು ಶಿವಾಚಿಯ ಆಕ್ರ-

ಯದ್ವಿಷ್ಠಿರೂ ಸೂ, ಇಲ್ಲವಿಷ್ಠಿರೂ ಸರಿ ! ! ಹಿಂದೊಳ್ಳಬುವು ಮೊದಲಿ ನಂತರೀ ಉಪ್ಪುಲವಾಗಲೆಂದೂ ಜಗತ್ತಿನಲ್ಲಿಲ್ಲ ಅದರ ಜಯಭೇರಿಯು ನಿನಾದಿತ ವಾಗಲೆಂದೂ ಯಾವನು ಮನಃಪೂರ್ವಕವಾಗಿ ಇಚ್ಛಿಸುತ್ತಾನೋ, ಮತ್ತು ಆ ಕೆಲಸಕೊಂಡಿಸುತ್ತರ ಯಾವನು ತನ್ನ ತನುಮನೋಧಿಗಳನ್ನು ಸಮರ್ಪಿಸುತ್ತಾನೋ ಅವನೇ ಹಿಂದುವು ! ಅಂತಹನ ತಲೆಯಲ್ಲಿ ತಿಳಿಯಿಷ್ಠಿರೂ ಸರಿಯೇ, ಇಲ್ಲವಿಷ್ಠಿರೂ ಸರಿಯೇ ! ನಿಮ್ಮ ಲೀಯೂ ಇದೇ ಪ್ರಕಾರದ ಭಾವನೆಗಳಿಷ್ಠಿರೈ ನಿವೂ ಹಿಂದುಗಳೇ; ನಿವೂ ಪಾವನರೇ ! ಆ ಮೇಲೆ ನಿಮಗೆ ಪತಿತರಿಂದು ಯಾರು ಅನ್ನವರು? ನಾವು ಇದೇ ದೇಶದವ್ಯಾಯೇ ಹುಟ್ಟಿದೆನು; ನಮ್ಮ ಪೂರ್ವಜರೂ ಇಲ್ಲಿಯವರೇ; ನಾವು ಒಂದೇ ವಿಧದ ಕಥಿಗಳನ್ನು ಕೇಳಿಟ್ಟೇನೆ; ಆ ರಾಸುಕೃಷ್ಣರನ್ನೇ ನಾವು ದೊಡ್ಡವರಿಂದು ತಿಳಿಯುತ್ತೇನೇ; ಅಂವ ಮೇಲೆ ನಾವು ಒಂದೇ ಅಲ್ಲವೇ? ಬಜಾಜೀ, ಈ ಹಿಂದುಸ್ಥಾನವು ನಿಮ್ಮದೆಂದು ತಿಳಿಯುತ್ತಿರೋ ಇಲ್ಲವೋ? ಹಿಂದೊಳ್ಳಬುವೇ ನಿಜವಾದ ಧರ್ಮವೆಂದು ನಿಮ್ಮ ಭಾವನೆಯಿವೆಯೋ ಇಲ್ಲವೋ? ನಿಮ್ಮ ದೇಶಕ್ಕಾಗಿಯೂ ನಿಮ್ಮ ಧರ್ಮಕ್ಕಾಗಿಯೂ ಬೇಕಾದ ರೀತಿಯಿಂದ ಸ್ವಾರ್ಥತಾಗಮಾಡಲು ನಿವೈ ಸಿದ್ಧಿರಿಯಿರೋ ಇಲ್ಲವೋ? ”

ಬಜಾಜಿಯು ಜೆಜಾಬಾಯಿಯ ಪಾದಗಳ ಮೇಲೆ ಕರ್ಯಾನ್ವಯಿಸ್ಟ್ರಿ ಮಾತನಾಡಿದನು:—“ಮಾತೃತ್ವೀಗಳೇ, ತಾವು ಈ ದಾಸನನ್ನು ಬೇಕಾದ ರೀತಿಯಿಂದ ವರೇಷ್ಟಿಸಿರಿ. ದೇಶಕಾರ್ಯಕ್ಕಾಗಿಯೂ ಧರ್ಮಕಾರ್ಯಕ್ಕೊಂಡಿಸುತ್ತರವಾಗಿಯೂ ತಾವು ಹೇಳಿದ ರೀತಿಯಿಂದ ದೇಹವನ್ನು ಸವಿಸಲು ನಾನು ಸಿದ್ಧಿಸಿದ್ದೇನೆ.” ಜೆಜಾಬಾಯಿಯು ಬಜಾಜಿಯ ಮೇಲೆ ಕರ್ಯಾನ್ವಯಿಸುತ್ತ ಅವನ ಪ್ರಶ್ನಾಯೆನ್ನು ಮಾಡಿದೆ; ಮತ್ತು ಶಿವಾಜಿಯ ಕಡೆಗೆ ತಿರುಗಿ ಹೇಗೆ ಹೇಳಿದಳು. “ಶಿವಬಾ, ಬಜಾಜಿಯು ನಿಜವಾದ ಹಿಂದುವೂ. ನಿಜವಾದ ಮರಾಠಿನೂ ಆಗಿದ್ದಾನೆಂದು ಮಾರಾಷ್ಟ್ರಕ್ಕೆಲ್ಲ ಸಾಂ ಹೇಳು ”

ಆದರೆ ಈ ಕೆಲಸವು ಬಹಳ ಕರಿನವಾಗಿತ್ತು. ಶಿವಾಜಿಯ ವಸನೆಯವ ರೀಲ್ಲರೂ ಬಜಾಜಿಯು ಹಿಂದುವೇ ಆಗಿದ್ದಾನೆಂದು ಅಭಿಪೂರ್ಯಪಟ್ಟರು. ಶಿವಾಜಿಯ ಏತಾರೂ, ನಿದ್ರಾಂಸರೂ ನಿಸ್ಪೃಹಿಗಳೂ ಆದ ಅನೇಕಹಿಂದುಗಳೂ ‘ಧರ್ಮಕ್ಕಾಗಿ ಸರ್ವಸ್ವವನನ್ನೂ ಪರಿತ್ಯಜಿಸಲು ಸಿದ್ಧಿನಾಡವನು ಹಿಂದುವೇ.’ ಎಂದು ಸ್ವಷ್ಟವಾಗಿ ಹೇಳಿದರು. ಆದರೆ ಪ್ರತಿಯೊಂದು ದೇಶದಲ್ಲಿಯೂ ಪ್ರತಿಯೊಂದು ಸಮಾಜದಲ್ಲಿಯೂ ದಾಂಭಿಕರು ತುಂಬಿಕೊಂಡಿರುವ

ದ್ವೈ; ಅವರಿಗೆ ಈ ವಿಚಾರವು ಸಮೃತವಾಗಲಿಲ್ಲ. ರಾಜನು ಧರ್ಮದ ವಿಷಯ ದಲ್ಲಿ ತಿಲಮಾತ್ರಪೂ ಕರ್ಯಾಹಾಕತಕುಗ್ಗಿದಲ್ಲವೇಂದು ಅವರು ಅನ್ನಲಾರಂಭಿಸಿದರು. ಬಜಾಜಿಯು ಒಮ್ಮೆ ಕುಲಗೆಟ್ಟಿದ್ದಾನೆ; ಎಂದುದೇಲೆ ತೀರಿಹೋಯಿತು; ಅವನು ಮತ್ತೆ ಎಂದೂ ಹಿಂದುವಾಗಲಾರನು. ಆದುದರಿಂದ ಹಿಂದೂಧರ್ಮಕ್ಕಾಗಿ ಪ್ರಾಣಕ್ಕೆಟ್ಟಿರು ಆತನು ಜಾತಿಭ್ರಷ್ಟನೇ! ಅವವಿಶ್ರನೇ! ಎಂದು ಈ ಕಿಷ್ಟರು ಅನ್ನಲಾರಂಭಿಸಿದರು. ಬಜಾಜಿಯನ್ನು ಹಿಂದೂವನಾಗಿ ಮಾಡಿಕೊಳ್ಳಬೇಕೆಂಬ ಹಟಪು ಶಿವಾಜಿಗೆ ತಕ್ಕುದಲ್ಲವೇಂದು ಇವರು ಮಾತಾಡುತ್ತಿದ್ದರು. ಹಿಂದೂ ಧರ್ಮದ ಉದಾರ, ಹಿಂದುಸ್ಥಾನದ ಸ್ವರಾಜ್ಯಸ್ಥಾಪನೆ ಎಂಬ ಈ ಅಧ್ಯಕ್ಷವಾದ ಉದ್ದೇಶಗಳನ್ನು ಮುಂದೆ ಮಾಡಿ ಶಿವಾಜಿಯು ಧರ್ಮವನನ್ನು ಕೆಡಿಸುತ್ತಿರುವ ನೇಂದು ಈ ಒಕ್ಕಾನಿಗಳು ಜನರಿಗೆ ಉಪದೇಶಮಾಡತ್ತೊಡಗಿದರು. ಕೃಷ್ಣಜೀ ಪಂತ ಮತ್ತು ಶಿವರಾಮ ಮಹಾದೇವ ಎಂಬ ಇಬ್ಬರು ದಾಂಭಿಕಬ್ರಾಹ್ಮಣರು ಈ ಅಭಿಮಾನಿಗಳ ಮುಂದಾಳುತನವನನ್ನು ವಹಿಸಿದರು. ಇವರ ಪ್ರತಾಪದಿಂದ ಭಾವಿಕಜನರ ಮನಸ್ಸುಗಳು ಚಂಚಲವಾದುವು. “ಶಿವಾಜಿಯ ಪಕ್ಷವನನ್ನು ಬಿಟ್ಟು ಬಿಡಿ; ಯಾಕಂದರೆ, ಅವನು ಧರ್ಮವನನ್ನು ಕೆಡಿಸಲಾರಂಭಿಸಿರುವನು.” ಎಂದು ಇವರು ಬೊಗಳುಳಾರಂಭಿಸಿದರು.

ಶಿವಾಜಿಗೂ ಜಿಜಾಬಾಯಿಗೂ ಮಹಾಸಂಕಂಬಿಪು ಪ್ರಾಪ್ತವಾಯಿತು. ಹಿಂದು ಸ್ಥಾನದ ಮೇಲೆ ಈ ಸಂಕಂಬಿದಿಂದ ದುಷ್ಪರಿಜಾಮವಾಗುವಂದೋ ಏನೋ ಎಂಬ ಭೀತಿಯು ಅವರಲ್ಲಿ ಉತ್ಪನ್ನವಾಯಿತು. ಯಾಕಂದರೆ ಜನಸಮಾಜದ ಮನಃ ಪ್ರಭಾವವು ಒಮ್ಮೆ ತಿರುಗಬಿಟ್ಟರೆ ಸ್ವರಾಜ್ಯವೈಕ್ಕದ ಬೇರೆ ಒಣಿಗ ಹೋಗುವುದೆಂಬುದು ಅವರಿಗೆ ಗೂತ್ತಿತ್ತು. ಆದರೆ ಇಂತಹ ಪೋಳ್ಳೆ ಲೋಕಪ್ರಿಯತೆ ಗಾಗಿ ಇವರು ತಮ್ಮ ಮಾತನ್ನು ಮುರಿಯಲಿಲ್ಲ. ಆದುದರಿಂದಲೇ ಅವರು ಈಗಲೂ ದೃವಿಪುರುಷರೆಂದು ತಿಳಿಯಲ್ಪಡುತ್ತಾರೆ.

ಕೃಷ್ಣಜೀಪಂತನೂ ಶಿವರಾಮ ಮಹಾದೇವನೂ ಹಿಂದು ಮುಂದು ವಿಚಾರಮಾಡದ ತಮ್ಮ ಸ್ವಂತದ ಪ್ರತಿಷ್ಠಿಗಾಗಿ ಸ್ವರಾಜ್ಯದ ಮೇಲೆ ನಿಷ್ಘಾರಣವಾಗಿ ಗಡೆಯನ್ನು ಎತ್ತಿದರು. ಜನರ ಮನಸ್ಸನ್ನು ಕಲುಷಿತವಾಗಿ ಮಾಡಿ ತೀರೀಕರಂಗಾಪ್ರವಾಹವು ನಿಮ್ಮ ನಿರುದ್ದಮಾಗಿ ಹರಿಯಬಂತೆ ಮಾಡುವೆನೆ; ಆದುದರಿಂದ ನಿಮ್ಮ ಸ್ವರಾಜ್ಯದ ಕಲ್ಪನೆಯನ್ನು ಪೂರ್ಣವಾಗಿ ಮರೆತುಬಿಡಿ; ಈ

ಪ್ರಕಾರವಾಗಿ ಆ ನೀಚರು ಶಿವಾಜಿಯನ್ನು ಕೂಡ ಬೆದರಿಸುವ ಯತ್ನ ಮಾಡತೋಡಿದರು. ಅದರೆ ಆ ಮಹಾರಾಷ್ಟ್ರನು ಹೀಗೆ ಉತ್ತರಕೊಟ್ಟಿನು. “ಮಹಾರಾಷ್ಟ್ರವು ಸ್ವತಂತ್ರವಾಗಬೇಕೆಂಬುದು ಪ್ರಭುವಿನ ಇಚ್ಛೆಯಾಗಿದೆ; ನಾನು ನಿಮಿತ್ತಮಾತ್ರವಾಗಿದ್ದೇನೆ. ನನ್ನ ಉಪ್ಪಿನಿಂದ ಬಜಾಜಿಯು ಹಿಂದು ವಾಗಿದ್ದಾನೆ. ಯಾಕೆಂದರೆ ಹಿಂದೂಧರ್ಮದ ಉದ್ದಾರಕಾಗಿ ಆತನ ಮನಸ್ಸು ತಳಮಳಸುತ್ತಿದೆ. ಹಿಂದೂಸಾಧನಕ್ಕೆ ಸ್ವಾತಂತ್ರ್ಯವನ್ನುಂಟುಮಾಡಬೇಕೆಂಱುದೇ ಆತನಿಗೆ ನಿದಿಧ್ಯಾಸವಾಗಿದೆ. ಆದುದರಿಂದ ಆತನು ನಿಜವಾಗಿ ಹಿಂದೂ ಆಗಿದ್ದಾನೆ.

ಧರ್ಮಭ್ರಷ್ಟನವರ (?) ಈ ಉತ್ತರವನ್ನು ಕೇಳ ಕೃಷ್ಣಜೀವಂತಮತ್ತು ಶಿವರಾಮ ಮಹಾದೇವ ಇವರಿಗೆ ಆತ್ಮಂತಸಂತಾಪವಾಯಿತು. ಇಂತಹ ಧರ್ಮಭ್ರಷ್ಟನಿಗೆ ಹೀಂದೂ ಧರ್ಮಸಂಸಾಧಕನಿಂದು ಕರೆಯುವುದಕ್ಕಿಂತ ಹೋಳಿಕುಣಿವೆಯ ದಿವಸ ಕರ್ಮರತನದಿಂದ ಶಂಖ ಹೊಡಿಯುವ ಮತ್ತು ಶ್ರಾವಣೀಯ ದಿವಸ ಹಂಚಿಗೆವನ್ನು ಕುಡಿಯುವ ನಮ್ಮಂತಹ ಬ್ರಹ್ಮಣರನ್ನು ಜನರು ಪಕೆ ಮುಂದಾಳುಗಳನ್ನಾಗಿ ಮಾಡಿಕೊಳ್ಳಬಾರದಿಂದು ಅವರಿಗೆ ಆಶ್ಚರ್ಯ ವಂಟಾಯಿತು! ಮಹಾರಾಷ್ಟ್ರದೇಶದ ಜಾಟಲ್ಯಾಜಾದ ಅಭಿಮಾನವು ನಮ್ಮಲ್ಲಿ ಇಲ್ಲದಿದ್ದರೂ, ಮಹಾರಾಷ್ಟ್ರದ ಸ್ವಾತಂತ್ರ್ಯಕೋರ್ನ್ನರ ನಾವು ಸರ್ವಸ್ವಕರ್ಮ ತಿಲಾಂಜಲಿಯನ್ನು ಕೊಡಲು ಹಿಂಡಿದ್ದರೂ, ದೇಹಿತವನ್ನು ಮುಂದೆ ಮಾಡಿ ಕೊಂಡು ಏನಕೇನವುಪ್ರಕಾರದಿಂದ ನಮ್ಮ ಗೋಪಾಳವನ್ನು ತುಂಬಿಕೊಳ್ಳಲೇ ಇದ್ದರೂ, ಬಜಾಜಿಯಂತಹ ಜಾತಿಭ್ರಷ್ಟನನ್ನು ಹಿಂದೂ ಧರ್ಮದಲ್ಲಿ ತೆಗೆದು ಕೊಳ್ಳಲ್ಪವ ಭಯಂಕರವಾದ ಭ್ರಷ್ಟಕಾರವನ್ನು ಮಾತ್ರ ನಿಕ್ಷಯವಾಗಿಯೂ ಮಾಡಲಾರೆನು. ಆದುದರಿಂದಲೇ ಮರಾಟರು ನಮ್ಮನ್ನು ಮುಂದಾಳುಗಳನ್ನಾಗಿ ಮಾಡಿಕೊಳ್ಳಬೇಕೆಂದು ನಮ್ಮ ಪ್ರಾಣಿಕಾರವಾದ ಮತವಿದೆ. ಎಂದು ಅವರು ಹೇಳುತ್ತಿದ್ದರು. ಮತ್ತು ಶಿವಾಜಿಯ ಧರ್ಮವನ್ನು ಕೆಡಿಸುತ್ತಾನಿಂದ ಪ್ರಬು ವಾದ ಸಿಂಹಗರ್ಜನಯನ್ನು ಎಲ್ಲ ಕಡೆಯಲ್ಲಿಯೂ ಮಾಡುತ್ತಿದ್ದರು.

ಕೃಷ್ಣಜೀವಂತನೂ ಶಿವರಾಮ ಮಹಾದೇವನೂ ಪ್ರಯತ್ನಪೂರ್ವಕ ವಾಗಿ ಒಂದು ಸಭೆಯನ್ನು ನೇರಿಸಿದರು. ಅದರಲ್ಲಿ ಅವರಿಬ್ಬರೂ ಹೇಳಿದುದೇ ನೆಂದರೆ—“ಎಲ್ಲಿ, ಧರ್ಮನಿಷ್ಠರಾದ ಮರಾಟರೇ, ಹಿಂದೂಸಾಧನದ ಸ್ವರಾಜ್ಯದ ಹೆಸರಿಫಿಂದ ಶಿವಾಜಿಯ ಧರ್ಮವನ್ನು ಅಶಿಖಾವಾಗಿ ಕೆಡಿಸುತ್ತಿದ್ದಾನೆ! ಒಮ್ಮೆ ಮುಸಲ್ಲಾನಾದ ಮನುಷ್ಯನು ಮತ್ತೆ ನಮ್ಮ ಪರಮಶ್ರೀಷ್ಟಿ ಹಿಂದೂಧರ್ಮ

ದ್ವಾರ್ಶಿ ಪ್ರಮೇಕ ಮಾಡಬಲ್ಲನೇ? ಶಿವಾಚಿಗೆ ಇದು ತಿಳಿಯುವದಿಲ್ಲವೆಂತಲ್ಲ; ಆದರೆ ಇದರಿಂದ ಅವನು ಸ್ವಾರ್ಥವನ್ನು ಸಾಧಿಸಿಕೊಳ್ಳಬೇಕಾಗಿದೆ. ತನ್ನ ಹೆಡತಿ ಇಲ್ಲಾಗಿ ನಾನು ಆಣ್ಣಿನನ್ನು ಆತನು ಹಿಂಂದುವನಾಗಿ ಮಾಡಬೇಕಾಗಿದೆ. ನಿಜವಾಗಿ ವಿಚಾರ ಮಾಡಿದರೆ, ಶಿವಾಚಿಯು ಬೀಗನು ಜಾತಿಭ್ರಷ್ಟನಾದೋಡನೆಯೇ ಶಿವಾಚಿಗೂ ನಾವು ಬಹಿಷ್ಮಾರವನ್ನು ಹಾಕಬೇಕಾಗಿತ್ತು. ಆದರೆ ಅವನು ಮಹಾರಾಷ್ಟ್ರದ ಸಲುವಾಗಿ ಮಾಡುತ್ತಿದ್ದ ಅಲ್ಲ ಸ್ಪೃಹ ಸೇವೆಯನ್ನು ಮನಸ್ಸಿನಲ್ಲಿ ತಂದು ನಾವು ಅತ್ಯು ಕಡೆಗೆ ದುರ್ಲಕ್ಷ್ಯಮಾಡಿದೆವು. ಆದರೆ ನಮ್ಮೆ ಜೀದಾಯ್ದ ದುರುಪ ಯೋಗ ಮಾಡಿಕೊಂಡು ಅವನು ಈಗ ಆ ಕುಲಗೇಡಿಯಾದ ಬಜಾಚಿಯಾನ್ನು ಹಿಂಂದುವನಾಗಿ ಮಾಡಬೇಕೆಂದು ಹವಣಿಸಿತ್ತಾನೆ. ಆ ಬಜಾಚಿಯು ಮುನ್ ಲಾಂಡನಾಗಿದ್ದಾನಷ್ಟೇ ಅಲ್ಲ; ಒಬ್ಬ ಮುಸಲ್ಲಾನ ಹೆಂಗಸನ್ನು ಮದುವೆಯಾಗಿ ಅವಳಿಂದ ಸೇಲಪು ದಿವಸಗಳ ವರಿಗೆ ಸುಸಾರವನ್ನೂ ಮಾಡಿದ್ದಾನೆ. ಇದೆಲ್ಲ ವನ್ನು ತಿಳಿದೂ ನಾವು ಇದಕ್ಕೆ ಸುಮ್ಮಿನಿದ್ದರೆ ನಾವೇ ನಮ್ಮ ಧರ್ಮವ ವನ್ನು ಹಾಳು ಮಾಡಿಕೊಂಡಂತಂತಾಗುವದು. ಆದುದಿಂದ ನಾವೆಲ್ಲರೂ ಕೂಡಿ ಶಿವಾಚಿಗೆ ಬಹಿಷ್ಮಾರವನ್ನು ಹಾಕೋಣ. ಮತ್ತು ಅವನ ಈ ಭ್ರಷ್ಟಕಾರದ ವರ್ತನವನ್ನು ತೀವ್ರವಾಗಿ ನಿರ್ಣೇಧಿಸೋಣ! ಶಿವಾಚಿಯು ಸೇಲಸಗಳಿಂದ ನೀವು ಮೋಹಿತರಾಗಬೇಡಿ. ಮೊದಲು ನಮುಗಾದರೂ ನಿಮ್ಮಂತೆಯೇ ಅವನ ವಿಷಯವಾಗಿ ಆದರಭಾವವಿತ್ತು; ಆದುದಿಂದ ಅವನ ಪಕ್ಷಕ್ಕೆ ಸೇರಿದ್ದೇವು; ಆದರೆ ಅವನ ಈ ಕೃತ್ಯದಿಂದ ನಮ್ಮ ಮನಸ್ಸಿಗೆ ಅವನ ಉದ್ದೇಶವು ಚೆನಾಗಿ ಗೊತ್ತಾಯಿತು. ಇನ್ನು ಮಂದಿ ನಾವು ಆತನ ಪಕ್ಷವನ್ನು ಬಿಟ್ಟುಬಿಡುವೆವು! ಇಂಥಹ ಧರ್ಮಭ್ರಷ್ಟತನದಿಂದ ಸ್ವರಾಜ್ಯವನ್ನು ಗಳಿಸುವುದು ನಮಗೆ ಬೇಡ! ಅವಕ್ಕಿಂತಲೂ ಮುಸಲ್ಲಾನರು ಆಧಿಪತ್ಯವೇ ನಮಗೆ ಒಳತು! ಮುಸಲ್ಲಾನರು ಹಿಂದೂಧರ್ಮದ ಮೇಲೆ ಒತ್ತಾಯ ಮಾಡುತ್ತಿದ್ದರೂ ಅವರು ಪರಕ್ಕಿಯರಾದುವರಿಂದ ಆದು ಕ್ಷಮ್ಯವೇಸಿಸುವುದು; ಆದರೆ ಈ ಮುರಾಟನು ಜನರೀಲ್ರರೂ ತನ್ನನ್ನು ದೊಡ್ಡವನೆಂದು ಭಾವಿಸುತ್ತಾರೆಂದು. ತಿಳಿದು, ಧರ್ಮದ ವಿಷಯದ್ವಾರಾ ಈ ತರದ ವ್ಯಾಖ್ಯಾಸವನ್ನುಂಟುಮಾಡುವುದು. ಅಕ್ಷಯಕರ್ತರಾಜೀಯವಾದ ಸಂಗತಿಯು! ಆಮದರಿಂದ ನಾವೆಲ್ಲರೂ ಇದನ್ನು ಸ್ವಷ್ಟವಾಗಿಯೂ ಕರೋರವಾಗಿಯೂ ನಿರ್ಣೇಧಿಸೋಣ; ಇಷ್ಟಾದರೂ ಶಿವಾಚಿಯು ತನ್ನ ಹಟವನ್ನು ಬಿಡಿದ್ದರೆ ನಾವೆಲ್ಲರೂ ಬಂದಾಗಿ ಮುಸಲ್ಲಾನರನ್ನು ಕೂಡಿಸೋಣ! ”

ಮೇಲಿನ ಭಾಷಣವು ಸಭೆಯೊಳಗಿನ ಬಹಳ ಜನಂಗೆ ರುಚಿಸಲಿಲ್ಲ. ಆವರೆ:

ಕೆಲವರು ಪ್ರತಿಷ್ಠಾ ಕಾಮಿಗಳಿಗೆ ಮಾತ್ರ ಈ ಇಬ್ಬರು ಬಾರುಹೃಣರು ಒಟ್ಟೀಯ ಧರ್ಮ ತೀವ್ರರೂ ಸೆಮಾಜಕ್ಕೆ ನಿಜವಾದ ಮುಂದಾಳುಗಳೂ ಆಗಿರುವರೆಂದು ತೋರಿತು. ಶಿವಾಚಿಯು ಮೇರುಪರ್ವತದಂತೆ ಶಾಂತನಾಗಿದ್ದಿನು. ಅವನು ಹತ್ತರವೇ 'ಇದರ ಪರಿಣಾಮವು ಹೇಗಾಗುವುದೋ?' ಎಂದು ಚಿಂತಿಸುತ್ತ ಜೊಬಾಯಿಯು ಕುಳಿತುಕೊಂಡಿದ್ದಳು. ಶಿವಾಚಿಯ ಮಿಶ್ರರು ಆ ಇಬ್ಬರ ಮೇಲೆಯೂ ಬುಕೆಳ ಕೋಪಿ ಸಿಕೋಂಡರು; ಮತ್ತು ಇಂತಹ ಫಾತುಕರು ತಮ್ಮ ದೇಶದಲ್ಲಿ ಹುಟ್ಟಿದುದಕ್ಕಾಗಿ ವ್ಯಾಸನಪಟ್ಟಿರು. 'ಮಹಾರಾಷ್ಟ್ರವು ಸ್ವತಂತ್ರವಾಗುವ ಕಾಲನ್ನು ಇನ್ನೂ ಸಮಿಂಬಿಸಿದೆಯೋ ಇಲ್ಲವೋ!' ಎಂಬುದಾಗಿ ಶಿವಾಚಿಗಾದರೂ ಒಂದುಹೃಣಕೊತ್ತು ಸಂಘರ್ಷಿಸುತ್ತಾಯಿತು. ಆದರೆ ಅಲ್ಲಾವಧಿಯಲ್ಲಿಯೇ ಅವನು ಅವರಿಬ್ಬರಿಗೂ ಉತ್ತರಕೊಡಲು ಸಿದ್ಧನಾದನು.

ಇಷ್ಟರಲ್ಲಿ ಕಾವಿಯ ಒಟ್ಟೀಯನ್ನು ಧರಿಸಿದ ಸುಂದರವೂ ತೇಜಸ್ವಿಯೂ ಆದ ಒಂದು ಮೂರ್ತಿಯು ಸಭೀಯನ್ನು ಪ್ರವೇಶಿಸಿತು. ಆ ಮೂರ್ತಿಯ ತೇಜಸ್ವಿನಿಂದ ಸಭೀಯೆಲ್ಲವೂ ಪ್ರಕಾಶಿತವಾಯಿತು. ಸರ್ವರೂ ಲಕ್ಷ್ಯಗೊಟ್ಟು ಆ ಮೂರ್ತಿಯನ್ನೇ ನೋಡತ್ತೊಡಗಿದರು.



“ಸಮರ್ಥಾಚಿಯಾ ಸೇವಕಾ ವಕ್ತ ಪಾಹೆ ।  
 ಅಸಾ ಸರ್ವ ಭೂಮಂಡಳಿ ಕೋಣ ಆಹೆ ॥  
 ಜಯಾಚ್ಚಿ ಲಿಲಾ ವರ್ಗಿತಿ ಲಂಕ ತಿನಹಿ ।  
 ನುಪೇಕ್ಷಾ ಕಡಾ ರಾಮದಾಸಾಭಿಮಾನಿ ॥  
 ಜಯ ಜಯ ರಘುವೀರ ಸಮರ್ಥ ! ॥

**ಅರ್ಥ:**—ಸಮಾಧಿಗಳಾವಾದಾಸರ ಹೀವಕರನ್ನು ಕೊಂಕೆಗಳ್ಲಿನಿಂದ ಸೋಡಲು ಈ ಭೂತವು ದೇಹದಲ್ಲಿ ರಾವಣನು ಸಮಾಧಿನಾಗುವನನು? ಮುಂತಿಳಿಕೆಗಳ ಜನರಿಂದಲೂ ಹೆಳಗಳಿಗಳಿಂತ್ರಿನ ರೀತಿಯಾಗುವನೂ, ರಾವಾದಾಸಾಭಿವಾಸಿಯೂ ಆದ ಪರವಾತ್ತನು ಭಕ್ತರನ್ನು ಎಂದೂ ಉಪಸ್ಥಿಗೆಸ್ವದಿಲ್ಲ.

ಉಚ್ಛರಿಸ್ತರದಿಂದ ಉಚ್ಛರಿಸಲ್ಪಟ್ಟ ಈ ಪ್ರಾರ್ಥಮಿಕಸ್ತೋತ್ರದಿಂದ ಸಮಾಧಿಯು ತಪ್ಪಿಸ್ಥಿವಾಯಿತು. ರಾಮದಾಸ ಸ್ವಾಮಿಗಳು ಇವರೇ ಎಂಬುದು ಎಲ್ಲರಿಗೂ ತಿಳಿದುಬಂತು! ರಾಮದಾಸಸ್ವಾಮಿಗಳ ಕೀರ್ತಿಯು ಆ ಕಾಲದಲ್ಲಿ ಹಿಂದುಸ್ವಾನದಲ್ಲಿಲ್ಲ ಕರಡಿತ್ತು. ಅವರ ಶಿಷ್ಯರು ಮಹಾರಾಷ್ಟ್ರದಲ್ಲಿಲ್ಲ ತಿರುಗಿ ಸಮಾಧಿಸಂಪ್ರದಾಯವನ್ನು ಮನೆ ಮನೆಯಲ್ಲಿಯೂ ಹೆಚ್ಚಿಸುತ್ತಿದ್ದರು. ರಾಮದಾಸರು ವಾಣಿಯು ಮಹಾರಾಷ್ಟ್ರದಲ್ಲಿಲ್ಲ ಸಂಚರಿಸುತ್ತಿತ್ತು. ರಾಮದಾಸರು ಮಹಾತ್ಮೆಯೆಂದು ಎಲ್ಲರೂ ತಿಳಿಯುತ್ತಿದ್ದರು. ಆದರೆ ಬಹುಜನರು ಅವರನ್ನು ಪ್ರತ್ಯಕ್ಷಣಾಗಿ ನೋಡಿದ್ದಿಲ್ಲ. ತಮ್ಮ ಕಾರ್ಯಕ್ರೆ ಸಾಹಾಯ್ಯವಾಗಬೇಕೆಂದು ರಾಮದಾಸರು ಮರಾಟರ ಮನಸ್ಸಿನಲ್ಲಿ ಸಿಜವಾದ ಹಿಂದೂಧರ್ಮದ ಮತ ಸ್ವಾತಂತ್ರ್ಯದ ಬೋಜವನ್ನು ಬಿಶ್ವವ ಕೆಲಸವನ್ನು ಕರೆಯ್ತಿಂದಿದ್ದಾರೆಂದು ಶಿವಾಜಿಯು ಕೇಳಿದ್ದನು. ಆದರೆ ಆತನು ರಾಮದಾಸಸ್ವಾಮಿಗಳನ್ನು ಪ್ರತ್ಯಕ್ಷಣಾಗಿ ನೋಡಿದ್ದಿಲ್ಲ. ಇಂದು ಆ ಯೋಗವು ಅನಾಯಾಸವಾಗಿಯೇ ಒದಗಿತು!

ಶಿವಾಚಿಯು ಮನಸ್ಸಮುದ್ರದಲ್ಲಿ ಆನಂದದ ಉಮೀರಿಗಳು ಏಳಲಾರಂಭಿಸಿದ್ದಿನು. ಅತ್ಯಂತಭಕ್ತಿಯೆಂದ ಅವನು ಸ್ವಾಮಿಗಳ ಪಾದಗಳಿಗೆ ಸಾಫ್ಯಾಂಗವಾಗಿ ಎರಗಿದನು. ಸ್ವಾಮಿಗಳಾದರೂ ಆತನನ್ನು ಬ್ರಜಿಸಿ ಅಪ್ರಕೊಂಡರು. ಮಹಾರಾಷ್ಟ್ರದ ಉದ್ದಾರಕ್ಷೋಸ್ಯರ ಪ್ರಯತ್ನಮಾಡುತ್ತಿರುವ ಮಹಾಪುರುಷರಿಬ್ಬರೂ ಪರಸ್ಪರ ಭೇಟಿಯಾದರು. ಆ ದೃಶ್ಯವನ್ನು ನೋಡಿ ಎಲ್ಲರೂ ಬೆರಗಾದರು. ಎಲ್ಲರೂ ಸ್ವಾಮಿಗಳ ಪದಕ್ರಮಲಗಳಿಗೆ ನಮಸ್ಪರಿಸಿದರು.

ಆನಂತರ ಸ್ವಾಮಿಗಳು ಉಪದೇಶಮಾಡಿದರು. “ನಮ್ಮ ಹಿಂದೂ ಧರ್ಮವು ಉದಾರವೂ ಉಪ್ಯಾಲವೂ ಆಗಿದೆ. ಮುಸಲ್ಮಾನರ ಆಧಿಪತ್ಯದಿಂದ ನಮ್ಮ ಧರ್ಮದಮೇಲೆ ಬಿದ್ದಿರುವ ಮಾಲಿನ್ಯವನ್ನು ತೊಳಿದುಬಿಡುವುದಕ್ಕಾಗಿಯೇ ಶಿವಾಚಿಯು ಅವಕರಿಸಿದ್ದಾನೆ! ಆತನ ಪ್ರಯತ್ನಕ್ಕೆ ಬೇಗನೇ ತಕ್ಕ ಫಲವು ದೊರೆಯನ್ನಾದು. ಮಹಾರಾಷ್ಟ್ರವು ಸ್ವಾತಂತ್ರ್ಯವಾಗುವುದು. ಬ್ರಾಹ್ಮಣಧರ್ಮವು

ಉಷ್ಣಲವಾಗುವುದು. ಬಾರಹ್ಯಣಾರು? ಹಿಂದೂಧರ್ಮದ ಮತ್ತು ಆರ್ಯಮಾತೆಯು ಉದ್ಧಾರಕಾಖಗಿ ಯಾವನ ಹೃದಯವು ತಳಪುಳಸುತ್ತದೆಯೋ, ಭರತವರ್ವವು ಪಾರತಂತ್ರಕ್ಕಿಂದ ನುಗ್ಗಾಗುತ್ತಿರುದನ್ನು ನೋಡಿ ಯಾವನ ಹೃದಯಕ್ಕೆ ಬಲ ವಾದ ವೇದನೀಯಂಗುತ್ತದೆಯೋ, ಹಿಂದುಸ್ಥಾನದೊಳಗಿನ ಪ್ರತಿಯೊಬ್ಬ, ಭಾರತೀಯನನ್ನು ತನ್ನಬಂಧುವೆಂದು ಯಾವನು ತಿಳಿಯುತ್ತಾನೆಯೋ, ಹಿಂದಕ್ಕೆ ಹಿಂದುಸ್ಥಾನದಲ್ಲಿ ಆಗಹೋದ ವೀರರೂ ಸಂತರೂ ತನ್ನವರೆಂದು ಯಾವನು ತಿಳಿಯುತ್ತಾನೆಯೋ, ತನ್ನ ಪ್ರಿಯದೇಶಕಾಗಿಯೂ ತನ್ನ ಸಹೇಳದರಿಗಾಗಿಯೂ ತನ್ನ ಪುರವಜರ ಕೀರ್ತಿಗೋಸ್ಮರವಾಗಿಯೂ ತನ್ನವರ ಉಷ್ಣಲವಾದ ಚರಿತ್ರೆಗೋ ಸ್ಮರವಾಗಿಯೂ ಯಾವನು ಆದರಭಾವವನನ್ನು ತಳೆದುಕೊಳ್ಳಲು ಸಿದ್ಧನಾಗುತ್ತಾನೆಯೋ, ಅವನೇ ನಿಜವಾದ ದೇಶಭಕ್ತನು. ಅವನೇ ನಿಜವಾದ ಹಿಂದುವು! ಅವನೇ ನಿಜವಾದ ಬಾರಹ್ಯಣನು! ಬಾರಹ್ಯಣರ ಹೊಟ್ಟೆಯಲ್ಲಿ ಹುಟ್ಟಿದ್ದರೂ ಸ್ವಾಫ್ರಣಕಾಗಿ ಸ್ವದೇಶಿಹವನನ್ನು ತಿರಸ್ಥಾನಸುವರವರು ಬಾರಹ್ಯಣರಲ್ಲ! ಅವರೇ ಮ್ಲೀಂಭರು! ಅವರೇ ಪತಿತರು! ಅವರನ್ನೇ ಸವಾಜದಿಂದ ಹೊರಡಾಡಿ! ಅವರಿಗೆ ಬಹಿಷಾಲ್ಯರವನನ್ನು ಹಾಕಿ! ವತ್ಸಾ, ಬಜಾಜೇ, ಹಿಂದೂಧರ್ಮದ ಉದ್ಧಾರಕಾಗಿಯೂ ಮಹಾರಾಷ್ಟ್ರದ ಸ್ವಾತಂತ್ರ್ಯಕಾಗಿಯೂ ನಿನ್ನ ಹೃದಯವು ತಳಮಳಸುತ್ತದೆ. ನೀನು ಹಿಂದುವು. ನೀನು ಹಾವನನು. ನಿನ್ನಿಂದ ದೇಶಸೇವೆಯೂ ಧರ್ಮಸೇವೆಯೂ ಫಲಿಸುವುದು. ಇದು ನನ್ನ ಪೂರ್ಣ ಆಶೀರ್ವಾದವು.”

“ಜಯ ಜಯ ರಘುವೀರ ಸಮರ್ಥ!” ಎಂದು ಎಲ್ಲರೂ ಸ್ವಾಮಿಗಳಿಂದ ದೊಡ್ಡ ದಸಿಯಿಂದ ಜಯಜಯಕಾರವನ್ನು ಮಾಡಿದರು! ಎಲ್ಲರೂ ನೋಡುತ್ತಿದ್ದಂತೆಯೇ ಸ್ವಾಮಿಗಳು ಅಲ್ಲಿಂದ ಮಾಯವಾಗಿ ಹೋದರು; ಅವರು ಹೇಗೆ ಎಲ್ಲಿಂದ ಹೋದರೆಂಬುದು ಕೆಲಹೊತ್ತಿನ ವರಿಗೆ ಯಾರಿಗೂ ತಿಳಿಯಲೇ ಇಲ್ಲ. ಯಾಕಂದರೆ ಜನರೆಲ್ಲರೂ ಅವರ ತೇಜಿಸ್ತಿಸಿಂದಲೂ ಭಾಷಣದಿಂದಲೂ ಮೋಹಿತರಾಗಿ ಮೈಮರಿಸಿದ್ದರು. ಆ ಮೇಲೆ ಸರ್ವರೂ ಮೊದಲಿನಂತೆ ಶಿವಾಜಿಮಹಾರಾಜನ ಜಯಜಯಕಾರವನನ್ನು ಮಾಡಿದರು.

ಕೃಷ್ಣಾ ಜೀವಂತನೂ, ಶಿವರಾಮ ಮಹಾದೇವನೂ ಯಾವಾಗಲೋ ಅಲ್ಲಿಂದ ಹೊರಟು ಹೋಗಿದ್ದರು. ಸ್ವಾಮಿಗಳು ಅವರ ಕಣಲ್ಲಿ ಒಳ್ಳೆಯ ಅಂಜನವನನ್ನು ಹಾಕಿದರು. ಆದರೂ ಅವರು ತಮ್ಮ ಹಟ್ಟಿವನನ್ನು ಬಿಡಬೇಕಷ್ಟೇ?

ಅನಂತರ ಶೀಫ್ರವಾಗಿಯೇ ವಿಧಿಪೂರ್ವಕವಾಗಿ ಬಜಾಜಿಯನ್ನು ಹಿಂದೆ ಧರ್ಮದಲ್ಲಿ ತೆಗೆದುಕೊಂಡರು! ರಾಮದಾಸರ ಆಶೀರ್ವಾದವು ಫಲದೂಪವಾಯಿತು. ಶುದ್ಧಿ—ಸಂಘಟನದಿಂದ ಪತಿತೋದಾಧಾರವಾಯಿತು! ಶಿವಾಜಿಮಹಾರಾ

ಜನ ಮೇಲೆ ಜನರ ಭಕ್ತಿಯು ಹೇಳುಗೊಂಡಿದ್ದರೂ ನಿಜ ವಾದ ರಹಸ್ಯವು ಶಿವಾಚಿಮಹಾರಾಜರಿಗೆ ಮಾತ್ರವೇ ಗೊತ್ತುಗಿಡೆಯಿಂದು ಎಲ್ಲರೂ ಅನ್ನಲಾರಂಭಿಸಿದರು. ಶಿವಾಚಿಮು ಹಿಂದೂಧರ್ಮದ ಉದಾರವಾದ ಮತ್ತು ವ್ಯಾಪಕವಾದ ನಿಜಸ್ವರೂಪವನ್ನು ಕೊಟ್ಟು ಬಜಾಬಿಮನ್ನು ಮತ್ತು ಹಿಂದೂಧರ್ಮದಲ್ಲಿ ತಂಗೆಕೂಳ್ಳುವುದಕ್ಕೆ ರಾಮದಾಸಸ್ವಾಮಿಗಳಂತಹ ಮಹಾತ್ಮರ ಸಮೃತಿಯು ದೂರಿತುದರಿಂದ ಸವಾಜಗಂಗೆಯು ಪ್ರಕ್ಷುಬ್ಧವಾಗಲಿಲ್ಲ. ಆದುದರಿಂದ ಶಿವಾಚಿಗೆ ‘ ಹಿಂದೂಧರ್ಮ ಸಾಫ ಪಕ್ಷ ’ ಎಂಬ ಪದ ವಿಯು ದೂರಿಯಿತು !

ಶಿವಾಚಿಮು ಪ್ರೇಮದಿಂದ ಎಲ್ಲ ಜನರಿಗೂ ಹೇಳಿದನು. “ನಾವೆಲ್ಲರೂ ಹಿಂದೂಗಳು! ನಾವೆಲ್ಲರೂ ಅಣ್ಣ ತಮ್ಮಂದಿರು! ನಮ್ಮ ದೇಶಕ್ಕಾಗಿ ಪ್ರೇಮದಿಂದ ನಮ್ಮ ದೃಢಯವನ್ನೇ ಅರ್ಪಿಸೋಣ; ಅಂದರೆ ಒಂದು ಕ್ಷಣಿವಾದರೂ ವಿಲಂಬವಾಗದೆ ನಮ್ಮ ದೇಶವು ಸ್ವತಂತ್ರವಾಗುವುದೋ ಅಂದೇ ಹಿಂದೂಧರ್ಮದ ಭಾಗವ್ಯಾಧಯಾದ ದಿವಸವು ! ಹಾಗಾದಾರೆ ಎಲ್ಲರೂ ಅನ್ನಿರಿ. ಜಯ ಜಯ ರಘುವೀರ ಸಮಭ್ರಂ ! ಜಯ ಜಯ ರಘು ವೀರ ಸಮಭ್ರಂ !!! ”

ಪ್ರಚಂಡವಾದ ನಿನಾದವು ಎಲ್ಲ ಕಡೆಯಲ್ಲಿಯೂ ವ್ಯಾಪಿಸಿತು. ಆ ನಿನಾದದಲ್ಲಿ ತೇವವೂ ಉತ್ತಂಂತವೂ ಆದ ಬಜಾಬಿಯ ಧ್ವನಿಯು ಸ್ವಷ್ಟವಾಗಿ ಕೇಳಿಸುತ್ತತ್ತು !



ಹದಿಮೂರನೆಯ ಪ್ರಕರಣ



ಕೊನೆಯ ಮಾತು



ಮು ಕಥಾನಕವು ಸಮಾಪ್ತವಾಯಿತು. ಆದರೆ, “ ಇದರ ಮುಂದೆ ಯಾವ ಯಾವ ಸಂಗತಿಗಳು ಜರುಗಿದ್ದವು ? ” ಎಂದು ವಾಚಕರು ಒಂದುವೇళೆ ಪ್ರಶ್ನ ಮಾಡಬಹುದು. ಆದುದರಿಂದ ಆ ಪ್ರಶ್ನೆಗೆ ಉತ್ತರವನ್ನು ಕೊಟ್ಟು ಅವರ ಅಪ್ಪಣಿಯನ್ನು ಪಡೆಯುವೇವು.

(ಗ) ಆ ಕಾಲವಲ್ಲಿ ಮುಸಲ್ಕಾನ್ ಬಾದಶಹರ ಅಂತಃಪುರದಲ್ಲಿ ನೀತಿಗೇ ವಿಶೇಷಮಂತ್ರವನ್ನು ಕೊಡದೆ, ವಿಲಾಸಸುಖದಲ್ಲಿ ಮಗ್ನಾಗಿರುವುದೇ ಆಯು ಷ್ಯಾದ ಸಾರ್ಥಕತೆಯಿಂದು ತಿಳಿಯುತ್ತಿದ್ದರು. ಈ ತಿಳಿವಳಿಕೆಯನ್ನನುಸರಿಸಿ ರೋಣನ ಬೀಗನುಳು ಬಾದಶಹನ ವಿಲಾಸಮಂವಿರದಲ್ಲಿ ಚೀವ ಹೋಗುವ ವರಿಗೂ ವಿಲಾಸಸುಖವನ್ನು ಉಪಭೋಗಿಸುತ್ತಿದ್ದಳು.

(ಅ) ಶಿವಾಚಿಯ ಮೇಲಿನ ಮುಯ್ಯವನ್ನು ತೀರಿಕೊಳ್ಳಿದೆ ಬಿಡುವುದಿಲ್ಲ ಹೆಂದು ಪ್ರತಿಜ್ಞೆ ಮಾಡಿ ಅಫ್ರೆರ್ಯುಲ್ ಖಾನನು ವಿಜಾಪುರದ ಹಾದಿಯನ್ನು ಹಿಡಿ ದನು. ಆತನು ಶಿವಾಚಿಯನ್ನು ನಾಶಮಾಡಲು ಹೇಗೆ ಪ್ರಯತ್ನಮಾಡಿದನು? ಆತನ ಉಪಾಯಗಳ ಕೊನೆಯ ಪರಿಣಾಮವೇನಾಯಿತು? ಹೊದಲಾದ ಸಂಗತಿ ಗಳ ವಿವೇಚನೆಯನ್ನು “ಸದೋಽಧ ಚಂದ್ರಿಕೆ” ಯಲ್ಲಿ ಪ್ರಸಿದ್ಧವಾದ “ಮರಾ ತ್ವಿರಾಭ್ಯಾದಯ” ಎಂಬ ಕಾದಂಬರಿಯಲ್ಲಿ ವಾಚಕರು ಓದಬಹುದು; ನಮ್ಮ ಕಥಾನಕದ ತರುವಾಯ ಎರಡು ವರುಷಗಳ ಆವಧಿಯ ಮೇಲೆ ಆ ಸಂಗತಿಗಳು ಆರಂಭವಾದುವು.

(ಇ) ಬಜಾಬೇ ನಿಂಬಾಳಕರನೂ ಆತನ ಮಗನೂ ಜೆನಾಗಿ ದೇಶಸೇವೆ ಯನ್ನು ಮಾಡಿದರು; ಮತ್ತು ತಾವು ನಿಜವಾಗಿಯೂ ಹಿಂದೂಗಳಿರುವೆಂಬು ದನ್ನು ತಮ್ಮ ಕೃಂಗಳಿಂದಲೇ ಜಗತ್ತಿನ ನಿರರ್ಕಣಸಕ್ಕ ತಂದುಕೊಳ್ಳಿದ್ದರು. ಬಜಾ ಜಿಯು ಕೊನೆಯು ವರಿಗೂ ತನ್ನ ಗಡ್ಡವನ್ನು ಮಾತ್ರ, ಹೋಳಿಸಲಿಲ್ಲ. ಸ್ವರಾಜ್ಯ ಸಾಫನೆಯು ಕೆಲಸದಲ್ಲಿ ಶಿವಾಚಿಗೆ ಆತನಿಂದ ಉತ್ತಮವಾದ ಸಾಂಗತ್ಯವು ದೂರೆ ಯಿತು. ಬಜಾಚಿಯು ತಿರುಗಿ ಹಿಂದುವಾದರೂ ಆತನಿಗೆ ಪ್ರಾಪ್ತವಾದ “ಖಾನ” ಎಂಬ ಪದವಿಯು ಮಾತ್ರ ಹೋಗಲಿಲ್ಲ. ಶಿವಾಚಿಯೂ ಇತರ ಸರದಾರರೂ ವಿನೋದದಿಂದ ಆತನಿಗೆ “ಖಾನಸಾಹೇಬ” ಎಂದೇ ಕರೆಯುತ್ತಿದ್ದರು.

(ಇ) ಕೃಷ್ಣಾಜೀವೆಂತಹಾಗು ಶಿವರಾಮ ಮಹಾದೇವ ಈ ಇಬ್ಬರು ವಾಂಧಿಕಬ್ರಹ್ಮಾರ್ಥಿ ನಿಂಬಾಳಕರನಿಗೆ ಎಂದೂ ಕಂಂದರೆಯಾಗಬಾರದೆಂಬ ಶಿವಾಚಿಯು ತನ್ನ ಮಗಳಾದ ಸಮಾಬಾಯಿಯನ್ನು ಮಹಾದಾಢಿ ನಿಂಬಾಳಕರ ನಿಗೆ ವಿವಾಹಮಾಡಿಕೊಟ್ಟು, ನಿಂಬಾಳಕರಮನಿತನಕ್ಕಾಲ್ಯ ತನಗೂ ಎರಡು ಪ್ರಕಾರದ ಸಂಬಂಧವನ್ನು ಮಾಡಿಕೊಂಡನು. ರಾಮದಾಸಸ್ವಾಮಿಗಳಂತಹರು ಇವರ ಕಣ್ಣಲ್ಲಿ ಅಂಜನವನ್ನು ಸುರಿದರೂ, ಅದರಿಂದ ಈ ವಿಧವಾದ ದೂಷಕರ ಮೇತೆ

ವಿಶೇಷಪರಿಕಾಮವಾಗಲಿಕ್ಕಿಲ್ಲಿಂದು ತಿಳಿದೇ ಶಿವಾಚಿ ಮಹಾರಾಜನು ಆ ಪ್ರಕಾರ ಮಾಡಿದನು. ತಾನು ಕೇವಲ ಮಾತಿನ ಸುಧಾರಕನಾಗಿರದೆ, ಅಂತಹ ಕೃತಿಗಳನ್ನು ಪ್ರತ್ಯಕ್ಷವಾಗಿ ಮಾಡಿತೋರಿಸುವ ಸಚೀವಸುಧಾರಕನೆಂಬುದನ್ನು ಅವನು ಪ್ರಮಾಣಿಸಿಕೊಟ್ಟು ಕುಹಕರ ಬಾಯಿನ್ನು ಮುಚ್ಚಿದನು. ಮೇಲೆ ಹೇಳಿದ ದಾಂಭಿ ಕರಿನ್ನರೂ “ಶಿವಾಚಿಯು ಹಿಂದೂಧರ್ಮದ ಉದಾಧರಕನಾಗಿರದೆ, ಅಧಿಕಾರದ ಬಲದಿಂದ ಧರ್ಮವನ್ನು ಕೆಡಿಸುವುತ್ತಕಾಗಿದ್ದಾನೆ.” ಎಂದು ಶಿವಾಚಿಯು ಮೇಲೆ ನಿಂದಾರೋಪನ್ನು ಮಾಡಿದರು. ಆದರೆ ಜನರಿಗೆ ಶಿವಾಚಿಯ ಸತ್ಯತೆಯ ವಿಷಯದಲ್ಲಿ ಸಂಶಯವು ಉಳಿಯಲಿಲ್ಲ, ಜನಸಮಾಜನೆಲ್ಲ ಶಿವಾಚಿಯ ನಿಂದಕರನ್ನು ದೂಷಿಸತ್ತೊಡಗಿತು. ‘ಗೋಬ್ರಾಹ್ಮಣ ಧರ್ಮ ಸಂಸ್ಥಾ ಪಕ್ಷ’ ನೆಂಬ ಪದವಿಯು ಶಿವಾಚಿಗೆ ಸ್ಥಿರವಾಯಿತು. ನಿಂದಕರೂ ದೂಷಕರೂ ಹೇಳಿ ಹೆಸರಿಲ್ಲದೆ ಹೋದರು.

(ಃ) ಪ್ರಿಯವಾಚಕರೇ, ‘ಇದರ ಮುಂದೆ ಯಾವ ಯಾವ ಸಂಗತಿಗಳು ಜರುಗಿದುವು?’ ಎಂಬ ಪ್ರಶ್ನೆಯನ್ನು ಮತ್ತೂ ಕೇಳುವಿರಾದರೆ, ಆ ಪ್ರಶ್ನೆಗೆ ಕಾಲಾಂತರದಲ್ಲಿ ಯಾವಾಗಲಾದರೀಯೇ ಉತ್ತರವನ್ನೀಯುವೆವೆಂದು ಪ್ರೇಮಿ ಪೂರ್ವಕವಾಗಿ ಬೇಡಿಕೊಂಡು ಸಂಪೂರ್ಣವಾಗಿ ರಿಗೂ ನಮಸ್ಕರಿಸುತ್ತೇನೆ.

**ಜಯ ! ಬಲಭೀಮ ಸಮರ್ಥ !**

**ಜಯ ! ಜಯ ! ರಘುವಿರಸಮರ್ಥ !**

**ಶ್ರೀಕೃಷ್ಣ ಪರಮಸ್ತು.**





## ಕನ್ನಡಿಗರ ಮುದ್ರಿನ ಮಾಸಪತ್ರಿಕೆ ಶಾರದೆ

ಗಾಹಕರೀ ೧೦-೯-೧೦] ವರ್ಷದ ಚೆತ್ತ [ಅಕ್ರಿಯಾತರಿಗೆ ೧೦ರೂ.

ಸಂಪಾದಕ:— ಹಂಡಿತ ಭೀ. ಜಿ. ಹುಲಿಕೆವಿ, ಎಸ್. ಬೀ. ಶಿ.

ಶಾರದೆಯು ಪರ್ವತರಭೇದಲ್ಲಿಯೇ ಗರೂ. ಬೆಲೆಯು ಅತ್ಯಭೂತ ವಾದ ಗ್ರಂಥವನ್ನು ವಾಚಕರಿಗೆ ಅರ್ಥಸುವರ್ಣ! ಮೂಲತ್ವ ಸಣ್ಣಾದಾದರೂ ಕೀರ್ತಿ ದೂಡ್ಯಂಬಂತೆ ಇವಕ್ಕು ಮುಂದ್ದುಮುದ್ದಿಗಿ ಮಾತಾದುನ ಉಣಿಕ್ಕಾಡ್ಯಾದ ಕುಂಡಮೃಂಗ! ಪದ್ಮಗಳನ್ನು ಇಂಂಬಣಿ ರಾಣಿ ಮನೋರಾಜನೀವಾಡಿ ಬುದ್ಧಿಗಲಿಸುವ ಇವಳ ಕಲೆ ಬಲು ಒಂದು! ಜಿಕ್ಕು ಕತೆಗಳನ್ನು ಚೊಕ್ಕಾಗಿ ಬಣ್ಣಿಸಿ ಹೇಳುವ ಚರುರೀಯಾರ್ಥ! ಹೇಳಣಿ ಹೇದಾಂತದಂತಹ ಗಮನವಿಷಯವನ್ನೂ ಸುಲಭವಾಗಿ ವಿವೇಚಿಸುವಳು! ಇವಳ ಮಾತಿನ ನಾಧುಪಂಂತೇ ಬೇರೆ! ವರ್ಷದ ಬೆಲೆಯನ್ನು ಮೂದಲು ಸೀವಾಗಿಯೇ ಕಳಿಸಿದರೆ, ಆನೇಕೆ ಕುರಿಯುತ್ತು ಸಿಮ್ಮುಡ್ಲಿಗೆ ಬಂದಾರಕು! ‘ನೀನಾಗಿಯೇ ಬಂದು ಮುಂದ್ದುಮಾತಿಸಿಂದ ಸೊಗವಟನಮಾತ್ತು! ನಂದು ಪತ್ರುಪರಿದು ಕರೆಸಿಸರೆ ೧೦-೯-೧೦ ಕುಂಡಂಡೀಕಾಗಾವದು.

### +ಶಾರದೆಯ ಮುತ್ತಿನ ಸರಣಿ+

ಹೆಸರು

ಚೆತ್ತ

|                                                                         |                  |     |     |        |
|-------------------------------------------------------------------------|------------------|-----|-----|--------|
| (೧)                                                                     | ವದ್ವಾತ್ತತ್ವ      | ... | ... | ೦-೯-೧೦ |
| (೨)                                                                     | ಪ್ರಭಾಸ           | ... | ... | ೧-೦-೧೦ |
| (೩)                                                                     | ಕಿರುಗತೆಗಳು (೨)   | ... | ... | ೧-೦-೧೦ |
| (೪)                                                                     | ವೇಣುಪುರಿಯ ವರ್ತಕ  | ... | ... | ೦-೯-೧೦ |
| (೫)                                                                     | ಶುದ್ಧಿ-ಸಂಘರ್ಷಿಸಿ | ... | ... | ೧-೦-೧೦ |
| ‘ಶಾರದೆ’ಯ ಗ್ರಂಥಕರಿಗೆ ಮೂಕಾಲ್ಯಾಲು ಬೆಲೆ. ಎಲ್ಲಂಗೂ ಅಂಚೆಯ ವೆಚ್ಚು ಬೇರೆ ಬೇಳುವದು. |                  |     |     |        |

ಮೃಂಗನ್ನಾಪಕ ಶಾರದಾಮಂದಿರ, ಧಾರವಾಡ









